

UNIVERSAL
LIBRARY

OU_200269

UNIVERSAL
LIBRARY

OSMANIA UNIVERSITY LIBRARY

Call No. **K83/562 L.** Accession No. **K246**

Author **Dr. C. S. R. S. S. A.**

Title **Oral surgery**.
This book should be returned on or before the 19
last marked below.

ಲ ಹ್ಯಾರ್ಟ್ ಸಂಸಾರ

(ಕಾದಂಬರಿ)

ಭಾಗ ೪೦ದು

ವೀರಕೀಸರಿ
ಸೀತಾರಾಮ ಶಾಸ್ತ್ರೀ



ನೇತ್ರಾವತಿ ಪ್ರಕಾಶನ
ಬಳ್ಳಾಪೆಟ್ಟಿ, ಚೆಂಗಳೂರು-೨.

ನೇತ್ರಾವತಿ ಪ್ರಕಾಶನ, ಇ ನೆಯು ಕಿರಣ

ದ್ವಿತೀಯ ಮುದ್ರಣ 1955

K 4636.

ಸಂಪಾದಕ

ಡಿ. ಕೆ. ಪ್ರಜಾರಿ

ನೇತ್ರಾವತಿ ಪ್ರಕಾಶನ
ಹಿಂದೂ ಸಾಹಿತ್ಯ ಮತ್ತು ವಿಜ್ಞಾನ

ಸಲಹೆಗಾರರು

ದ. ರಾ. ಬೇಂದ್ರೇ
ರಾಷ್ಟ್ರಕವಿ ಗೌರೀವಿಂದ ಪ್ರೇ
ವಿ. ಎಸ್. ನಾರಾಯಣ ರಾವ
ಸಿದ್ದಾವನಹ್ನಿ ಕೃಷ್ಣ ತಮ್ಮ
ಮಿಚೆ ಅಣ್ಣ ರಾಯರು

ಮುದ್ರಕರು

ಎ. ರಾಜಗೋಪಾಲಾಚಾರ್ಯ,
ಇಂದಿಯ ಪ್ರಸ್, ಬೆಂಗಳೂರು-3

ನೋಡಲ ಮಾತು

ಈ ಕಾದಂಬರಿಯಲ್ಲಿ “ಶ್ಲೀಲ-ಅಶ್ಲೀಲ” ಗಳ ಗೊಂದಲಕ್ಕೆ ಎಡಿಯಲ್ಲ. ನವೀನ-ವಾರ್ಚಿನ ಮಾರ್ಗಗಳ-ಹೋರಾಟವಿಲ್ಲ. ನನ್ನ ದೇ ಒಂದು ಮಾರ್ಗ ವೆಂದು ಮಾತ್ರ ಸೂಚಿಸಲು ಬಯಸುತ್ತೇನೇ. ಈ ಮಾರ್ಗದಲ್ಲಿಯೇ ವೈ ವಿಧ್ಯವನ್ನು ತೋರಿ ಹತ್ತಾರು ಕಾದಂಬರಿಗಳನ್ನು ಬರೆದು ವಾಚಕರಲ್ಲಿ ಒಪ್ಪಿಸಬೇಕೆಂದಿದ್ದೇನೇ. ಹೆಚ್ಚು ಹೆಚ್ಚುಗೂ ಜಾಗರೂಕನಾಗಿ ನನ್ನ ಕೃತಿಗಳನ್ನು ಹೆಣೆಯುತ್ತೇನೇ.

ಆದಾಗ್ಯ ವಿನುರ್ಶಕರಾಗಲೀ, ವಾಚಕರಾಗಲೀ ಗುಣದೊಂಷ ಗಳನ್ನು ನಿದಾರಿಸುವಾಗಿ ಎತ್ತ ಹಿಡಿಯುವ ಸ್ವಾತಂತ್ರ್ಯ ಉಂಟೇ ಉಂಟು!

ಸುಲಭ ಪ್ರಸ್ತುತ ಮಾಲೆಗಳ ಪ್ರವಾಹವು ಹರಿದು ಕಾದಂಬರಿಗಳಲ್ಲಿ ರಸವು ಕಡಿಮೆಯಾಗುತ್ತಿದೆ-ಎಂಬ ಎಚ್ಚರಿಕೆಯು ಎಲ್ಲ ಕಡೆಗಳಿಂದಲೂ ಬರುತ್ತಿದೆ. ಈ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಗ್ರಂಥಕರ್ತರಿಗೂ ಒಳ್ಳೆಯದು. ಸಾಹಿತ್ಯದ ಬೆಳವಣಿಗೂ ಹೇಮ! ನನ್ನ ಮಟ್ಟಿಗೆ ಈ ಎಚ್ಚರಿಕೆಯನ್ನು ಸ್ವಾಗತಿಸುತ್ತೇನೇ.

ಕಥಾರಚನ್ಯಯಲ್ಲಿಯೂ, ಅನೇಕ ಮಾರ್ಗಗಳಿವೆ. ನಾಟಕದ ಆಯಕಟ್ಟಿನಲ್ಲಿ ಸಂವಾದ ರೂಪದಲ್ಲಿ ಬಿಡಿಮಾತುಗಳಲ್ಲಿ ಕಥೆಯನ್ನು ಬರೆಯುವುದೊಂದು ಮಾರ್ಗ. ಭೂತಕಾಲ ರೂಪದಲ್ಲಿ ಕಥಾ ನಿವೇದನವು ಮತ್ತೊಂದು ಮಾರ್ಗ. ಇದರಲ್ಲಿ ಗ್ರಂಥಕರ್ತನು ಯಾವ ಗ್ರಂಥವನ್ನು ಯಾವ ಕಥೆಯಾವ ಫಕ್ಕ ಯಲ್ಲಿ ಹೇಳಬಯಸುತ್ತಾನೋ, ಅದೇ ಶ್ರೀಷ್ಟಿ. ಈ ಅಂಶದಲ್ಲಿ ವಿನುರ್ಶಕರಿಗಂತಲೂ ವಾಚಕರ ಅಭಿನುತನೇ ಶ್ರೀಷ್ಟಿವಾದುದು.

ನನ್ನ ಹಿಂದಿನ ಅನೇಕ ಕಾದಂಬರಿಗಳಿಗೆ ವಾಚಕರ ಮನ್ನಾಳೆ ದೊರತಂತೆ ಈ ಕಾದಂಬರಿಗೂ ಸ್ವಾಗತವು ದೊರೆಯುವುದೆಂದು ಪೂರ್ಣ ಭರವಸೆ ನನಗಿದೆ. ಇದರ ದ್ವಿತೀಯ ಮುದ್ರಣಕ್ಕೆ ನೇರವಾದ “ನೇತ್ರಾವತಿ ಪ್ರಕಾಶನ” ದ ಶ್ರೀ ಕೆ. ಕೆ. ಪೂಜಾರಿಯವರಿಗೆ ನನ್ನ ನೇನಕೆ ಸಲ್ಲುತ್ತದೆ.

ಶಂಕರಪುರ,

12-7-1955

ಇತಿ,

ಎಂ. ಸೀತಾರಾಮ ಶಾಸ್ತ್ರಿ.

ಲಕ್ಷ್ಮೀಯ ಸಂಸಾರ

೮

ಲಕ್ಷ್ಮೀನಿವಾಸದ ವಿಶಾಲವಾದ ಕಾಂಪೌಂಡಿನ ಆರಾಮದಲ್ಲಿ, ಬೆಳ್ಗಂಡಿನ ಪ್ರಭೇಯಲ್ಲಿ, ಪುಷ್ಟಿಗಳ ಸೌರಭದಲ್ಲಿ, ಮಂದ ಮಾರುತದ ಕ್ರೀಡೆಯಲ್ಲಿ, ಶ್ವೇತಶಿಲೆಯ ಆಸನದ ಮೇಲೆ ಲಕ್ಷ್ಮೀಯೂ, ಭಟ್ಟಿನೂ ಕುಳಿತ್ತಿದ್ದರು. ಪಕ್ಕದಲ್ಲಿಯೇ ಇದ್ದ ಸಮುದ್ರದ ನೀರೀ ಒಣ್ಣಿದ ಮೇಲೆ ಬೆಳ್ಗಂಗಳು ಬಿದ್ದು ಅಪೂರ್ವ ಶೋಭೆಯನ್ನು ಎಬ್ಬಿಗಿದ್ದಿತು. ವರಲಿ ಬೀಚಿನ ದೀಪಮಾಲೆಯು ದೂರದಲ್ಲಿ ಕಂಗೊಳಿಸುತ್ತಿದ್ದಿತು.

ಭಟ್ಟಿನು ಲಕ್ಷ್ಮೀಯ ಕಡೆತಿರುಗಿ “ಈ ಬೆಳ್ಗಂಗಳು ಎಷ್ಟು ಮನೋಹರ ವಾಗಿದೆ! ಸಮುದ್ರದ ಮೇಲೆ ಹೊಟೆನಲ್ಲಿ ಕುಳಿತು, ಸಮುದ್ರದ ಮಧ್ಯಕ್ಕೆ ಹೊಗಿ ಈ ಚಂದ್ರಿಕೆಯ ಸೊಗಸನ್ನು ಅನುಭವಿಸಬೇಕೆನ್ನು ಸುತ್ತುದೆ” ಎಂದನು.

ಲಕ್ಷ್ಮೀಯು ತಲೆಯಾಡಿಸಿ “ಸರಿ! ಸರಿ! ನಿಮ್ಮ ವರ್ಣನೆಯು ಸಾಕು! ಸಮುದ್ರ, ಬೆಳ್ಗಂಗಳು, ನೌಕಾಪಿಹಾರ ಇವೆಲ್ಲವನ್ನೂ ಒಣ್ಣಿಸಿ, ನೀವು ಕವಿಗಳಾಗುತ್ತಿದ್ದಿರಿ” ಎಂದು ಹಾಸ್ಯ ಮಾಡಿದಳು.

ಭಟ್ಟನು ಲಕ್ಷ್ಮಿಯ ಬೆನ್ನು ಮೇಲೆ ಕೈ ಆಡಿಸುತ್ತಾ, “ ಲಕ್ಷ್ಮಿ, ಒಮ್ಮೆ ರಾಗಾಲಾಪನೆ ಮಾಡು ನೋಡೋಣ ” ಎಂದನು.

ಲಕ್ಷ್ಮಿಯು “ ಜೆನ್ನಾಯಿತು. ಇದೇನು ಸಿನಿಮಾ ಎಂದುಕೊಂಡಿರಾ? ಅತ್ತು ಸಮುದ್ರ. ಇತ್ತು ಈ ಪ್ರವೃತ್ತಾಶಿ. ಮೇಲೆ ಬೆಳದಿಂಗಕು. ಈ ತಿಲಾತಲ ದಲ್ಲಿ ಕುಳಿತು ನಾನು ಹಾಡುವುದು. ಇದೆಲ್ಲಾ ನಾಟಕವೇನು? ನನಗೆ ಸಾಚಿಕೆಯಾಗುತ್ತದೆ ” ಎಂದಳು.

ಭಟ್ಟನು “ ಅದೂ ಒಂದು ಸೌಗಸು! ಸಿನ್ನ ನಾಚಿದ ಮುಖವೂ ಎಷ್ಟೋ ತೋಭಾಯಿವಾನವಾಗಿರುತ್ತದೆ ” ಎಂದನು.

ಲಕ್ಷ್ಮಿಯು “ ಸಾಕು! ನನ್ನ ವರ್ಣನೆಯು ಸಾಕು. ನಿಮ್ಮ ಸಿನಿಮಾ ಚಿತ್ರಪಟದ ವಿಚಾರವೇನಾಯಿತು? ” ಎಂದಳು.

ಭಟ್ಟನು “ ಅದೇ, ಮರತೇ ಬಿಟ್ಟೆ! ಈ ದಿನ ಮಧ್ಯಾಹ್ನ ಕಾಗದ ಬಂದಿದೆ. ನಮ್ಮ ವಿಜಯನು ತಿರುವಣ್ಣ ಮಲೆಯಲ್ಲಿ ರಮಣ ಮಹಿಳೆಗಳ ಆಶ್ರಮದಲ್ಲಿದ್ದಾ ನಂತೆ. ಮನೆ ಅಲ್ಲಿಗೆ ಹೋಗಿ ಕಾಗದ ಬರೆದಿದ್ದಾನೆ. ವಿಜಯನನ್ನು ಬೊಂಬಾಯಿಗೆ ಬರಬೇಕೆಂದು ಮಣಿಯು ಕೇಳಿದನಂತೆ! ವಿಜಯನು “ ಮಹಿಳೆಗಳ ಅಪ್ಪಣಿ ಪಡೆದು ಬರುತ್ತೇನೆ ” ಎಂದು ಹೇಳಿದ ನಂತೆ. ಮಣಿಯು ಅಲ್ಲಿಯೇ ಕಾದಿದ್ದಾನೆ. ವಿಜಯನು ಶಿಫ್ಟ್‌ವಾಗಿಯೇ ಬಂದು ಬಿಡುಬಹುದು. ಆ ಮೇಲೆ ಚಿತ್ರಪಟದ ತಯಾರಿಕೆಗೆ ಆರಂಭವಾಗುತ್ತದೆ ” ಎಂದು ಹೇಳಿದನು.

“ ನಿಮ್ಮ ಸ್ನೇಹಿತರು ವಿಜಯೀಂದ್ರ ರಾಯರು ವಿಚಿತ್ರ ಶುರುವಟರಾಗಿದ್ದಾರೆ. ಚಿತ್ರಪಟ ಸಿನಿಮಾಣಾಸೆಲ್ಲಿ? ರಮಣ ಮಹಿಳೆಗಳಲ್ಲಿ? ಅವರು ದೊಡ್ಡ ನೇದಾಂತಿಗಳಿಂದು ಕೇಳಿದ್ದೇನೆ. ಅವರೇಕೆ ಚಿತ್ರಪಟ ಸಿನಿಮಾಣಕ್ಕೆ ಅಪ್ಪಣಿ ಕೊಡುತ್ತಾರೆ? “ ನಮ್ಮಂತೆ ಪ್ರಪಂಚದಿಂದ ದೂರವಾಗಿರು! ” ಎಂದು ಅವರು ಆಶೀರ್ವಾದ ಮಾಡುಹುದು ”

“ಲಕ್ಷ್ಮಿ! ಅದೇ ನಿನಗೆ ತಿಳಿಯಿದ ವಿವರ! ರಮಣ ಮಹಿಳೆಗಳು ವೇದಾಂತಿಗಳೋ, ಸಾಧ ಪುರುಷರೋ, ನಾನರಿಯೇ. ಆದರೆ ಇಂತಹ ದೊಡ್ಡ ವರೀಲ್ಲಾ ಅವರವರ ಮನೋವ್ಯತ್ತಿಗೆ ತಕ್ಷಾಗೆಯೇ ಆಶೀರ್ವಾದ ಮಾಡುತ್ತಾರೆ ”

“ ವೀಜಯೀಂದ್ರ ರಾಯರ ರೀತಿಯೇ ವಿಚಿತ್ರವಾಗಿವೆ. ನೀವು ಅವರನ್ನು ಸಂಬಿಕೊಂಡು ಚಿತ್ರಪಟ ಸಿನಿಮಾಣಕ್ಕೆ ಕೈ ಹಚ್ಚುತ್ತಿಣಿ.

ಲಕ್ಷ್ಮೀಂತರ ರೂಪಾಯಿಗಳನ್ನು ವೆಚ್ಚೆ ಮಾಡುತ್ತೀರಿ. ಇದರಲ್ಲಿ ನಿಮಗೆ
ಪೂರ್ಣ ನಂಬಿಕೆ ಇದೆಯೋ?”

“ಲಕ್ಷ್ಮೀ! ನಂಬಿಕೆ ಎಂಬ ಮಾತು ಬ ಹ ಇ ಹಗುರವಾದುದು.
ವಿಜಯೀಂದ್ರನೂ ನಾನೂ ಬಾಲ್ಯದಿಂದ ಗೆಳೈಯರು. ಒಬ್ಬರಿಗೊಬ್ಬರು
ಪ್ರಾಣವನ್ನೊಪ್ಪಿಸುವ ಸ್ನೇಹಿತರು. ನಾವಿಬ್ಬರೂ ಈ ಚಿತ್ರಪಟ ನಿಮಾರ
ಣದ ವಿಷಯದಲ್ಲಿ ಎಷ್ಟೋ ದಿನಗಳು ಆಲೋಚನೆ ಮಾಡಿದ್ದೇವೆ. ನಮ್ಮ
ಜಯವು ಖಂಡಿತ ”

“ನಿಮ್ಮ ಚಿತ್ರಪಟವು ನಿಮಾರಣವಾಗಲಿ. ಯಶಸ್ವಿಯಾಗಲಿ. ಆದರೆ
ವೇದಾಂತಿಗಳೂ, ವಿರಕ್ತ ರೂ, ಸನ್ಯಾಸಿಗಳೂ ಚಿತ್ರಪಟ ಮಾಡುವುದನ್ನು
ನಾನೆಲ್ಲಿಯೂ ಕಂಡು ಕೇಳಿಲ್ಲ ?

“ಆಗಲಿ ! ವಿಜಯನು ಬರಲಿ. ನಾನು ಹೇಳುತ್ತೀನೆ. ಲಕ್ಷ್ಮೀ
ದೇವಿಯವರು ಚಿತ್ರಪಟ ನಿ ಮಾರ್ ಇ ವ ನ್ನು ಒಪ್ಪುವುದಿಲ್ಲ—ಎಂದು
ಹೇಳುತ್ತೀನೆ”

“ಆಗಲಿ, ನಾನೂ ಹೇಳುತ್ತೀನೆ. ಸ್ಥಿರ ಬುದ್ಧಿ ಇಲ್ಲದವರ ಯಾವ
ಕೆಲಸಪೂ ಸಫಲವಾಗುವುದಿಲ್ಲವೆಂದು”

“ಸಾವಿಭಿಡೂ ಪಂಥ ಕಟ್ಟೊಣವೇ ?”

“ಪಂಥವೇಕೆ ? ಎಂದು ತಾನೇ ನಾನು ಪಂಥ ಕಟ್ಟು ಗೆದ್ದಿದ್ದೇನೆ.
ಪಂಥ ಕಟ್ಟಿದದೂ ನಿಮಗೇ ಜಯ, ಇಲ್ಲದಿದ್ದರೂ ನಿಮಗೇ ಜಯ”

“ಹೌದು ! ಲಕ್ಷ್ಮಿ. ನಿನ್ನ ಪ್ರೇಮವನ್ನೇ ನಾನು ಜಯಿಸಿದ್ದೇನೆ.
ನನಗೆ ಅಪಜಯಪೆಲ್ಲಿ ಬಂತು ?” ಎಂದು ಲಕ್ಷ್ಮೀಯನ್ನು ಆಲಂಗಿಸಿದನು.

ಪ್ರಾತೇಕಾಲ. ಸುಮಾರು ಎಂಟು ಗಂಟೆ ಸಮಯ. ಶೋರ್ಯನ
ಪ್ರಬುರ ಕೆರಣಗಳು ಎಲ್ಲೆಡೆಯಲ್ಲಿಯೂ ಪ್ರಕಾಶ ಮಾನವಾಗಿದ್ದವು.
ಭಟ್ಟಿನು ಬಟ್ಟಿಗಳನ್ನು ಧರಿಸಿ ಹೊರಡುವ ಗಡಿಬಿಡಿಯಲ್ಲಿದ್ದನು. ಲಕ್ಷ್ಮಿಯು
ಚಹಾ ಬಟ್ಟಿಲನ್ನು ಕೈಲಿ ಹಿಡಿದು, “ಸ್ವಲ್ಪ ಚಹಾ ತೆಗೆದುಕೊಳ್ಳಿರಿ !”
ಎಂದು ಭಟ್ಟಿನನ್ನು ಉಪಚರಿಸುತ್ತಿದ್ದಳು.

ಲಕ್ಷ್ಮೀ ನಿವಾಸದ ಹೊರಗಡೆ ಟ್ರ್ಯಾಕ್ಸೀಯು ಬಂದು ನಿಂತಿತು. ಆ

ಗಾಡಿಯಿಂದ ಇಬ್ಬರು ಇಳಿದು ಬಂದರು. ಮನೆಯ ಹೊರ ಬಾಗಿಲು ತೆರೆದೇ ಇದ್ದಿತು. ಅಗಂತುಕರಿಬ್ಬರೂ ಲಕ್ಷ್ಮಿ ನಿವಾಸದ ಹಜಾರದಲ್ಲಿ ಬಂದು ನಿಂತರು. ಅವರಲ್ಲಿಬ್ಬನು ಭಟ್ಟೆನ ಆಪ್ತ ಶಿಷ್ಯ ಮಣಿ ! ಭಟ್ಟೆನು ಅತ್ಯಕ್ಷದೆ ತಿರುಗಿ ನೋಡಿದನು. ಸಂಕೀರ್ಣದಿಂದ ಮುಂದೆ ಬಂದು ಮತ್ತೊಂದು ಅಗಂತುಕನನ್ನು ಆ ಲಿಂಗಿಸಿದನು. ಲಕ್ಷ್ಮಿಯು ಚಕ್ಕಿತಳಾಗಿ ಅವರಿಬ್ಬರನ್ನೂ ನೋಡಿದಳು. ಅಗಂತುಕನು ವಿಜಯೇಂದ್ರ ರಾಯ.

ಲಕ್ಷ್ಮಿಯು ಮಣಿಯ ಕಡೆ ತಿರುಗಿ “ ಮಣಿ. ಇದೇನು ? ಏಕಾ ಏಕೇ ಬಂದುಬಿಟ್ಟಿರಿ ? ಹೊರಟಿವರು ಒಂದು ತಂತಿ ಕೊಡಬಾರದೇ ? ನಾವು ರೈಲು ಸೈನ್ಯಗೆ ಬಂದು ಕರತರುತ್ತದ್ದವು ” ಎಂದಳು.

ಮಣಿಯು “ಲಕ್ಷ್ಮಿ ದೇವಿ ! ವಿಜಯೇಂದ್ರ ರಾಯರದು ಯಾವುದು ತಾನೆ ನಿಶ್ಚಯ ? ಅವರನ್ನು ಕರತರುವುದು ಭೀಮನು ಪುರುಷಾವ್ಯಾಗವನ್ನು ಕರತಂದುತ್ತಾಯಿತು ” ಎಂದು ಲಕ್ಷ್ಮಿ ದೇವಿಯ ಕಿವಿಯಲ್ಲಿ ಹೇಳಿದನು.

ಲಕ್ಷ್ಮಿಯು ನಕ್ಕಳು.

ಭಟ್ಟೆನೂ ವಿಜಯನೂ, ಸೋಧಾದ ಮೇಲೆ ಕುಳಿತರು. ಮಣಿಯು ಒಳಗೆ ಹೊಗಿ ಇಬ್ಬರಿಗೂ ಚಹಾ ತಂದುಕೊಟ್ಟನು.

ವಿಜಯನು ಚಹಾ ರುಚಿ ನೋಡುತ್ತಾ “ಲಕ್ಷ್ಮಿ ದೇವಿ. ನಿಮ್ಮಗಳ ದರ್ಶನಕ್ಕಾಗಿ ಬಂದೇ ಬಿಟ್ಟಿ. ನಿಮ್ಮನ್ನೂ ನೋಡಿ ನನಗೆ ಅತ್ಯಾನಂದ ವಾಯಿತು ” ಎಂದನು.

ಲಕ್ಷ್ಮಿಯು ಕ್ಯೇ ಮುಗಿದು “ ನಾವು ನಿಮ್ಮ ಆಗಮನವನ್ನೇ ಸಿರೀ ಹೀಸುತ್ತಿದ್ದೇವು. ಸೀವು ಇಷ್ಟು ದಿನ ಎಲ್ಲಿ ಅಂತಧಾನವಾಗಿದ್ದಿರಿ ? ” ಎಂದಳು.

ವಿಜಯನು ಚಹಾ ಪೂರ್ವೆಸಿ “ಮಣಿ. ಮತ್ತೊಂದು ಬಟ್ಟೆಲು ಚಹಾ ಕೊಡು ” ಎಂದು ಕೇಳಿದನು.

ಲಕ್ಷ್ಮಿಯು ಒಳಗೆ ಹೊಗಿ ಚಹಾ ತಂದು ಕೊಟ್ಟಳು.

ವಿಜಯನು ಚಹಾ ಆಸ್ತ್ವಾದಿಸುತ್ತಾ “ ಲಕ್ಷ್ಮಿ ದೇವಿ ! ನಾನು

ಎಲ್ಲಿದ್ದೇನೋ, ಏನು ಮಾಡುತ್ತಿದ್ದೇನೋ, ಅದರಲ್ಲಿಲ್ಲಾ ಹೇಳುವಂತಹು ದೇನೂ ಇಲ್ಲ. ರಮಣ ಮಹಿಳೆಗಳ ಆಶ್ರಮದಲ್ಲಿದ್ದೆ” ಎಂದನು.

ಲಕ್ಷ್ಮಿಯು “ಅಲ್ಲಿ ನಿಮ್ಮ ಮನಸ್ಸು ಆನಂದವಾಗಿತ್ತಲ್ಲವೇ?” ಎಂದಳು.

ವಿಜಯನು “ಲಕ್ಷ್ಮಿ ದೇವಿ. ಈಗ ಇಲ್ಲಿ ಈ ಮನೆಯಲ್ಲಿ ನಿಮ್ಮ ಗಳಿಂದನೇ ಇರುವಪ್ಪು ಆನಂದವು ಸನಗೆಲ್ಲಿಯೂ ಇರಲಿಲ್ಲ. ಮನೆಯು ನನ್ನ ಜೊತೆಯಲ್ಲಿ ಸುಮಾರು ಹತ್ತು ಹನ್ನೆರಡು ದಿನಗಳಿಧ್ಯಾನ ನು. ಅವನು ಈ ಮನೆಯು ಹೇಗೆದೆಯೆಂದು ಹೇಳಿದನು. ಸೇವು ದಂಪತ್ತಿಗಳು ಹೇಗೆದ್ದೀರಿಂದು ಹೇಳಿದನು. ಅದಸ್ವೇ ಇಲ್ಲಿಪ್ರತ್ಯಕ್ಷವಾಗಿ ನೋಡುತ್ತಿದ್ದೇನೆ” ಎಂದನು.

ಮನೆಯು ಬಂದು “ ವಿಜಯೇಂದ್ರರಾಯರು ಸ್ವಾನಕ್ಕೆ ಏಳಿ. ಸ್ವಾನ, ಭೋಜನ, ವಿಶ್ವಾಂತಿಗಳಾದ ಮೇಲೆ ಮಾತು ಕಢೆಗಳಾಗಬಹು ದಲಾ” ಎಂದನು.

ವಿಜಯೇಂದ್ರ ರಾಯನೂ, ಭಟ್ಟ ನೂ ಎದ್ದರು. ಲಕ್ಷ್ಮಿಯು ಮಹಡಿಯ ಮೇಲೆ ತನ್ನ ಕೋಣೆಗೆ ಹೋದಳು.

ಭಟ್ಟನು ಭೋಜನೋತ್ತರ ವಿಜಯನಿಗೆ ಮನೆಯನ್ನುಲ್ಲಾ ತೋರಿ ಸಿದನು. ವಿಜಯನು “ ಮನೆಯು ಬಯಕ ಚೆನ್ನಾಗಿದೆ. ಅಲಂಕಾರವು ಅದಕ್ಕಿಂತಲೂ ಸೂಗಸಾಗಿದೆ ” ಎಂದು ಹೇಳಿ ಮೆಚ್ಚಿಗೆಯನ್ನು ವ್ಯಕ್ತಪಡಿ ಸಿದನು.

ಇಬ್ಬರೂ ಮಹಡಿಯ ಮೇಲೆ ಪಂಕಾದ ಗಾಳಿಯೆಡೆಯಲ್ಲಿ ಕುಳಿತು ಮಾತಿಗೆ ಮೊದಲು ಮಾಡಿದರು.

ಭಟ್ಟನು ಮನೆಯನ್ನು ಪ್ರಭುರಾಜ್ಯನು ಕೊಂಡು ಕೊಟ್ಟನೆಂದೂ, ಗೃಹಾಲಂಕಾರವೆಲ್ಲವೂ ಕಲ್ಯಾಣೆಯ ಕೈವಾಡವೆಂದೂ ಹೇಳಿದನು. ಲಕ್ಷ್ಮಿಯು ಆನಂದದಿಂದ ಇದ್ದಾಳಿಂದು ತಿಳಿಸಿದನು.

ಕವಿಯು “ಬಹಳ ಸಂತೋಷ. ಈಜಗತ್ತಿನಲ್ಲಿ ನಿನ್ನಂತರದ್ವಷ್ಟಾಲಿಗಳಿಗೆ ಹೇಗೆರಬೇಕೋ ಆದೆಲ್ಲಾ ಪ್ರತ್ಯಕ್ಷವಾಗಿದೆ. ಆದರೆ ಇದೇಜಗತ್ತಿನಲ್ಲಿ ಬಡತನ, ಕಪ್ಪ, ಹೊಟ್ಟಿಗಿಲ್ಲದವಾಡು, ಅಜ್ಞಾನಗಳು ಮತ್ತೊಂದೆಡೆ ತುಂಬಿ ತುಳುಕುತ್ತಿವೆ. ನೋಡು, ಭಟ್ಟ. ಈ ವಶ್ವಯ್ಯವಂತರ ಸುಖದ ಬದುಕು, ಆ ಬಡಜನರ ಕಪ್ಪದ ಬಾಳು, ಇವೆರಡೂ ವಿಶ್ವ ಶೃಷ್ಟಿಯನ್ನು ಕಲಕು

ತ್ತಿವೆ. ಇನೆರಡಕ್ಕೂ ದಿವ್ಯಾಷಧ ಉಂಟು. ಅದು ಜ್ಞಾನ. ಅದನ್ನೇ ನಾನು ಮಹಿಳೆಗಳ ಅಶ್ರಮದಲ್ಲಿ ಮಾಡುತ್ತಿದ್ದ ಪರಿಶೋಧನೆ ಎಂದು ಹೇಳಿದನು.

ಭಟ್ಟನು ದಿಗ್ಭರಮೆ ಬುಡಿದಂತಾದನು. “ಮಿತ್ರ, ವಿಜಯ. ನೀನು ಕವಿ, ಗ್ರಂಥಕರ್ತ. ಭಾವನಾ ಪ್ರಪಂಚದಲ್ಲಿ ಮುಳುಗಿದವನು. ಒಕ್ಕೀಯ ಉಪನ್ಯಾಸ ಮಾಡಿದೆ. ಅಧ್ಯಾತ್ಮ ಉಪದೇಶ ಮಾಡಿದೆ—ಎಂದುಕೊಳ್ಳೋಣ. ಈ ಜಗತ್ತಿನಲ್ಲೆಲ್ಲಾ ರಮಣ ಮಹಿಳೆಗಳ ಅಶ್ರಮಗಳನ್ನೇ ಮಾಡಿಬಿಡಲು ಸಾಫ್ಯವೇ? ಎಲ್ಲರೂ ರಮಣ ಮಹಿಳೆಗಳಂತೆ ಆಗಿಬಿಡಬಲ್ಲರೇ? ಆಂಥದೊಂದು ಜಗತ್ತಿನ್ನು ಉಂಟಾ ಕಲ್ಪನೆಯಿಂದ ನೋಡು. ಅದೇ ಸ್ವಷ್ಟಿಯ ಪರಿಪೂರ್ಣತೆಯೆಂದು ಕೊಂಡಿದ್ದೀರೂ?” ಎಂದನು.

ಕವಿಯು “ಅದು ಸಿಜ. ಅದನ್ನು ನಾನು ಬಲ್ಲಿ. ಪ್ರಪಂಚಕ್ಕೆಲ್ಲಾ ಮುಕ್ತಿಯ ಮೆಟ್ಟಲುಗಳನ್ನು ನಾನು ಕಟ್ಟಿತ್ತಿಲ್ಲ. ರಮಣ ಮಹಿಳೆಗಳೂ ಕಟ್ಟಿ ಸಿದ್ಧವಾಗಿಟ್ಟಿಲ್ಲ. ನೀನು ಈ ಮನೋರಘಗಳಿಂದ ಈ ಪ್ರಸಾದವನ್ನು ಕಟ್ಟಿಕೊಂಡು, ಮನೆಯಲ್ಲಿಯೇ ಈ ಸಣ್ಣ ಆರಾಮ ಲತಾಗ್ರಹಗಳನ್ನು ನಿರ್ವಹಿಸಿಕೊಂಡು, ಈ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದು ಸಂತೋಷ ದಿಂದಿರುವುದನ್ನು ಇಲ್ಲಿ ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ. ಅಲ್ಲಿ ಗಿರಿಯ ಮೇಲಿದ್ದ ಕೊಂಡು ಪರಜ್ಯೋತಿಯ ಧ್ಯಾನದಲ್ಲಿಯೇ ಮುಳುಗಿ ಆನಂದಾಶ್ಚಗಳನ್ನು ಸುರಿಸುತ್ತಿರುವ ನಿರ್ವಹಕಲ್ಪಕ ಜೀವನದ ಆದರ್ಶವನ್ನು ನೋಡಿದ್ದೇನೆ. ನನಗೆ ಮಾತ್ರ ಆ ಮಾರ್ಗವು ಅವೃತಮಯವಾಗಿ ಕಾಣುತ್ತದೆ. ಅಲ್ಲಿಂದ ಪಾಶ ಹಾಕಿ ನನ್ನನ್ನೇ ಇಲ್ಲಿಗೆ ಎಳೆತಂದಿರುವೆ?” ಎಂದು ಕೇಳಿದನು.

ಭಟ್ಟನಿಗೆ ಆಶ್ಚರ್ಯವಾಯಿತು.

“ವಿಜಯ, ಏಕೆ ಕರೆತಂದೆನೋ ನಾನರಿಯೆ. ಆದರೆ ನನ್ನ ಈ ಸಂಸಾರವು ನೀನಿಲ್ಲದೇ ಬೆಳೆಕಾಗುವುದಿಲ್ಲ. ನಿನ್ನ ಸೈಹಕೆ ನಾನಮುಳೆ ಬೆಲೆ ಕೊಟ್ಟಿದ್ದೇನೆ. ಆದಕ್ಕಾಗಿ ಕರೆತಂದೆ” ಎಂದು ಹೇಳಿದನು.

ವಿಜಯನು “ನಾನೆಲ್ಲಿದ್ದರೂ ನಿನ್ನನ್ನು ಮರೆಯುವುದಿಲ್ಲ. ಆದರೆ ನನ್ನ ಮನಸ್ಸು ಮಾತ್ರ ಆ ಮಾರ್ಗವನ್ನು ಹಿಡಿದಿದೆ” ಎಂದನು.

ಭಟ್ಟಿನಿಗೆ ವಿಜಯನ ಮೇಲೆ ವಿಪರೀತವಾದ ಮನಃಪರಿಣಾಮ ಉಂಟಾಗಿದೆ. ಭಾವುಕರ ಚಿತ್ತವ್ಯತ್ಯಿಯೇ ಹೀಗೆ ಎಂದುಕೊಂಡನು. ಮಹಡಿಯ ಮೇಲೆ ಕಲ್ಯಾಣಿಗೆ ಯಾವ ಕೊರಡಿಗಳು ಸಿದ್ಧಪಡಿಸಲ್ಪಟ್ಟದ್ದವೇ ಅದೇ ಕೊರಡಿಗಳನ್ನು ಲಕ್ಷ್ಮೀ ದೇವಿಯು ವಿಜಯನಿಗೆ ಆಣಿವಾಡಿಸಿದಳು. ಅವಳು ಪತಿಯೋಡನೆ ಮಾತನಾಡುತ್ತಿದ್ದ ವಿಜಯನ ಹತ್ತಿರ ಬಂದು “ಸಿಮ್ಮಿ ಸಾಮಾನುಗಳಲ್ಲಿವೆ?” ಎಂದು ಕೇಳಿದಳು.

ವಿಜಯನು ತನ್ನ ಮೃಮೇಲಿದ್ದ ಬಟ್ಟಿಗಳನ್ನು ತೋರಿಸಿ, “ಇವೈ ನನ್ನ ಸಾಮಾನುಗಳು” ಎಂದು ಹೇಳಿದನು.

ಲಕ್ಷ್ಮೀಗೆ ತಜ್ಜಂಶವಾಯಿತು. ಅವಳು “ಕವಿರಾಜ. ನೀವು ಮದರಾ ಸಿನಿಂದ ಹೊರಡುವಾಗ ಹಾಸಿಗೆ, ಅಷ್ಟೋಂದು ಬಟ್ಟಿಗಳು, ಪುಸ್ತಕಗಳು ಎರಡು ಚರ್ಮದ ಪೆಟ್ಟಿಗೆಗಳು ಎಲ್ಲವನ್ನೂ ತೆಗೆದುಕೊಂಡು ಹೊಗಿದ್ದಿರಲ್ಲಾ. ಅದನ್ನೇಲ್ಲಾ ಎಲ್ಲಿ ಬಿಟ್ಟು ಬಂದಿರಿ?” ಎಂದು ಕೇಳಿದಳು.

ಭಟ್ಟಿನು ನಗುತ್ತಾ “ಅದನ್ನೇಲ್ಲಾ ರಮಣ ಮಹಿಂಗಳ ಉಪದೇಶ ದಿಂದ ದಾನ ಮಾಡಿಬಿಟ್ಟು. ಇಲ್ಲಿ ಎಲ್ಲವನ್ನೂ ನಾನು ಹೊಸದಾಗಿ ತಂದು ಕೂಡತ್ತೇನೆ. ಗೀತೆಯಲ್ಲಿ ಹೇಳಲಿಲ್ಲವನೆ? “ಜೀಜಾನಿ ವಸ್ತ್ರಾಳಿ ಯಥಾ ಪಿಂತಾಯ, ನವಾನಿ ಗೃಹ್ಯಾತಿ ನರೋಪರಾಣಿ” ಹೇಳಿಯದನ್ನು ಬಿಸಾಡಿ ಹೊಸದನ್ನು ಸ್ವೀಕರಿಸಬೇಕೆಂದು ಗೀತಾಚಾರ್ಯನೇ ಹೇಳಿದ್ದಾನೆ. ನವು ವೇದಾಂತಿಗೂ ಅದೇ ಉಪದೇಶ ” ಎಂದು ನಕ್ಷನು.

ಲಕ್ಷ್ಮೀಯು “ರಮಣ ಮಹಿಂಗಳು ಬಟ್ಟಿ ಬರೆಗಳನ್ನೇಲ್ಲಾ, ಕೊಟ್ಟು ಬಿಡಬೇಕೆಂದು ಉಪದೇಶ ಮಾಡುತ್ತಾರೇನು?” ಎಂದಳು.

ವಿಜಯನು “ಇದೇನು ಲಕ್ಷ್ಮೀ ದೇವಿ. ಭಟ್ಟಿನಂತೆ ನೀವೂ ಹುಣ್ಣರಾಗಿದ್ದಿರೇನು? ನಾನು ಮದರಾಸಿನಿಂದ ಬೆಂಗಳೂರಿಗೆ ಹೋದಾಗ ಬಹಳ ಅಸ್ವಸ್ಥನಾಗಿದೆ. ನಿಮಗೆ ಹೇಳಲಿಲ್ಲ. ಬೆಂಗಳೂರಿಗೆ ಹೋಗಿ ವಿಕೆನ್ನೀರಿಯಾ ಆಸ್ಪತ್ರೆಯಲ್ಲಿ ಮಲಗಿದೆ. ವ್ಯಾಧಿಯು ಪ್ರಬಲವಾಯಿತು. ಡಾಕ್ಟರುಗಳಿಗೆ ನನ್ನ ಕಾರಿಯಲ್ಯೇ ತಿಳಿಯಲ್ಲಿವೆಂದು ನಾನೆಂದುಕೊಂಡೆ. ಜ್ವರವೇಗವು ತೀವ್ರವಾಗಿದ್ದಿತು. ನಾನೇ ಯಾವುಯಾವುದೋ ಕಾಹಿಲೆಗಳನ್ನು

೨

ವಿಜಯನು ತನ್ನ ಕೋಣಿಗೆ ಹೋಗಿ ವಿಶ್ರಿತುಸಿಕೊಂಡನು.

ಸಾಯಂಕಾಲ ಐದು ಗಂಟೆಯ ಸಮಯವಿರಬಹುದು. ಭಟ್ಟನು ವಿಜಯನನ್ನು ಕರೆಯುತ್ತಾ ಕೋಣೆಯಿಂದ ಬಂದನು. ಲಕ್ಷ್ಮಿಯು ಕಾಫಿ ಟಿಫೆ ತಂದಿಟ್ಟಳು. ಭಟ್ಟನು “ಹೋರಡಯಾಗ್ಯ, ವಿಜಯ. ಹೋಗಿ ಬರೊಣ ” ಎಂದು ಹೇಳುತ್ತಾ ವಿಜಯನನ್ನು ಕರೆದುಕೊಂಡು ಕೆಳಗಳಿದನು. ಲಕ್ಷ್ಮಿಯು ಹೋರಕ್ಕೆ ಹೋರಡಲು ಸಿದ್ಧಾಂತಿಗಳಿಗೆ ಬಂದಳು.

ಕಾರಿನಲ್ಲಿ ಕುಳಿತುಕೊಂಡು ಹೋರಟರು. ಕಾರು ಹೆರೀ ಡ್ರೈವರ್ ಮಾರ್ಗವಾಗಿ ಹೋಗುತ್ತತ್ತು. ಚೌಪಾತಿಯಲ್ಲಿ ಲಕ್ಷ್ಮಿಂತರ ಜನರ ಸಭೆಯು ಕೂಡಿತ್ತು. ಉಪನ್ಯಾಸಕರು ಎತ್ತರವಾದ ವೇದಿಕೆರು ನೇಲೆ ನಿಂತು ಭಾವಣ ಮಾಡುತ್ತಿದ್ದರು.

ಭಟ್ಟನು “ಇದೇನೋ ಭಾರಿ ಸಭೆ ಸೇರಿದೆ. ಉಪನ್ಯಾಸ ನಡೆಯುತ್ತದೆ, ಹೋಗಿ ನೋಡೋಣವೆ ?” ಎಂದನು.

ವಿಜಯನು “ಲಕ್ಷ್ಮೀದೇವಿಯು ಕಾರಿನಲ್ಲೀ ಕುಳಿತಿರಲಿ. ಬಹಳ ಗಡ್ಡಲ. ನಾವಿಬ್ಬರೇ ಹೋಗಿ ಬರೊಣ. ಈವತ್ತು ಲೋಕ ಮಾನ್ಯನ ಪುಣ್ಯ ದಿನ. ಅದಕ್ಕಾಗಿ ಸಭೆ ಸೇರಿದೆ ” ಎಂದು ಹೇಳಿದನು.

ಇಬ್ಬರೂ ಇಳಿದು ಸಭೆಗೆ ಹೋದರು. ಉಪನ್ಯಾಸವು ಪೂರ್ಣಿಸಿತು. ಜಯಕಾರಗಳಾಗುತ್ತಿತ್ತು. ಜನರು ತಂಡ ತಂಡವಾಗಿ ಹೋರಡುತ್ತಿದ್ದರು.

ಅತಿ ಪ್ರಯಾಸದಿಂದ ವಿಜಯನೂ, ಭಟ್ಟನೂ ಬಂದು ಕಾರಿನಲ್ಲಿ ಕುಳಿತುಕೊಂಡರು.

ಭಟ್ಟನು “ ಕವಿರಾಜ, ಈ ಮಹಾ ಪುರುಷನು ಇಂದು ಇದ್ದಿದ್ದರೆ ಹೇಗಿರುತ್ತಿದ್ದ ತು ? ” ಎಂದನು.

ವಿಜಯನು “ ಇದೇನು ಭಟ್ಟ. ಹೀಗೆ ಮಾತನಾಡುವಿ ? ಭಗವಂ ತನ ಇಚ್ಛಿ ! ಅಂದು ಲೋಕಮಾನ್ಯರು—ಇಂದು ಮಹಾತ್ಮರು. ಅದೇ ವಿಧಿ ವಿಲಾಸ ” ಎಂದು ಹೇಳಿದನು. ಪ್ರಾನಃ “ನೋಡು ಭಟ್ಟ, ನಮಗೆ ಆ ತಿಲಕರನ್ನು ನೋಡುವ ಭಾಗ್ಯವಿಲ್ಲ. ಅಂತಹ ರಾಜಕಾರಣಗಳೂ, ವಿದ್ವಾಂಸರೂ ಹುಟ್ಟು ವುದು ಅವರೂ ಹಿತ. ಮನುಷ್ಯ ಜನ್ಮನೇತ್ತಿದರೆ ಅವರಂತೆ ಮಹಾ ತ್ಯಾಗಿ ಯಾಗಿ ಬದುಕಬೇಕು. ಸತ್ತರೂ ಹಾಗೆಯೇ ದೇಶಕ್ಕಾಗಿ ಸಾಯಬೇಕು. ಅಂತಹ ಮಹಾ ಪುರುಷರಿಗೆ ಜೀವನ ಮರಣಗಳ ವ್ಯತ್ಯಾಸವೇ ಇಲ್ಲ ” ಎಂದನು.

ಭಟ್ಟನು “ಹಾಗೆಂದರೇನಯಾಗ್ಯ ? ” ಎಂದು ಆಶ್ಚರ್ಯದಿಂದ ಕೇಳಿದನು.

“ ಏನೂ ಇಲ್ಲ, ಅವರು ಸತ್ತರೂ ಬದುಕಿದ್ದಂತೆಯೇ, ಅದೇ ಪುಣಿ ಪುರುಷರ ಜೀವನ ರಹಸ್ಯ ”

ಭಟ್ಟನು “ ನೀನೂ ಒಂದು ದಿನ ಹಾಗಾಗುವೆಯೋ ಏನೋ ಯಾರು ಬಲ್ಲರು ” ಎಂದನು.

ವಿಜಯನು ಮೌನವಾಗಿದ್ದನು.

ಭಟ್ಟನು “ ಉಪ್ಪು. ನೀನೂ ಭಾವಣ ಕೇಳಿದೆಯಾ ? ” ಎಂದನು.

ಲಕ್ಷ್ಮಿಯು “ ಹೌದು. ನನಗೂ ಕೇಳಿಸುತ್ತಿತ್ತು ” ಎಂದು ಹೇಳಿದಳು.

ವಿಜಯನು “ ನೀನೂ ಕೇಳಿದೆ—ಲಕ್ಷ್ಮಿ ದೇವಿಯೂ ಕೇಳಿದಳು. ನಿಮ್ಮ ಬ್ಜಿಗೂ ಏನೆನ್ನಿಸಿತು ? ” ಎಂದು ಕೇಳಿದನು.

“ ಏನೆನ್ನಿಸಬೇಕು? ನಿಜವಾಗಿಯಾ ಏನೂ ಎನ್ನಿಸಲಿಲ್ಲ ”

ವಿಜಯನು “ ಅಷ್ಟೇ, ಭಟ್ಟ. ಅದಕ್ಕಾಗಿಯೇ ನಮ್ಮ ದೇಶಕ್ಕೆ ಸ್ವರಾಜ್ಯ ಬಂದಿಲ್ಲ. ಲೋಕಮಾನ್ಯರ ತ್ಯಾಗ ಕೇಳಿ ದ ರೆ ನಿನಗೇನೂ ಅನ್ನಿಸುವುದಿಲ್ಲ. ಮಹಾತ್ಮರು ಉಪವಾಸ ಮಾಡಿದ ರೆ ನಿಮಗೇನೂ ಅನ್ನಿಸುವುದಿಲ್ಲ. ಸ್ವರಾಜ್ಯವು ಮಾತ್ರ ಬರಬೇಕು. ನಿಮ್ಮ ದುಡ್ಡ

ಖಚಾಗ ಕೂಡ ದು. ನಿಮ್ಮ ಸುಖಕೆ ಕೊರತೆಯಾಗ ಕೂಡದು. ನೋಡಯಾಗಿ, ನಿನ್ನ ರಾಜಕೀಯವು ಇಷ್ಟೆ” ಎಂದನು.

ಭಟ್ಟನು “ ವಿಜಯ, ನೀನು ಬರುವಾಗಲೇ ನಮ್ಮ ಮೇಲೇನೋ ಕೋಪಿಸಿಕೊಂಡು ಬಂದಿದ್ದೀ. ಮಾತಿನಾತಿಗೂ ನಿನ್ನ ವೇದಾಂತವು ನಮಗೆ ಚಾವುಟಿಯ ಪಟ್ಟಿ ಕೊಟ್ಟಂತಿದೆ. ಇದೇನು ವಕ್ರಬುದ್ಧಿ ನಿನ್ನದು!” ಎಂದನು.

ವಿಜಯನು “ ವಕ್ರವೆಲ್ಲಿ ಬಂತಯಾಗಿ? ಲೋಕದ ಕರಿಣ ಸಮಸ್ಯೆಗಳನ್ನು ಸಿನ್ನ ಮುಂದೆ ಬಿಜ್ಞಿಟ್ಟರೆ ನಿನಗೆ ವಕ್ರವಾಗಿ ಕಾಣುತ್ತದೆ. ಬೇದವ್ಯಾ, ಬೇಡ. ನಿನಗೆ ಪ್ರಿಯವಾದ ಮಾತುಗಳನ್ನು ನುಡಿಯುತ್ತೇನೆ ” ಎಂದು ಹೇಳಿದನು.

ಮೂವರೂ ಮನೆಗೆ ಬಂದರು. ಭೋಜನ ಮಾಡಿದರು. ಸ್ವಲ್ಪ ಹೊತ್ತು ಮಾತನಾಡುತ್ತಿದ್ದು ಮಲಗಿದರು.

ಪೀಗೆ ನಾಲ್ಕುರು ದಿನಗಳು ಕಳೆದವು. ವಿಜಯನು ಸ್ವಲ್ಪ ಸ್ವಲ್ಪ ಬದಲಾವಣೆಯನ್ನು ಹೊಂದಿದನು. ಹೊದಲಿನಂತೆ ಕಾವ್ಯ, ನಾಟಕ, ಸಂಗಿತ, ಸಿನಿಮಾಗಳ ವಿಷಯವನ್ನು ಸ್ವಾರಸ್ಯವಾಗಿ ಮಾತನಾಡುತ್ತೇದನಿದನು. ಭಟ್ಟನಿಗೆ ಅದರಿಂದ ಸ್ವಲ್ಪ ಸ್ವಲ್ಪ ಆವ್ಯಾಯನವಾಗುತ್ತಾ ಬಂದಿತು. ಭಟ್ಟನು ಆಫ್ಝಿಸಿನ ಕೆಲಸಗಳಲ್ಲಿದ್ದಾಗ ವಿಜಯನೂ, ಲಕ್ಷ್ಮೀಯೂ ಬಹಳ ಹೊತ್ತು ಮಾತುಕತೆಗಳನ್ನು ದುತ್ತಿದ್ದರು. ಬಡತನ—ಪಶ್ಚಯ, ಕಪ್ಪ—ಸುಖ, ಜ್ಞಾನ—ಅಜ್ಞಾನ ಈ ಸಮಸ್ಯೆಗಳು ಲಕ್ಷ್ಮೀಯ ಮನಸ್ಸಿಗೆ ಪ್ರಿಯ ಕರವಾಗಿರುತ್ತಿದ್ದವು.

ಭಟ್ಟನು ವಿಜಯನೊಡನೆ ಪ್ರಾತಃಕಾಲದಲ್ಲಿ ಮಾತನಾಡುತ್ತಿದ್ದಾಗ ಹೊಸ ಚಿತ್ರಪಟದ ಮಾತನ್ನು ತ್ತಿದನು. ನಮಗೆ “ ಮುಂದಿನ ವರುಷದಲ್ಲಿ ಯಾವ ವ್ಯಾಪಾರವೂ ಇಲ್ಲ. ಯಾವುದಾದರೊಂದು ಚಿತ್ರಪಟವನ್ನು ನಾವು ತಯಾರಿಸಲೇ ಬೇಕು. ಪ್ರಭುರಾಜರವರು ತಗಾಡೆ ಮಾಡುತ್ತಿದ್ದಾರೆ ” ಎಂದು ಭಟ್ಟನು ಪ್ರಸ್ತಾಪನ್ನೆತ್ತಿದನು.

ವಿಜಯನು “ ಅದಕ್ಕೇನು ? ಯಾವುದಾದರೊಂದು ವರವನ್ನು ತಯಾರು ಮಾಡಿಸ ಬಹುದು ” ಎಂದು ಹೇಳಿದನು.

ಭಟ್ಟನು “ ಹಾಗಲ್ಲವಯಾಗ್ಯ, ಕಥೆಯು ಸಿದ್ಧವಾಗಬೇಡವೇ ? ನೀನು ಎಲ್ಲವನ್ನೂ ಬಿಟ್ಟು ಕುಳಿತುಕೊಂಡಿದ್ದೀರೆ, ಕಥೆ ಬರೆಯುವವರಾರು ? ” ಎಂದು ಕೇಳಿದನು.

ವಿಜಯನು “ ಕಥೆ ಬರೆಯುವವರಿಗೇನು ಕಡಿಮೆ ? ನಿಮ್ಮಂಥಹ ಚಿತ್ರಪರ ಸ್ವಿಮಾರ್ ಪಕರು ದೊರೆತಾರೇ— ಎಂದು ಎಷ್ಟೋ ಜನ ಕಾದಿದ್ದಾರೆ. ಕವಿಗಳು, ಕಥೆಗಾರರು, ಸಂಗೀತದ ಪಷ್ಟಗಳನ್ನು ಬರೆದು ಕೊಡುವವರೂ ಹೊಟ್ಟಿಗ್ಗಲ್ಲದೇ ಈಲೆಯುತ್ತಾರೆ. ಕಥೆಯು ಮುಖ್ಯವಲ್ಲ. ಸೀನರೀಸ್, ಸಂಗೀತ, ಸರ್ಕಾರ, ಇದ್ದ್ಲಿದಕ್ಕೂ ಒಪ್ಪುವ ನಟಿಯರು ಮುಖ್ಯ. ಅದನ್ನು ಹೊಂದಿಸಿಬಿಟ್ಟರೆ, ಕಥೆಯು ತಾನಾಗಿ ಹೊಂದಿಕೊಳ್ಳುತ್ತದೆ. ಈಗಿನ ಕಾಲದಲ್ಲಿ ಜನರಿಗೇನು ಬೇಕು ? ಸಂಗೀತ ಅಭಿನಯಗಳು ಬೇಕು. ಚತುರಾದ ನಟಿಯಿರಬೇಕು. ರಾಸ್ಯ ವಿನೋದಗಳು ಸಾಕಷ್ಟು ಇರಬೇಕು. ಸ್ವಾಡಿಯೋ ಒಕ್ಕೀಯದಾಗಬೇಕು. ಇದಕ್ಕೆಲ್ಲಾ ಹಣವಿರಬೇಕು. ಸ್ವಲ್ಪಿ ಬುದ್ಧಿ ವಂತಿಕೆಯೂ ಇರಬೇಕು. ಅದೆಲ್ಲಾ ನಿನಿದೆ ” ಎಂದು ಹೇಳಿದನು.

ಭಟ್ಟನು “ವಿಜಯಾ. ನಾನು ನಿನ್ನ ಸಹಾಯದ ಮೇಲೆ ಬಹಳ ಆವಳಿನ್ನೆ ಮಾಡಿದ್ದೇನೆ. ನೀನು ಸಹಾಯ ಮಾಡುವುದಿಲ್ಲವೇ ? ” ಎಂದನು.

ವಿಜಯನು “ ನಾನು ಸಹಾಯ ಮಾಡುವುದಿಲ್ಲವೆಂದು ನಿನಗಾರು ಹೇಳಿದರು ? ಬದುಕಿರುವವರೆಗೂ ನಿನಗೆ ಸಹಾಯ ಮಾಡಬೇ ನನಗೆ ಮತ್ತಾವ ಕೆಲಸನಿಡೆ ? ” ಎಂದು ಹೇಳಿದನು.

ಆವರಿಬ್ಬಿರೂ ಈ ದಿನ ಪ್ರಭುರಾಜರನ್ನು ಹೊಗಿ ಸೋಡಿ ಮಾತ್ರ ನಾಡುವ ಆಲೋಚನೆ ಮಾಡಿದರು.

ಭಟ್ಟನು ಪ್ರಭುರಾಜರ ಮನಿಗೆ ಫೋಡ ಮಾಡಿದನು. ಮಧ್ಯಾನ್ಯ ನಾಲ್ಕು ಫೌಂಟೆಯ ಮೇಲೆ ಪ್ರಭುರಾಜರ ಮನಿಯಲ್ಲಿಯೇ ಕಲೆತು ಮಾತ್ರ ನಾಡುವುದೆಂದು ಸಿಧಾರ್ಥವಾಯಿತು.

ಈ ಏಷಯಗಳನ್ನು ಲಾಲ್ ಭಟ್ಟನು ಲಕ್ಷ್ಯದೇವಿಗಾ ತಿಳಿಸಿದನು.

ಲಕ್ಷ್ಮೀದೇವಿಯು “ನಿವ್ಯ ಹೊಸ ಚಿತ್ರಪಟವನ್ನು ತಯಾರಿಸುವುದಾದರೆ ಬಹಳ ಸಂತೋಷ. ಅದಕ್ಕೆ ನಾನೇನು ಮಾಡಬೇಕು? ನಿಮ್ಮಚಿತ್ರಪಟದಲ್ಲಿ ನಾನು ವೇಷ ಹಾಕಿಕೊಂಡು ಅಭಿನಯಿಸಬೇಕೇನು?” ಎಂದಳು.

ಭಟ್ಟನು “ಲಕ್ಷ್ಮೀ. ನಿನು ಹಾಸ್ಯಕ್ಕಾಗಿ ಹೇಳಿದರೂ ಅದರಲ್ಲಿಂದು ಸ್ವಾರಸ್ಯವಿದೆ. ನಿನು ಸಿನಿಮಾದಲ್ಲಿ ಅಭಿನಯ ಮಾಡಿದರೆ ಸಿನಿಮಾ ಜಗತ್ತಿನಲ್ಲಿ ಒಂದು ಅದ್ಭುತ ಕ್ರಾಂತಿಯೇ ಆಗುವುದು” ಎಂದು ಹೇಳಿದನು.

ನಿಜ ಯಾನು ನಕ್ಕು “ಅದರಿಂದೇನೂ ಅದ್ಭುತವಾಗುವುದಿಲ್ಲ. ಸಿನಿಮಾ ನಟಿಗಳನ್ನು ಮಂದುವೆಯಾಗುವ ಫ್ಯಾಷನ್ ಬಂದಿದೆ. ಮಂದುವೆಯಾದ ಸಂಸಾರಿಕರನ್ನು ಚಿತ್ರಪಟದಲ್ಲಿ ತಂದು ಕುಸ್ತಿಸುವ ಫ್ಯಾಷನ್ ಬಂದಂತಾಗುತ್ತದೆ. ಜನರ ದೃಷ್ಟಿಯಿಂದ ಎಲ್ಲವೂ ಸಮಾನವೇ. ಅದರೆ ಲಕ್ಷ್ಮಿದೇವಿಯವರನ್ನು ಚಿತ್ರಜಗತ್ತಿಗೆ ಕೊಂಡು ಹೋಗುವವ್ಯಾಹಾರಕ್ಕಾಗಿಲ್ಲವಷ್ಟೇ ನಿನು?” ಎಂದು ಹೇಳಿದನು.

ಲಕ್ಷ್ಮೀಯು “ಕನಿರಾಜ, ನಿವಿಬ್ಬರೂ ಏಕೆ ವಾಗ್ವಾದ ಮಾಡುತ್ತೀರಿ? ನಾನೇನು ಸಿನಿಮಾ ನಟಿಯಾಗಬಲ್ಲನೇ? ನಾಟ್ಯ ಅಭಿನಯಗಳು ಒಂದು ವಿಶೇಷ ಕಲೆಯಲ್ಲವೇ? ನಾನೆಲ್ಲಿ? ಚಿತ್ರಪಟವಲ್ಲಿ?” ಎಂದಳು.

ಭಟ್ಟನು “ನಾನು ನಿನ್ನನ್ನು ನಟಿಯಾಗಬೇಕೆಂದು ಹೇಳಿಲಿಲ್ಲ. ನನ್ನ ಪರಿಹಾಸ್ಯವನ್ನು ವಿಜಯನು ಬೇರೊಂದು ರೀತಿಯಾಗಿ ತಿರುಗಿದನು. ನಾನು ಮಾಡುವ ಎಲ್ಲ ಕೆಲಸಗಳನೂ ನಿನ್ನ ಅನುಮತಿ ಬೇಕು. ಅದಕ್ಕಾಗಿ ನಿನಗೆ ತಿಳಿಸಿದೆ. ಅಷ್ಟೇ. ನಿನು ಚಿತ್ರಪಟದ ನಟಿಯಲ್ಲಿದ್ದರೂ ಚಿತ್ರಪಟದ ಸ್ವಾಮಿನಿಯಾಗುವುದಿಲ್ಲವೇ? ಅದರ ಹೊಸ್ತಿಗಾರಿಕೆಯು ಸಾಮಾನ್ಯವಾದುದೇ?” ಎಂದನು.

ಲಕ್ಷ್ಮೀಯು “ಹೌದು, ನಿಮ್ಮ ಕಾರ್ಯಗಳಲ್ಲಿ ಲಾಲ್ ನಾನೇ ಸ್ವಾಮಿನಿಯು” ಎಂದು ಹೇಳಿ, ನಕ್ಕಳು.

ಲೋಕಿಮಾಲಾದಲ್ಲಿ ಪ್ರಭುರಾಜರ ಮನೆ. ಭಟ್ಟನೂ ವಿಜಯನೂ ಕಾರಿನಲ್ಲಿ ಮಧ್ಯಾಸ್ತ ಹೊರಟು ಪ್ರಭುರಾಜರ ಮನೆಗೆ ಹೋದರು. ಆ

ಮನೆಯು ಸೌಭಾಗ್ಯದ ನಿಧಿಯಂತಿದ್ದ ತು. ಕೊಳೆಗಳು, ಸ್ನೇಹಿತರೊಡನೆ ಮಾತನಾಡುವ ದೊಡ್ಡ ಹಾಲು ಇವೆಲ್ಲವೂ ಏರ್ ಕಂಡಿಷೆ ಮಾಡಲ್ಪಟ್ಟಿದ್ದವು. ಅಲ್ಲಿ ಅನೆ ಮಾಡಿದ್ದ ಆಸನಗಳು, ಸಣ್ಣ ಸಣ್ಣ ಮೇಚುಗಳು ಇವೆಲ್ಲವೂ ಬಹಳ ಸೋಗಸಾಗಿದ್ದವು. ಗೋಡೆಗೆ ಹಚ್ಚಿದ್ದ ಬಣ್ಣ, ಕಟ್ಟಿದ್ದ ಪರಗಳು ಅಪರೂಪವಾದ ಶೋಭೆಯನ್ನು ಬಿರುತ್ತಿದ್ದವು. ಬಾಗಿಲಿನಲ್ಲಿಯೇ ಪ್ರಭುರಾಜನು ಬಂದು ಸ್ನೇಹಿತರಿಬ್ಬರನ್ನೂ ಎದುರುಗೊಂಡು ಮನೆಯೊಳಗೆ ಕರೆದೊಯ್ದನು. ಉಪಚಾರೋಕ್ತಿಗಳನ್ನು ಹೇಳಿ ಅವರಿಬ್ಬರನ್ನೂ ಆಸನದಲ್ಲಿ ಕುಳ್ಳಿರಿಸಿದನು.

ಗೋಡೆಯಲ್ಲಿ ಅಡಗಿದ್ದ ರೇಡಿಯೋ ಸಣ್ಣ ಘಟ್ಟನಿಯಿಂದ ಹಾಡುತ್ತಿದ್ದುತು. ಎಲ್ಲಿಂದಲೋ ವಿಣಾ ವಾದನವು ಕೇಳಿ ಬರುತ್ತಿದ್ದುತು. ಸದ್ದಿಲ್ಲದೇ ಪಂಕ ಗಾಳಿಯನ್ನು ಬಿಸುತ್ತಿದ್ದುತು. ಭಟ್ಟನೂ ವಿಜಯನೂ ಅದೊಂದು ಸ್ವಷ್ಟ ಪ್ರಪಂಚದಲ್ಲಿ ಜಾಗರಿಕರಾಗಿರುವಂತೆ, ಅನುಭವ ಮಾಡುತ್ತಿದ್ದರು. ಬಾಲಕನೊಬ್ಬನು ಗಾಜಿನ ಲೋಟೋಗಳಲ್ಲಿ ಹಣ್ಣಿನ ರಸವನ್ನು ತಂದು ಕೊಟ್ಟಿನು. ಪ್ರಭುರಾಜನು ವಿತ್ತರಿಗೆ ಉಪಚಾರವನ್ನು ಹೇಳಿ ಸತ್ಕೃಂಸಿದನು.

ಅನಂತರ ಭಟ್ಟನು ಬಂದ ಕಾರ್ಯದ ವಿಚಾರವಾಗಿ ಪ್ರಸ್ತಾಪ ಮಾಡಿದನು.

ಪ್ರಭುರಾಜನು “ ನೀವು ಹೇಳಿದ್ದಲ್ಲ ನನಗೆ ಅಥವಾಯಿತು. ಒಂದು ಜಿತ್ತುವಟವನ್ನು ತಯಾರಿಸಬೇಕೆನ್ನುತ್ತೀರಿ. ಅದರಲ್ಲಿ ನೀವು ಸಮರ್ಪಿಂದು ನನ್ನ ನಂಬಿಕೆ. ಅದಕ್ಕೆ ನನ್ನಿಂದೇನಾಗಬೇಕಾಗಿದೆ? ಹೇಳಿರಿ ” ಎಂದು ಕೇಳಿದನು.

ಭಟ್ಟನು “ ನಾನು ಈ ಉರಿನಲ್ಲಿರುವದೇ ನಿವೃತ್ತಿ. ಮನೆಯನ್ನು ಮಾಡಿಕೊಟ್ಟವರು ನೀವು. ಇಲ್ಲಿ ಜೊತೆಯಲ್ಲಿ ಸೇರಿ ವ್ಯಾಪಾರ ಮಾಡೋಣ ವೆಂದು ಹೇಳಿದಿರಿ. ಅದಕ್ಕೂಗಿ ನಿಮ್ಮಲ್ಲಿ ಬಂದಿದ್ದೇವೆ ” ಎಂದು ಹೇಳಿದನು.

ಪ್ರಭುರಾಜನು “ ವ್ಯಾಪಾರವೇ? ನನ್ನ ವ್ಯಾಪಾರದ ರೀತಿಯನ್ನು ಹೇಳಿತ್ತೇನೆ, ಕೇಳಿರಿ. ಸ್ವಾಡಿಯೋ ನಮ್ಮ ಸ್ವಂತದ್ವಿರಬೇಕು. ಸ್ವಂತ ಸ್ವಾಡಿಯೋ ಮಾಡುವುದಿಂದರೆ ಈಗರುವ ಸ್ವಾಡಿಯೋಗಳಿಗಂತ ಹೊಸ

ಹೊಸ ಯಂತ್ರಸಾಮಗ್ರಿಗಳಿರಬೇಕು. ನಂಬಿಕೆಯಾಳ್ಳ ನಟ ನಟಿಯರಿರಬೇಕು. ಜನರ ಮನಸ್ಸನ್ನು ಕಲೆಯಿಂದ ಸಂತೋಷ ಪಡಿಸುವ ಚಿತ್ರಪತಗಳನ್ನು ತಯಾರಿಸುವಂತಿರಬೇಕು. ವರ್ಷಕ್ಕೆ ಎರಡು-ಮೂರು ಚಿತ್ರಗಳನ್ನು ಮಾತ್ರ ನಾವು ತಯಾರಿಸಬೇಕು. ಇದು ನನ್ನ ಆಶಾ ಕಲ್ಪನೆ. ಎಂದಿಗೆ ಸಿದ್ಧಿ ಸುವುದೋ ಹೇಳಲಾಗುವುದಿಲ್ಲ. ಯಾರದೋ ಸ್ವಾಡಿಯೋ, ಯಾರೋ ನಟ ನಟಿಯರು, ಯಾವುದೋ ಕಥೆಗಳು. ಇಂತಹ ಚಿತ್ರಪತತಯಾರಿಕೆಯಲ್ಲಿ ನನಗೆ ಆಭಿನಿವೇಶವಿಲ್ಲ. ಆದರೂ ವ್ಯಾಪಾರ ರದು ಮಂದುವೊಂದಿದೆ. ಇಷ್ಟಾರ್ಥಗಳೆಲ್ಲವೂ ಸಂಪೂರ್ಣವಾಗಿ ಸಿದ್ಧ ವಾದಮೇಲೆ ಇಂತಹ ಕೆಲಸಗಳನ್ನು ಆರಂಭಿಸುತ್ತೇ ನೇಂದು ಹೇಳುವುದು ವ್ಯಾಪಾರದ ಲಕ್ಷ್ಯವಲ್ಲ. ನೀವು ಆರಂಭ ಮಾಡಿರಿ. ನಾನು ಅರ್ಥ ಹಣವನ್ನು ಕೊಡುತ್ತೇನೆ. ಪೂರ್ಣ ಅಧಿಕಾರವು ನಿಮ್ಮದು. ಲಾಭದಲ್ಲಿ ನನಗೆ ಭಾಗವನ್ನು ಕೊಡಿ. ನಿಮ್ಮಲ್ಲಿ ಸಂಪೂರ್ಣ ನಂಬಿಕೆಯು ನನಗಿದೆ” ಎಂದು ಹೇಳಿದನು.

ವಿಜಯನು “ಪ್ರಭುರಾಜರೇ, ನಿಮ್ಮ ಅಭಿಪ್ರಾಯಗಳು ಸ್ವಪ್ನವಾಗಿವೆ. ಮಾತು ಖಡಾಖಿತವಾಗಿವೆ. ನಾವು ಅಷ್ಟೇ ಸ್ವಪ್ನವಾಗಿ ಹೇಳುತ್ತೇವೆ. ನಮ್ಮ ಚಿತ್ರಕ್ಕೆ ಹತ್ತು ಲಕ್ಷ್ಯರೂಪಾಯಿಗಳನ್ನು ಅಂದಾಜು ಮಾಡಿದ್ದೇವೆ. ಅದು ಹಿಂದಿ ಚಿತ್ರ. ಅದಕ್ಕೆ ಪೂರಾ ಬಂಡವಾಳವನ್ನು ಹಾಕಲು ಭಟ್ಟರಲ್ಲಿ ಹಣವಿದೆ. ನೀವೂ ಬಲ್ಲಿರಿ. ನಿಮ್ಮೊಡನೆ ಸೇರಿ ಈ ಕಾರ್ಯವನ್ನು ಮಾಡಲು ಕೇಳುವುದಕ್ಕೆ ಬಂದಿದ್ದೇವೆ. ಈ ಕಾರ್ಯದಲ್ಲಿ ನಿಮ್ಮ ಅಸ್ತಿಯು ಬೇಕು. ಸಲಹೆ ಸಹಾಯಗಳು ಬೇಕು. ಆದನ್ನು ಹೇಳಿರಿ” ಎಂದು ಹೇಳಿದನು.

ಪ್ರಭುರಾಜನು ಸ್ವಲ್ಪ ಹೊತ್ತು ಆಲೋಚನೆ ಮಾಡಿದನು. “ ಈವಿರಾಜ. ನಿಮ್ಮ ಮಾತು ಅರ್ಥವಾಗುತ್ತದೆ, ಆದರೂ ಮತ್ತೊಮ್ಮೆ ಹೇಳಿರಿ. ನ್ಯಾನೇನು ಮಾಡಬೇಕು ?” ಎಂದನು.

‘ ವಿಜಯನು “ನೀವೂ ಭಟ್ಟನೂ ಇಬ್ಬರೂ ಸೇರಿ ಈ ಕಾರ್ಯವನ್ನು ನಡೆಸಬೇಕು. ನಿಮ್ಮದೇ ಚಿತ್ರವೆಂದು ಅವರು ಭಾವಿಸಬೇಕು. ಅವರದೇ ಚಿತ್ರವೆಂದು ನೀವು ಭಾವಿಸಬೇಕು. ನಿಮ್ಮಬ್ಬರ ಬುದ್ಧಿಶಕ್ತಿ, ಶ್ರಯಾಶಕ್ತಿ

ಗಳು ಅದರಲ್ಲಿ ಎದ್ದು ಕಾಣುತ್ತಿರಬೇಕು. ಈಗ ಅಥವಾಯಿತೇ? ನಾವು ನಿವೃತ್ತಿಗೆ ಏಕೆ ಬಂದಿದ್ದೇನೆಂಬುದು?” ಎಂದು ಹೇಳಿದನು.

ಪ್ರಭುರಾಜನು “ಒಂದು ದಿನದ ಮಟ್ಟಿಗೆ ನನಗೆ ಆವಕಾಶನನ್ನು ಕೊಡಿ. ನಾನು ಸರಿಯಾಗಿ ಯೋಚನೆ ಮಾಡಿ ಹೇಳುತ್ತೇನೆ. ಇದರಿಂದ ಹೆಚ್ಚೆಯನ್ನು ಹಿಂದಕ್ಕಿಟ್ಟದ್ದೇನೆಂದು ಭಾವಿಸಬೇಕಿರಿ. ನಾನು ನಿಮ್ಮೊಡನೆಯೇ ಇದ್ದೇನೆಂದು ಕೊಳ್ಳಿರಿ” ಎಂದು ಹೇಳಿದನು.

ಭಟ್ಟನೂ ವಿಜಯನೂ ಒಪ್ಪಿಕೊಂಡರು. ತಾವು ಒಂದ ಕಾರ್ಯವು ಸಫಲವಾದಂತಿಯೇ ಭಾವಿಸಿದರು. ಪ್ರಭುರಾಜನು ಇಬ್ಬರು ಸ್ನೇಹಿತರನ್ನೂ ಮಹಡಿಯ ಮೇಲಕ್ಕೆ ಕರೆದೂಯ್ದನು. ಮಹಡಿಯ ಮೇಲಿನ ಹೊರಗಿನ ವರಾಂಡವು ಲತಾಗೃಹದಂತಿ ಮಾಡಲ್ಪಟ್ಟಿದ್ದಿತು. ಅಲ್ಲಿ ಮೇಜದ ಮೇಲೆ ಮಿಶಾಯಿಗಳೂ ಹಣ್ಣೂ ಗಳೂ ಗಾಜಿನ ತಟ್ಟಿಗಳಲ್ಲಿ ಇಡಲ್ಪಟ್ಟಿದ್ದವು. ಪ್ರಭು ರಾಜನು ಇಬ್ಬರು ಆತಿಥಿಗಳನ್ನೂ ಚಹಾ ತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿ ಅವರಿಬ್ಬರನ್ನೂ ಆ ಲತಾಗೃಹದಲ್ಲಿ ಕೊಡಿಸಿದನು. ಮರುಕ್ಕಣದಲ್ಲಿಯೇ ಪ್ರಭುರಾಜನ ಪತ್ತಿಯು ಅಲ್ಲಿಗೆ ಬಂದಳು. ಪ್ರಭುರಾಜನು “ರೇವಾ. ಇವರೇ ಮಧ್ಯಾಸಿನ ನವೃತ್ತಿ ಸ್ನೇಹಿತರು. ನವೃತ್ತಿ ವರ್ತಯ ಮನೆಯನ್ನು ಇವರಿಗೇ ನಾನು ಕೊಟ್ಟಿದ್ದು. ಇವರೂ ನಾವು ಒಂದು ವರ್ಷದಿಂದ ವ್ಯಾಪಾರದಲ್ಲಿ ಬೆರತಿದ್ದೇನೇ. ಬಹಳ ಪ್ರಮಾಣಿಕರು. ದೊಡ್ಡ ಮನುವ್ಯರು” ಎಂದು ಹೇಳಿದನು.

ರೇವಾ ಮಂದಹಾಸವನ್ನು ಬೀರುತ್ತಾ ಕೈಮುಗಿದಳು.

ಪ್ರಭುರಾಜನು ವಿಜಯನನ್ನು ತೋರಿಸಿ “ಇವರು ಕವಿಗಳು, ಗ್ರಂಥಕರು, ಕಲಾವಿದರು. ನವೃತ್ತಿಭಟ್ಟರಿಗೆ ಆಪ್ತ ಸ್ನೇಹಿತರು. ಇವರ ಹೆಸರು ವಿಜಯೀಂದ್ರರಾವ್” ಎಂದನು.

ರೇವಾ ಕಣ್ಣ ಅರಳಿಸಿ, ತಲೆ ಬಾಗಿಸಿ ಕವಿಯನ್ನು ವಂದಿಸಿದಳು.

ಈ ಅತಿಥಿಗಳ ಜೊತೆಯಲ್ಲಿ ರೇವಾದೇವಿಯು ಕುಳಿತುಕೊಂಡಳು. ನಾಲ್ಕುರೂ ಮಾತನಾಡುತ್ತಾ ಟೀ ತೆಗೆದುಕೊಂಡರು.

ಮೊದೊದಲು ರೇವಾದೇವಿಯು ಒಂದೊಂದು ಮಾತನಾಡುತ್ತಿ

ದ್ವಿತೀಯ ಭಟ್ಟನು ರೇವಾದೇವಿಯು ಹೆಚ್ಚು ಮಾತನಾಡುವವರೆಲ್ಲ, ಒಂದೊಂದು ಮಾತನಾಡುತ್ತಾಳೆ—ಎಂದುಕೊಂಡನು. ಕೊನೆಕೊನೆಯಲ್ಲಿ ರೇವಾ ಧಾರಾಕಾರವಾಗಿ ಮಾತನಾಡ ತೊಡಗಿದಳು.

ಅವಳ ಮಾತಿನಲ್ಲಿ ಮಾಧುರ್ಯವು ತುಂಬಿದ್ದಿತು. ವೀಣೆಯ ಧ್ವನಿಗೆ ಅಮೃತವನ್ನು ತುಂಬಿದಂತೆ ಕಿವಿಗೆ ಕೇಳುತ್ತಿದ್ದಿತು. ಆ ರೇವಾಳ ಕಣ್ಣಗಳು ಉಷ್ಣಲ ಕಾಂತಿಯನ್ನು ಬೀರುತ್ತಿದ್ದವು. ಆ ಕಂಠಸ್ಥಳ, ಆ ಭುಜಗಳು, ಆ ಬಿಂಬಿದ ಕೇಶರಾಶಿ, ಆ ಕರ್ಮೋಲಗಳು, ಅ ಕರ್ಮೋಲಗಳ ಮೇಲೆ ಕಿವಿಯಂದ ಜೋಲುತ್ತಿರುವ ನೀಲವಣಿ. ಭಟ್ಟನು ಮನಸ್ಸಿನಲ್ಲಿ “ಇದೇನು? ನಾನು ಎಂದಾದರೂ ಇಂತಹ ನಾರೀಮಣಿಯನ್ನು ನೋಡಿದ್ದೇನೇಯೇ? ಇಂತಹ ಮಧುರ ಭಾಷಣವನ್ನು ನನ್ನ ಕಿವಿಗಳು ಕೇಳಿನೆಯೇ” ಎಂದು ಕ್ಷೇತ್ರ ಹೊತ್ತು ವಿಫ್ಫಾರಂ ತಿನಾದನು. ಒಂದು ಬಾರಿ ಲಪ್ಪ್ತಿ ದೇವಿಯ ಮುಖವು ಜಾಲ್ಯಾಪಕಕ್ಕೆ ಬಂದಿತು. ಮತ್ತೊಂದು ಬಾರಿ ವಿನುಲೆಯ ಮುಖವು ನೆನಪಿಗೆ ಬಂದಿತು. ಮರುಕ್ಷೇತ್ರದಲ್ಲಿಯೇ ರೇವಾದೇವಿಯ ಸಾಂದರ್ಭ್ಯವು ಲಪ್ಪ್ತಿ ವಿಮಲೆಯಿರ ಬಿಂಬವನ್ನು ಭಟ್ಟನ ಹ್ಯಾದಯಿದಂದ ಅಳಿಸಿಬಿಟ್ಟು ತಾನೇತಾನಾಗಿ ವಿಜ್ಞಂಭಿಸುತ್ತಿದ್ದಿತು. ಭಟ್ಟನು ರೇವಾದೇವಿಯೊನೆ ನೆನಪಿಗೆ ವಿನಯದಿಂದ ಮಾತನಾಡುತ್ತಿದ್ದನು. ಏನು ಮಾತನಾಡಿದನೋ ಅವನಿಗೆ ಗೊತ್ತಿಲ್ಲ ಆ ಮಾತುಗಳ ಅರ್ಥವು ಮನಸ್ಸಿನಲ್ಲಿ ಸ್ವಲ್ಪಲಿಲ್ಲ.

ಹೊರಟು ಬರುವಾಗ ರೇವಾದೇವಿಯೂ ಪ್ರಭುರಾಜನೂ ಭಟ್ಟನನ್ನೂ ವಿಜಯನನ್ನೂ ಕಳುಹಿಸಿ ಕೊಡಲು ಕಾರಿನವರಿಗೆ ಬಂದರು. ಭಟ್ಟನು ಅವರಿಬ್ಬರನ್ನೂ ತಮ್ಮ ಮನಗೆ ಒಂದು ದಿನ ಬರಬೇಕೆಂದು ಆಜ್ಞಾನ ವಿತ್ತನು.

ರೇವಾದೇವಿಯು “ಆದ ಕ್ಕೇ ನು, ಆಗಬಹುದು. ಎಂದಾದರೂ ಬರುತ್ತೇನೇ” ಎಂದು ಹೇಳಿದ್ದು.

ಭಟ್ಟನೂ ವಿಜಯನೂ ಕಾರಿನಲ್ಲಿ ಕುಳಿತುಕೊಂಡರು.

ಭಟ್ಟನು ರೇವಾದೇವಿಯನ್ನು ಸ್ವರಿಸಿಕೊಳ್ಳುತ್ತಾ “ಪಿಜಯ. ಅವರ ಮನೆ ನೋಡಿದ್ದೂ? ಎವ್ವು ಜೆನಾಜ್ಞಿಗಿದೆ. ನಾವು ನನ್ನ ಮನೆಯು ಎನ್ನೋ ಜೆನಾಜ್ಞಿಗಿದೆಯೆಂದು ಹೇಳ್ಣಿ, ಪಟ್ಟುಕೊಳ್ಳುತ್ತೇನೆ. ಈ ಮನೆ

ಯನ್ನು ನೋಡಿದರೆ ಇದರ ಮುಂದೆ ನಮ್ಮ ಮನೆಯನ್ನು ನಿವಾಳಿಸುವಂತಿದೆ” ಎಂದನು.

ವಿಜಯನು “ಹೌದು, ಇವರ ಮನೆ ಬಹಳ ಚೆನ್ನಾಗಿದೆ. ತುಂಬಾ ದುಡ್ಡಿದ್ದರೆ ಅಂತಹ ಮನೆಯನ್ನು ಮಾಡುವುದೇನೂ ಕಷ್ಟವಲ್ಲ” ಎಂದನು.

ಭಟ್ಟನು “ಆಲ್ಲವಯಾರ್ ! ಆ ದಂಪತ್ತಿಗಳ ಅಲಂಕಾರ ಪ್ರಿಯತೆಯು ಎಷ್ಟುದೆ ಎಂಬುದನ್ನು ಮೆಚ್ಚಬೇಡನೇ ?” ಎಂದನು.

ವಿಜಯನು “ಆಂದು. ಮೆಚ್ಚತಕ್ಕಿದ್ದೇ. ನಾನೂ ಮೆಚ್ಚಿದೆ. ಆದರೆ ನಿನ್ನ ಮನೆಯು ಮಾತ್ರ ನನಗೆ ಇದಕ್ಕಿಂತಲೂ ಪ್ರಿಯವಾಗಿದೆ” ಎಂದನು.

ಭಟ್ಟನು “ಆದು ನಿನ್ನ ಪುನೋಧಮ್ಯ. ನಿನ್ನ ಮನಸ್ಸಿನಲ್ಲಿ ನಮ್ಮ ಮೇಲಿರುವ ಪ್ರೀತಿ” ಎಂದನು.

ಕಾರು ನೇಗವಾಗಿ ಹೊಗುತ್ತಿದ್ದಿತು.

ಭಟ್ಟನು “ವಿಜಯ. ಆ ರೇವಾದೇವಿಯ ಸೌಂದರ್ಯವನ್ನು ನೋಡಿದೆಯಾ ? ಅವಳಿಷ್ಟು ಸುಂದರೆಂದ ಹೇಂಗಷು. ಎಂತವೆ ಮೈ ಬಣ್ಣ. ಆ ಕಣ್ಣಗಳಲ್ಲಿ ಎಂತಡ ಕಾಂತಿ ! ಅಪ್ಪು ಸುಣಿಪಾದ, ಕಪ್ಪಾದ ಕೇಶ ದಾಮವನ್ನು ಎಲ್ಲಿಯಾದರೂ ಕಂಡಿದ್ದೀರ್ಯಾ ? ಆ ಎಳಿಗೆಂಪಿನ ಸೀರೆಯು ಅವಳಿಗೆಪ್ಪು ಒಪ್ಪುತ್ತಿತ್ತು ? ಆ ಕರಿಯ ಕುಪ್ಪುಸವು ಹೇಗೆ ಬಿಗಿದಿತ್ತು ? ಆ ಕಂಠದಲ್ಲಿ ಬಳಕುತ್ತಿದ್ದ ಮುತ್ತಿನ ಹಾರವು ಎಪ್ಪು ಮನೋಽದರವಾಗಿತ್ತು ? ಆ ಕಿವಿಗಳಿಂದ ಕಪ್ಪೋಳದ ನೇಲಿ ಅಲಗುತ್ತಿದ್ದ ನೀಲದ ಕಲ್ಲು ಆ ಕಪ್ಪೋಳ ಗಳಿಗೆ ಎಂತಹ ಕಾಂತಿಯನ್ನು ಕೊಡುತ್ತಿದ್ದಿತು ? ಆ ತೆಳುವಾದ ಕೆಂದುಟೆ ಗಳು ದಂತ ಪಂಗ್ರಿಯೊಡನೆ ಸೇರಿ ಹೇಗೆ ಮಂದಜಾಸನ್ನು ಬೀರುತ್ತಿದ್ದವು. ನೋಡಿದೆಯಾ ? ಹೆಂಗಸಿದ್ದರೆ ಅಂತಹವಲ್ಲಿರಬೇಕು. ಈ ಜಗತ್ತಿನ ಸುಖ ಸೌಭಾಗ್ಯಗಳೆಲ್ಲವೂ ಅಂತಹವಳಿಗಿರಬೇಕು ” ಎಂದನು.

ವಿಜಯನಿಗೆ ಕೊವಟೆಯಿಂದ ಹೊಡಿದಂತಾಯಿತು.

ಭಟ್ಟನ ಸೌಂದರ್ಯ ಪಿಪಾಸೆಯು ಎಪ್ಪು ತೀಕ್ಕಣ ವಾಗಿದೆ ? ಕಾಮ ವಾಸನೆಯು ಎಪ್ಪು ಉತ್ತರಿಸಿದೆ—ಎಂದುಕೊಂಡನು.

“ಹೌದು, ಭಟ್ಟ ! ಆ ಗೃಹಿಣಿಯು ಸೌಂದರ್ಯವತಿಯಂಬುದರಲ್ಲಿ ಸಂದೇಹನೇ ಇಲ್ಲ. ಆದರೆ ಹೊಸ ನೋಟದಿಂದ ನೀನು ಕೊಂಚ ಮುಗ್ಗ

ನಾಗಿರುವೆ. ವಿಹ್ಯುಲನಾಗಿರುವೆ. ಆ ವಿಹ್ಯುಲತೆಯಲ್ಲಿ ನಿನಗೆ ಎಲ್ಲವೂ ಮಿಂಚಿನಂತೆ ಕಾಣುತ್ತದೆ. ಹೇಗೇ ಆಗಲಿ, ರೇವಾ ಗೃಹಣಿ. ನಮ್ಮ ಸ್ನೇಹಿ ತನ ಪಶ್ಚಿಮ ” ಎಂದು ಹೇಳಿ ಮಾತನ್ನು ನಿಲ್ಲಿಸಿದನು.

ಕಾರು ಮನೆಗೆ ತಲುಪಿತು. ಭಟ್ಟೆನು ಬೇಗ ಬೇಗ ಹೋಗಿ ಮಹಡಿಯ ಮೇಲೆ ಕಸೂತಿ ಹಾಕುತ್ತ ಕುಳಿತಿದ್ದ ಲಕ್ಷ್ಮಿದೇವಿಯನ್ನು ನೋಡಿದನು.

ಭಟ್ಟೆನು ಅವಕ ಬೆಸ್ಸು ತಬ್ಬಿತ್ತು “ ಲಕ್ಷ್ಮಿ, ನಾನು ಪ್ರಭುರಾಜನ ಮನೆಗೆ ಹೋಗಿದ್ದೆ. ಅವನೊಡನೆ ನಮ್ಮ ಹೋಸ ಚಿತ್ರಪಟದ ಮಾತನ್ನು ಮುಗಿಸಿಕೊಂಟು ಬಂದಿದ್ದೇನೆ. ಆತ ಒಪ್ಪಿಕೊಂಡಿದ್ದಾರೆ ” ಎಂದು ಹೇಳಿದನು.

ಲಕ್ಷ್ಮೀಯು “ ಸರಿ. ಈಗ ಸರಿಯಾದಂತಾಯಿತು. ನಿಮಗೆ ಒಬ್ಬ ಪುಣ್ಯವಂತರ ಜೊತೆಯು ದೊರೆತಂತಾಯಿತು ” ಎಂದಳು.

ಭಟ್ಟೆನು “ ಲಕ್ಷ್ಮಿ. ನಿನಗೂ ಬಂದು ಒಳ್ಳೆಯ ಜೊತೆಯನ್ನು ಮಾಡಿ ಕೊಂಡು ಬಂದಿದ್ದೇನೆ. ನೋಡು. ಪ್ರಭುರಾಜನ ಪಶ್ಚಿಮೇವಿಯನ್ನು ನಮ್ಮ ಮನೆಗೆ ಕರೆದು ಬಂದಿದ್ದೇನೆ. ಇನ್ನೊಂದು ದಿನ ಇಲ್ಲಿಗೆ ಕರೆತರು ತೈನಿಸಿ. ಆ ರೇವಾ ಎಂತಹ ಸೌಂದರ್ಯವತ್ತಿ, ಎಷ್ಟು ಕಲಾವತ್ತಿ. ಆವು ಸಕ್ಕರೆ ಕೊಣೆಯು ಬೆಳ್ಳಿಕಾಗುತ್ತದೆ. ಕಣ್ಣ ತೆರೆದರೆ ಆ ಕಾಂತಿಯು ಜಗತ್ತಿನ ಮೇಲೆ ಸನೋಹಿಸಾಸ್ತಿವನ್ನು ಬೀರುತ್ತದೆ ” ಎಂದನು.

ಲಕ್ಷ್ಮೀಯು “ ಸಾಕು ಸಾಕು. ಈ ಹೆಣ್ಣು ಜಾತಿಯ ವರ್ಣನೆಯನ್ನು ಎಲ್ಲ ಕಲಿತಿರಿ ? ಹೆಂಗಸರ ಮುಂದೆ ಹೆಂಗಸರನ್ನು ವರ್ಣಿಸಲು ನಿಮಗೆ ನಾಜಿಕೆಯಾಗುವುದಿಲ್ಲವೇ ? ” ಎಂದು ನಕ್ಕಳು.

“ ಇದೇನು ಲಕ್ಷ್ಮೀ. ಬೀಗಿ ಹೇಳುವೆ. ನನಗೆ ನಾಜಿಕೆಯಿಲ್ಲವೇ ? ಮತ್ತಾರ ಮುಂದಾದರೂ ಬೀಗೆ ಮಾತನಾಡುವುದನ್ನು ನೋಡಿದ್ದೀರೂ ? ಕಲ್ಪಾಳಿಯ ಮುಂದೆ ಎಂದಾದರೂ ಬಾಯಿ ತಪ್ಪಿ ನುಡಿದಿದ್ದೇನೆಯೇ ? ನಿನ್ನ ಸೌಂದರ್ಯ, ಗಾಂಭೀರ್ಯಗಳನ್ನಾದರೂ ಕಲ್ಪಾಳಿಯ ಮುಂದೆ ಬಣ್ಣಿಸಿದ್ದೇನೆಯೇ ? ಸಿನ್ನೊಡನೆ ಮನಸ್ಸಿನಲ್ಲಿ ಬಂದುದೆಲ್ಲವನ್ನೂ ಬಿಚ್ಚಿ ಹೇಳುವ ದೂಂದು ಆನಂದ. ಆದಕ್ಕೆ ನಾನೇಕೆ ನಾಜಬೇಕು ? ” ಎಂದನು.

ಲಕ್ಷ್ಮಿಯು ನಗುತ್ತಾ “ ನಿವಂಗೆ ಸಾಚಿಕೆ ಇಲ್ಲಿದ್ದರೆ ನನಗಾದರೂ ನಾಚಿಕೆಯಾಗಬೇಡವೇ ? ನಾನು ಹೆಣ್ಣಿಲ್ಲವೇ ? ” ಎಂದಳು.

ಭಟ್ಟನು “ ನಿಜ ! ಲಕ್ಷ್ಮಿ ನಿನಗೆ ನಾಚಿಕೆಯಾದರೆ ಅದೂ ಒಂದು ಆನಂದ. ಆ ನಾಚಿದ ಮುಖವು ಎಪ್ಪೋರ್ ಮನೋಹರವಾಗಿರುತ್ತದೆ ” ಎಂದು ಹೇಳಿ, ಲಕ್ಷ್ಮಿಯನ್ನು ಆಲೆಂಗಿಸಿ ಚುಂಬಿಸಿದನು.

ರಾತ್ರಿ ಭೋಜನೋತ್ತರ ಭಟ್ಟನೂ, ವಿಜಯನೂ ಕುಳಿತು ಹೊಸ ಚಿತ್ರಪಟಿದ ವಿಷಯ ವಾಗಿ ಮಾತನಾಡ ತೊಡಗಿದರು. ಭಟ್ಟನು “ ಕವಿರಾಜ ! ನಿನ್ನ ಶಿವ ಪಾರ್ವತಿಯು ಪೂರ್ವೀಸಿದೆಯೇನು ? ” ಎಂದು ಕೇಳಿದನು.

ವಿಜಯನು “ ಒಂದು ರೀತಿಯಾಗಿ ಪೂರ್ವೀಸಿದೆ ಎನ್ನುಬಹುದು. ಮತ್ತೊಂದು ರೀತಿಯಾಗಿ ಅದು ಯಾವಾಗಲೂ ಅಪೂರ್ವವೇ ? ನೆಟಿ ನಟಿಯರಿಗೆ ಕಲಿಸುವಾಗ, ಕಲಿತಿದ್ದನ್ನು ಮಾತನಾಡಿಸುವಾಗ, ಅಭಿನಯಿಸುವಾಗ ಪ್ರತಿಯೊಂದು ಸಮಯದಲ್ಲಿಯೂ ತಿದ್ದುತ್ತ ಲೇ ಇರಬೇಕು. ಚಿತ್ರಪಟಿದ ನಿರ್ವಾಣವು ಆರಂಭವಾಯಿತೆಂದರೆ ಅದೇ ಚಿತ್ರನನ್ನು ತಪಸ್ಸು ಮಾಡಿ ಪಾಕಕ್ಕೆ ಇಲಿಸಬೇಕು. ಆದ್ದರಿಂದ ಚಿತ್ರವು ಪೂರ್ವೀಸುವವರಿಗೆ ನನ್ನ ಕಥಾ ಲೇಖನವು ಅಪೂರ್ವವಾಗಿಯೇ ಇರುತ್ತದೆ ” ಎಂದು ಹೇಳಿದನು.

ಭಟ್ಟನು “ ವಿಮಲಾದೇವಿಯು ಪಾರ್ವತಿಯ ಪಾತ್ರಕ್ಕೆ ತಕ್ಕುವಳಿಂದು ನಿನ್ನ ನಿಧಾರಪೋರ್ ? ” ಎಂದನು

“ ಹೌದು, ಅದೇ ನನ್ನ ನಿಧಾರ. ಚಿತ್ರಪಟಿದ ಮೇಲೆ ಇದುವರಿಗೆ ಬರದೇ ಇರುವ ನಟಿಯನ್ನು ತರಬೇಕು. ಅದರಿಂದ ಭಾವ ಪೂರ್ಣತೆಯು ಬರುತ್ತದೆ. ಗಾಂಭೀರ್ಯವು ತೋರುತ್ತದೆ ”

“ ಒಳ್ಳೆಯದು. ವಿಜಯ, ನೀನು ಚಾಣಕ್ಯಸೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಾವು ನಟಿನಟಿಯರನ್ನು ಆರಿಸುವಾಗ ಬಹಳ ಪರೀ ಪ್ರಸಬಬೇಕು. ಇನ್ನೂ ಪ್ರಸಿದ್ಧರಾದ ನಟಿಯರಿದ್ದಾರೆ. ಭಾವ ಪ್ರದರ್ಶನದಲ್ಲಿ ಪ್ರಮೀಳೆಯರಿದ್ದಾರೆ. ಅವರನ್ನು ನೋಡಬಾರದೇಕೆ ? ” ಎಂದನು.

ವಿಜಯನು ನಗುತ್ತಾ “ ಬೆಣ್ಣಿಯನ್ನಿಷ್ಟುಕೊಂಡು ಅಂಗಡಿಯಲ್ಲಿ ತುಪ್ಪವನ್ನು ಹುಡುಕುತ್ತಾ ಹೋಗುವಂತಿದೆ, ನಿನ್ನ ಮಾತು. ವಿಮಲೀಯು ಒಂದು ಪಜ್ರದಂತೆ. ಅದನ್ನು ಸಾಕಿಗೆ ಕೊಟ್ಟಿ ಚಿತ್ರದ ಮೇಲೆ ತರಬೇಕು. ಅದರ ಸ್ವರೂಪವನ್ನು ಸೀನೊ ಅರಿಯೆ. ಅವಳೂ ಅರಿಯಳು. ವಿಮಲೀಯು ಆ ಅಜ್ಞಾನವೂ ಒಂದು ಶಫ್ರಾವ್ ಮುಗ್ಗಿತೆಯನ್ನು ಬಿರುತ್ತದೆ. ಅದೇ ನನ್ನ ಪಟಕ್ಕೆ ಮೊದಲನೆಯ ಬೆಳಕು ” ಎಂದು ಹೇಳಿದನು.

ಭಟ್ಟಿನು ಕ್ಷಣಿಯತ್ತು ಪರೌನವಾಗಿದ್ದನು. ಆ ವಿಮಲೀಯು ಬಿಂಬವು ಅವನ ಮುಂದೆ ಬಂದು ನಿಂತಿತು. ಸಿಜವಾದ ವಾರ್ಥತಿಯಂತೆಯೇ ಬೋಧಿಯಾಯಿತು.

ಭಟ್ಟಿನು “ಕನಿಹಾಜ. ಶಿವನ ಪಾತ್ರವನ್ನು ಅಭಿನಯಿಸಲು ಯಾರನ್ನು ಸಿದ್ಧ ಮಾಡುವೆ ?” ಎಂದು ಹೇಳಿದನು.

ವಿಜಯನು “ಅದಕ್ಕಾಗಿ ದಷ್ಟಣ ದೇಶವನ್ನುಲ್ಲಾ ಹುಡುಕಿದ್ದೇನೆ. ಉತ್ತರವನ್ನು ಸೋಡಿದ್ದೇನೆ. ಬಂಗಾಳದಲ್ಲಿಯಾ ಸುತ್ತಿ ಸೋಡಿದ್ದೇನೆ. ಈ ಬೊಂಬಾಯಿನಲ್ಲಿತೂ ಇಲ್ಲವೇ ಇಲ್ಲ ” ಎಂದು ಸುಮೃನಾದನು.

ಭಟ್ಟಿನು “ ಹಾಗಾದರೆ ಮುಂದೇನು ಮಾಡುವುದು ? ಎಂದು ಕೇಳಿದನು.

ವಿಜಯನು “ಅದಕ್ಕೂ ಒಂದು ಮಾರ್ಗವನ್ನು ನಿಶ್ಚಯಿಸಿದ್ದೇನೆ. ಕುಂದಾಪುರದ ಕಡೆ ಒಬ್ಬ ತರುಣಿದಾದ್ದಾನೆ. ಅವನ ಹೇಸರು ಗಣಪತಿ. ಅವನ ಆಕಾರ, ಮುಖಭಾವ, ಕೈ ಕಾಲುಗಳು, ಕಣ್ಣ ಮೂಗುಗಳು ಎಲ್ಲವೂ ಶಿವನ ಪಾತ್ರಕ್ಕೆ ಇಣಿಯಾಗಿವೆ. ಕಂಠವೂ ಚೆನ್ನಾಗಿದೆ. ಆದರೆ ಅವನು ಆ ಸೀಮೆಯ ದಶಾವಶಾರ ಆಟದಲ್ಲಿ ಸೇರಿಹೊಗಿದಾದ್ದಾನೆ. ಆ ಯಕ್ಕಾಗಾನ ವನ್ನು ಕಲಿತುಬಿಟ್ಟಿದಾದ್ದಾನೆ. ಆದೆಲ್ಲಾ ಪ್ರಾಕ್ತತ್ತ. ನಮ್ಮ ನವೀನ ಜಗತ್ತಿನ ಚಿತ್ರಕ್ಕೆ ಹೊಂದಿಸುವುದು ವಿಶ್ವ ಪ್ರಯತ್ನ. ಅದರೂ ಅವನನ್ನೇ ಸಾಧಿಸ ಬೇಕೆಂದಿದ್ದೇನೆ ” ಎಂದನು.

ಭಟ್ಟಿನು “ ವಿಜಯ. ಏನಾದರೇನು, ಹುಟ್ಟಿಗುಣ ಹೋದಿತೇ ? ನೀನು ಕವಿಯಾದರೂ ದೇಶಗಳನ್ನು ಸಂಚಾರ ಮಾಡಿದ್ದರೂ ಆ ದಷ್ಟಣ ಕನ್ನಡದ ಅಭಿಮಾನವು ಹೋಗಿಲ್ಲ ” ಎಂದು ಹಾಸ್ಯ ಮಾಡಿದನು.

“ ಭಟ್ಟಿ, ನಿನಗೆ ಕಲೆಯ ಅನುಭವನೇ ಇಲ್ಲ. ಹೆಂಗಸರನ್ನು ನೋಡಿ ದೂಪವತ್ತಿಯರನ್ನೇ ಲ್ಲಾ ರತ್ನಯರೆಂದುಕೊಂಡ ಮಾತ್ರಕ್ಕೆ ಕಲಾಭಿಜ್ಞನಾಗು ಪುದಿಲ್ಲ. ನೋಡು, ಆ ಗಣವತ್ತಿಯು ಕೀರಾತಾಜುನೀಯದಲ್ಲಿ ಕೀರಾತನ ವೇಷಧಾರಣೆ ಮಾಡಿಕೊಂಡು ಅಭಿನಯಿಸುತ್ತಾನೆ. ಅಂತಹ ಮನೋ ಮೋಹಕ ವಿಶ್ವರೂಪವನ್ನು ನಾನು ಕಂಡಿಲ್ಲ. ನಾಬಾಧರು ಕೋಣಗಳಿಂದ ಅವನ ಪೂರ್ಣಪೂರ್ಣವನ್ನು ತೆಗೆಸಿಟ್ಟಿದ್ದೆ. ಎಲ್ಲಿಯೋ ಕಳೆದು ಬಿಟ್ಟಿದ್ದೇನೆ ಅವನನ್ನು ಇಲ್ಲಿಗೆ ಕರೆಸುತ್ತೇನೆ. ನೀನು ನೋಡು. ಇಲ್ಲಿ ಸ್ವಾದಿಯೋದಲ್ಲಿ ಎರಡು ಮೂರು ವಾರಗಳು ಅಲೆಯುತ್ತಿದ್ದರೆ ಅವನಿಗೆ ನವ ಭಾವಗಳಿಲ್ಲವೂ ಬಿಡುತ್ತುವೆ. ಅವನು ಹುಟ್ಟು ಕಲೆಗಾದ ” ಎಂದನು.

ಇತರ ಪಾತ್ರಗಳ ವಿಚಾರವಾಗಿ ಮಾತು ಬಂದಿತು.

ವಿಜಯನು “ ಹುಡುಕೋಣ. ಆ ದ ಕ್ಕೆ ಲ್ಲಾ ನಟಿನಟಿಯರನ್ನು ಹೊಂದಿಸುವುದು ಕಷ್ಟವಿಲ್ಲ ” ಎಂದನು.

ಭಟ್ಟಿನು “ ವಿಜಯ. ನಾನೋಂದು ಮಾತು ಕೇಳಲೇ ? ನೀನೇಕೆ ಶಿವನ ಪಾತ್ರವನ್ನು ಧಾರಣೆ ಮಾಡಬಾರದು ? ಎಂದನು.

ವಿಜಯನು “ ಎರಡು ಕಾರಣಗಳಿನೆ. ನನ್ನ ಶರೀರದ ಆಕಾರವು ಸ್ವತ್ಪು ಕಡಿಮೆ. ಮಾತಾದೇವನ ಪಾತ್ರವನ್ನು ಅಭಿನಯಿಸಬೇಕಾದರೆ ಮಂಡಣು ಪುರುಷ ಲಕ್ಷಣಗಳಿರುತ್ತೇಕು. ಅದು ಮೊದಲನೆಯ ಕಾರಣ. ಸರಿಯಾದ ನಟನು ದೊರೆಯಿದಿದ್ದರೆ ನಾನೇ ಆ ಪಾತ್ರವನ್ನು ಅಭಿನಯಿಸಬೇಕೆಂದಿದ್ದೇನೆ. ಎಲ್ಲ ನಟರಿಗಂತಲೂ ನಾನು ಚೆನ್ನಾಗಿ ಅಭಿನಯಿಸ ಬಲ್ಲನೆಂಬ ಧೈಯ ವಿದ್ದರೂ ನಾನು ಎರಡನೆಯ ತರಗತಿಯ ನಟನಾಗಿ ಬಿಡುವೇನೋ ಎಂಬ ಸಂದೇಹವಿದೆ. ಎರಡನೆಯ ಕಾರಣವು ಅದಕ್ಕಿಂತಲೂ ಮುಖ್ಯವಾದುದು.

“ಕೇಳು. ಕ್ರಿಯೋದು ಹಾತು ಅಭಿನಯ, ನೋಟಿ, ಆಕಾರಾದಿಗಳನ್ನು ಸರ್ಪಿದಾ ನಾನು ಕಣ್ಣಿಟ್ಟು ನೋಡುತ್ತಿರುತ್ತೇಕು. ನಾನು ಸ್ವಂತ ಅಭಿನಯದಲ್ಲಿ ಮನವಿಟ್ಟಿರೆ ಅಷ್ಟು ಸೂಕ್ಷ್ಮವಾಗಿ ಎಲ್ಲರ ಅಭಿನಯ ವನ್ನು ಗಮನಿಸುವುದೆಂತು ? ನನ್ನ ದೊಷಗಳನ್ನೇ ನಾನು ಕಂಡುಕೊಳ್ಳುವುದೆಂತು ? ಅದಕ್ಕಾಗಿ ನಾನು ಶಿವನ ಪಾತ್ರವನ್ನು ಅಭಿನಯಿಸುವುದಿಲ್ಲ ” ಎಂದನು.

ಭಟ್ಟನು ಆ “ ಸೂಕ್ತೀ ದಿಗ್ಂತನದ ಕಾರ್ಯವು ಡೈರೆಕ್ಟರನದಲ್ಲ
ವೇನು ? ” ಎಂದು ಕೇಳಿದನು.

ವಿಜಯನು “ ಸಮಾರ್ಥನಾದ ಡೈರೆಕ್ಟರನೂ ಇರಬೇಕು. ಕೆಧಾ
ನಿಮಾರ್ಥಕನಾದ ಕೆವಿಯ ದೃಷ್ಟಿಯು ಅದಕ್ಕೆಂತಲೂ ಸೂಕ್ತವಾಗಿರ
ಬೇಕು. ಇವೆರಡು ಶಕ್ತಿಗಳ ಸಮರಸದಿಂದ ನಿಮಾರ್ಥವಾಗುವ ಚಿತ್ರಪಟವು
ಅದ್ವುತವಾಗಿ ಪರಿಣಮಿಸುತ್ತದೆ ” ಎಂದು ಹೇಳಿದನು.

ರಾತ್ರಿ ಬಹಳ ಹೊತ್ತಾಗಿತ್ತು. ಸುಮಾರು ಅಧ್ರ ರಾತ್ರಿಯು ಅತಿ
ಕ್ರಮಿಸಿರಬಹುದು. ಇಬ್ಬರೂ ಹೋಗಿ ಮಲಗಿದರು. ಭಟ್ಟನ ಮನಸ್ಸಿನ
ಮೇಲೆ ಪುನಃ ರೇವಾದೇವಿಯ ಜ್ಞಾಪಕವು ನತ್ಯಸುತ್ತಿತ್ತು.

ವಿಜಯನ ತಲೆಯಲ್ಲಿ ಕಢೆಯ ಆವೇಶವು ಏರಿ ನಿದ್ರೆಬಾರದಂತೆ ಬೆಳಕು
ಹರಿಸಿಬಿಟ್ಟಿತು.

ಮಾರನೆಯ ದಿನ ಭಟ್ಟನೂ ವಿಜಯನೂ ಶಾಂತಾರಾಂರವರ ಭೀಟ್ಟಿ
ಮಾಡಿದರು. ಅವರೊಡನೆ ತಮ್ಮ ಚಿತ್ರದ ವಿವರಗಳನ್ನೀಲ್ಲಾ ಚಚೆಸಿ
ದರು. ಶಾಂತಾರಾಂರವರು ಕಢೆಯ ನಿಮಾರ್ಥ, ಸನ್ನಿಹೇಗಳು, ಸೀನರಿ
ಗಳು, ಎಲ್ಲ ವಿಚಾರಗಳನ್ನೂ ಆಸಕ್ತಿಯಿಂದ ಕೇಳಿದರು, ಕೆವಿರಾಜನ
ಕಲ್ಪನಾ ಶಕ್ತಿಯನ್ನು ಅತ್ಯಧಿಕವಾಗಿ ಪ್ರಸಂಸೆ ಮಾಡಿದರು. ಭಟ್ಟನು
ಈ ಚಿತ್ರಕ್ಕೆ ಡೈರೆಕ್ಟರಾಗಬೇಕೆಂದು ಶಾಂತಾರಾಂನ್ನು ಪ್ರಾರ್ಥನೆ
ಮಾಡಿದನು.

ಶಾಂತಾರಾಂರು “ ಈ ಚಿತ್ರಕ್ಕೆ ಎಷ್ಟು ಹಣವನ್ನು ಅಂದಾಜು ಮಾಡಿ
ದಿದ್ದಿರಿ ” ಎಂದು ಕೇಳಿದರು.

“ ಇಷ್ಟತ್ತು ಲಕ್ಷ ರೂಪಾಯಿಗಳು ”

“ ಸರಿ, ಸರಿಯಾಗಿದೆ. ನಿಮಗೆ ಹಣಕ್ಕೇನೂ ಕೊರತೆಯಿಲ್ಲ. ಆದರೂ
ಈ ಕಾಲದಲ್ಲಿ ಚಿತ್ರಪತನನ್ನೂ ಅದಕ್ಕೆ ಖಚಿತ ಮಾಡುವ ಹಣವನ್ನೂ
ತೂಗಿ ನೊಡಬೇಕಾಗುತ್ತದೆ. ಅಂ ಲಕ್ಷ ರೂಪಾಯಿಗಳು ಸರಿಯಾಗಿದೆ.

ಇನ್ನೂ ಏದು ಲಕ್ಷ್ಯಗಳನ್ನೂ ದರ್ಶಾ ನೀವು ಅಚುರ್ ಮಾಡಬಲ್ಲಿರಿ ” ಎಂದು ಶಾಂತಾರಾಂರು ಹೇಳಿದರು.

ಪುನಃ “ ಯಾವ ಸ್ವಾಧಿಯೋದಲ್ಲಿ ಗೊತ್ತು ಮಾಡುತ್ತೀರಿ ?” ಎಂದು ಪ್ರಶ್ನಿಸಿದರು.

“ ನವಭಾರತ ಸ್ವಾಧಿಯೋವನ್ನೂ ಪೂರ್ತಿಯಾಗಿ ಒಂದು ವರುಷ ಬಾಡಿಗೆ ಮಾತನಾಡಿದ್ದೀರೆ ”

“ ಪ್ರಾಣವಾಗಿ ಆ ಸ್ವಾಧಿಯೋ ನಿಮ್ಮ ಅಧಿನಡಲ್ಲಿರುತ್ತದೆಯೋ ?”

“ ಹೌದು. ರಾಗೆಯೋ ಕರಾರಾಗಿದೆ ”

“ ಮುಖ್ಯವಾದ ಸ್ವಾರ್ಥಗಳು ಯಾರು ?”

“ ವಿನುಲಾನೇನಿ. ಗಣಪತಿರಾವಾಜವರೇ ಮುಖ್ಯವಾದ ಸ್ವಾರ್ಥಗಳು ”

ಶಾಂತಾರಾಂರು ಸ್ವಲ್ಪ ಹೊತ್ತು ತಲೆಯನ್ನು ಮೇಲಕ್ಕೂತ್ತಿ ಆಯೋ ಚನೆ ಮಾಡಿದರು.

“ ಹೊಸ ಸ್ವಾರ್ಥಗಳು ! ಪಳಗಿದವರಾಗಿದ್ದರೆ ಚೆನ್ನಾಗಿತ್ತು. ಆದರೂ ಆರಂಭದಲ್ಲಿಯೋ ಗೊತ್ತಾಗಿ ಹೋಗುತ್ತದೆ. ಪ್ರಭಾವ, ಪ್ರಕಾಶಗಳು ಕಾಣದೆ ಹೋದರೆ ಆವರನ್ನು ಬಿಟ್ಟು ಬಿಡಬೇಕಾಗುತ್ತದೆ. ಇನ್ನೂ ಕರಾರು ಮಾಡಿಲ್ಲವಷ್ಟೇ ?” ಎಂದು ಕೇಳಿದರು.

“ ಇಲ್ಲ. ನೀವು ನೋಡಿ ಒಪ್ಪದೇ ನಾವು ಕರಾರು ಮಾಡುವುದಿಲ್ಲ ”

ಶಾಂತಾರಾಂರು “ ಅದು ಸರಿ, ಇದನ್ನು ಲ್ಲಾ ಒಳ್ಳಿಯ ಅನುಭವಷ್ಠಿಗಿಂತಲೂ ಚೆನ್ನಾಗಿ ಯೋಚನೆ ಮಾಡಿದ್ದೀರಿ ” ಎಂದು ಹೇಳಿದರು.

ಶಾಂತಾರಾಂರವರು “ ಒಂದು ಮಾತಿದೆ. ಒದಹ ಸಂಕೋಚನಾಗುತ್ತದೆ. ಆದರೂ ವ್ಯಾಪಾರನೇನೋ ವ್ಯಾಪಾರನೇ. ತಮ್ಮ ವ್ಯಾಪಾರದಲ್ಲಿ ಪಾಲುಗಾರರಾದರೂ ಉಂಟೋ ?” ಎಂದರು.

“ ಉಂಟು. ಇನ್ನೊಬ್ಬ ಪಾಲುಗಾರರಿದ್ದಾರೆ ”

ಶಾಂತಾರಾಂರು “ ಆದರಲ್ಲಿ ಏನೂ ಗುಟ್ಟಲ್ಲಿದ್ದರೆ ದಯನಿಟ್ಟು ಹೇಳಿರಿ. ಆದನ್ನೂ ತಿಳಿಯದೇ ನಾನು ಇನ್ನು ಬಾರದು ” ಎಂದರು.

ಭಟ್ಟನು “ ನಮ್ಮ ವ್ಯಾಪಾರದಲ್ಲಿ ಗುಟ್ಟೇನೂ ಇಲ್ಲ. ಯುನ್ನೆಟ್ಟೊ

ಪಿಕ್ಕಿರ್ನನ ವಾಲೀಕರಾದ ಪ್ರಭುರಾಜ್‌ರವನು ಈ ಚಿತ್ರಕ್ಕೆ ಸಮಸಮಾ ಅಥವಾ ವಾಲೀಕರು ” ಎಂದನು.

ಶಾಂತಾರಾಂರ ತಃಟ್ಯಿಯ ಅಂಚಿನಲ್ಲಿ ಸಣ್ಣ ನಗುವು ಕಂಡಿತು. ಅವರು ತಲೆದೂಗಿ “ಭಟ್ಟರೇ. ಕ್ಷಮಿಸಬೇಕು. ನೀವು ಪ್ರಭುರಾಜ್‌ರೊಡನೆ ನನ್ನ ಪ್ರಸ್ತಾಪವನ್ನು ಮಾಡಿದ್ದೀರಾ ?” ಎಂದು ಹೇಳಿದರು.

“ ಇಲ್ಲ, ಅದರ ಅಗತ್ಯವೇನೂ ಇಲ್ಲ. ಇದನ್ನೇಲ್ಲಾ ಏಷಾದು ಮಾಡುವ ಪೂಣ್ಯ ಅಧಿಕಾರವು ನಮ್ಮದಾಗಿರುತ್ತದೆ. ಪ್ರಭುರಾಜ್‌ರ ಅನುಭವವು ನನಗೆ ಚೆನ್ನಾಗಿದೆ. ಅವರು ಬಂಕ ದೊಡ್ಡ ಮನುಷ್ಯರು. ಒಂದು ಮಾತಿಗೂ ಅಡ್ಡಿ ಬರುವವರಲ್ಲ ” ಎಂದು ಭಟ್ಟನು ಹೇಳಿದರು.

ಶಾಂತಾರಾಂರು “ ಅದು ನಿಮ್ಮ ಅನುಭವ. ನಮ್ಮ ಮಾತು ಬೇರೆ. ನಮಗೂ ಅವರಿಗೂ ಕೂಡುವುದೇ ಇಲ್ಲ. ನೀವು ಕ್ಷಮಿಸಿರಿ. ನಾನು ಈ ಚಿತ್ರದಲ್ಲಿ ಸಹಾಯ ಮಾಡುವಂತಿಲ್ಲ. ನಿಮ್ಮ ನಮ್ಮ ಸ್ವೇಹಕ್ಕೆ ಬಾಧಕ ವೇನೂ ಇಲ್ಲ. ಚಿತ್ರ ನಿಮಾಣದಲ್ಲಿ ನಿಮಗೆ ಯಾವ ಸಲಹೆಗಳನ್ನಾದರೂ ಕೊಡಲು ನಾನು ಸಿದ್ಧಾಗಿದ್ದೀನೆ ” ಎಂದು ಹೇಳಿ ಆವಸ್ತಿದಿಂದಿದ್ದ ದೊಡ್ಡ ನಗುವನ್ನು ನಗುತ್ತಾ, ಇಬ್ಬರಿಗೂ ಹೇಳಿ ಹ್ಯಾಂಡ್ ಮಾಡಿಬಿಟ್ಟರು.

ಭಟ್ಟನು ಅಪ್ರತಿಭನಾದನು. ಕವಿಯು ನೋಂದ ಪುಸ್ಸಿನಿಂದ ತಲೆ ಬಾಗಿದನು. ಇಬ್ಬರೂ ಎದ್ದು “ ಮತ್ತೊಮ್ಮೆ ಬರುತ್ತೇನೇ ” ಎಂದು ಹೇಳಿದರು.

ಶಾಂತಾರಾಂರು “ ನಮ್ಮ ಮನೆಯು ನಿಮಗೆ ಯಾವಾಗಲೂ ತೆರೆದ ಬಾಗಿಲು. ನಿಮಗೆ ಕೊಟ್ಟೇಸೇ ಚಿತ್ರವನ್ನು ಕೂಡುವಾಗ ಹೇಗೆ ಧಾರಾಳ ಮನಸ್ಸಿನಿಂದ ಕೊಟ್ಟೇನೋ ಈಗಲೂ ರಾಗೆಯೇ. ಹಣದ ವಿಷಯದಲ್ಲಿ ಒಂದು ಮಾತಿದೆ. ನಾನು ಇತರರ ಚಿತ್ರದಲ್ಲಿ ವಾಲೀಕ ಕರವನ್ನು. ವಹು ಸುವುದಿಲ್ಲ. ಆದರೆ ನಿಮಗೆ ಎಷ್ಟು ಹಣವನ್ನಾದರೂ ಬೇರೆಯವರಿಂದ ಕೊಡಿಸಬಳ್ಳಿ. ನೀವು ಪ್ರಭುರಾಜರ ಹತ್ತಿರ ಹೋಗುವ ತಗತ್ಯವಿರಲಿಲ್ಲ ” ಎಂದರು.

ಭಟ್ಟನು ಉತ್ತೇಜಿತನಾಗಿ “ ಶಾಂತಾರಾಂರವರೇ ! ಹಣದ ಪ್ರಶ್ನೆಯು ಯಾವಾಗಲೂ ಬರಲಿಲ್ಲ. ಈಗಲೂ ಇಲ್ಲ. ನಿಮ್ಮ ಅನುಗ್ರಹ

ದಿಂದ ಈ ಲಕ್ಷ್ಮಿ ರೂಪಾಯಿಗಳ ಒಂದೇ ಜಕ್ಕನ್ನು ವ್ಯಾಸ್ ಮಾಡಬಲ್ಲ. ನಾನು ಈ ಉಂಟಿಗೆ ಬಂದಾಗಿನಿಂದ ನಿಮ್ಮ ಸ್ನೇಹವನ್ನು ಹೇಗೆ ವಾಡಿ ದೇನೋಂ ಪ್ರಭುರಾಜರವರ ಸ್ನೇಹವೂ ಯಾಗೆಯೇ ಒಳೆಯಿತು. ಅವರು ಅಪೇಕ್ಷಿಸಲಿಲ್ಲ. ನಾನೇ ಈ ಪಾಲುಗಾರಿಕೆಯನ್ನು ಗೊತ್ತು ಮಾಡಿದೆ” ಎಂದು ಹೇಳಿದನು.

ಇಬ್ಬರೂ ಹೋರಟು ಹೋದರು.

ಭಟ್ಟನು ಕಾರಿನಲ್ಲಿ ಕುಳಿತು ಹೋಗುತ್ತಾ “ ವಿಜಯಾ, ಈಗೇನು ಹೇಳುವೆ ? ” ಎಂದು ಕೇಳಿದನು.

ವಿಜಯನು “ ಹೊಷ್ಟ ಪ್ರಿಚ್ಚ, ಸಾಮಾನ್ಯವಾದುದೆಬ್ಬ. ಪ್ರಸಿದ್ಧ ರಾದ ದೈರ್ಕ್ಯರ ಹೆಸರಿದಿದ್ದರೆ ವ್ಯಾಪಾರ ದೃಷ್ಟಿಯಿಂದ ಚಲೋ ತಿತ್ತತ್ವ. ಈಗ ದೊಡ್ಡ ಒವಾಬ್ದಾರಿಯು ನನ್ನ ಮೇಲೆ ಬಿದ್ದಿದೆ. ಹುಡು ಕುತ್ತೆನೇ. ದೇವರು ಸಹಾಯ ಮಾಡುತ್ತಾನೆ ” ಎಂದು ಹೇಳಿದನು.

ಡ್ರೈವರನು “ ಕಾರು ಎಲ್ಲಿಗೆ ಹೋಗಬೇಕು ” ಎಂದು ಕೇಳಿದನು.

ಭಟ್ಟನು ಮೇರಿರ್ ಲೈಸಿನೆ ಬಿಡು ಎಂದು ಹೇಳಿದನು.

ಕಾರು ಮೇರಿರ್ ಲೈಸಿನೆ ಹೋಯಿತು. ಭಟ್ಟನು ನಂಜೆಯ ಗುರು ತನ್ನ ತೊರಿಸಿದನು. ವಿಮರ್ಶೆಯ ಮನೆಯ ಮುಂದೆ ಕಾರು ಸಿಂತಿತು. ಇಬ್ಬರೂ ಕಾರಿನಿಂದ ಇಳಿದರು. ಮಂದಿರ ಮೆಟ್ಟಲುಗಳನ್ನು ಹತ್ತಿ ಹೋಗಿ ಬಾಗಿಲು ಸದ್ದು ಮಾಡಿದರು. ಬಾಗಿಲು ತೆಗೆಯಿತು.

ಚಾಚಾ ಬಂದು ಬಾಗಿಲು ತೆಗೆದನು.

ಭಟ್ಟನು “ ವಿಮಲಾ ದೇವಿಯವರಿದ್ದಾರೋ ? ” ಎಂದು ಕೇಳಿದನು.

ಚಾಚಾ “ ಇದ್ದಾರೆ. ನಾಲ್ಕುರು ದಿನಗಳಿಂದ ಶರೀರದಲ್ಲಿ ಆಲಸ್ಯ ವಿದೆ ” ಎಂದು ಹೇಳಿದನು.

ವಿಜಯನು ಹಜಾರದಲ್ಲಿ ರತ್ನ ಕಂಬಳಿಯ ಮೇಲೆ ಕುಳಿತುಕೊಂಡನು. ಸಿಗರೆಟ್ ತೆಗೆದು ಹತ್ತಿ ಸಿದನು.

ಭಟ್ಟನು ವಿಮಲೆಯ ಕೋಣೆಯೊಳಗೆ ಹೋದನು. ವಿಮಲೆಯು ಮಲಗಿದ್ದ ಹಾಸಿಗೆಯಿಂದ ಮೆಲ್ಲಿಗೆ ಏಕುತ್ತಿದ್ದಳು. ಭಟ್ಟನು ಹಾಸಿಗೆಯ ಹತ್ತಿರ ಹೋಗಿ ಕುಳಿತುಕೊಂಡು “ ಮಲಗಿಕೋ, ಸಿನಗೆ ಏನಾಗಿದೆ ? ”

ಎಂದು ಕೇಳುತ್ತಾ, ವಿಮಲೆಯನ್ನು ಬಲಾತ್ಮಾರವಾಗಿ ಮಲಗಿಸಿದನು.

ವಿಮಲೆಯು “ ಏನೂ ಇಲ್ಲ, ಈಗ ಜ್ಞಾರವಿಲ್ಲ. ಆದರೂ ತರೀರದಲ್ಲಿ ತ್ರಾಣವಿಲ್ಲ ” ಎಂದು ಹೇಳಿದಳು.

ಭಟ್ಟನು “ ಏನಾಗಿತ್ತು ? ಏಕೆ ಇಷ್ಟ್ ಕೃತ್ಯಾಗಿರುವೆ ? ಯಾರು ಚೆಡಿಗಿ ಕೊಡುತ್ತಾರೆ ? ” ಎಂದು ಕೇಳಿದನು.

ವಿಮಲೆಯು “ ಏಂ ದಿನಗಳ ಹಿಂದೆ ಸಣ್ಣ ಜ್ಞಾರ ಬಂದಿತು. ಆಗ ವೋಡವಾಗಿತ್ತು. ಮಳೆ ಬರುತ್ತಿತ್ತು. ಸ್ವಲ್ಪ ಮಳೆಯಲ್ಲಿ ನೆನೆದಿದ್ದೆ. ಜ್ಞಾರವು ಸಾಮಾನ್ಯವೆಂದುಕೊಂಡೆ. ಮೂರು ನಾಲ್ಕು ದಿನಗಳಲ್ಲಿ ಜ್ಞಾರವು ಪ್ರಕೋಪಾ ವಸ್ತಿಗೆ ಬಂದಿತು. ಡಾಕ್ಟರನ್ನು ಕರೆಸಿದೆ. ಅವರು ಪರಿಶ್ರೋಸಿ ನೋಡಿ ನಿಮ್ಮೋನಿಯಾ ಆಗಿದೆ ಎಂದು ಹೇಳಿದರು. ಚೆಡಿಗಳನ್ನು ಕೊಟ್ಟರು. ಜ್ಞಾರವು ಗುಣವಾಗಿದೆ ” ಎಂದಳು.

“ ಡಾಕ್ಟರಾರು ? ” ಎಂದು ಭಟ್ಟನು ಕೇಳಿದನು.

“ ಡಾಕ್ಟರು ಧಾಂಡೆಕರ್ತಾರವರು. ಒಳ್ಳಿಯ ಅನುಭವಷಾರು. ಗಿರಿ ಗಾಂನಳ್ಳಿ ಲಾಲ ಬಡಕ ಪ್ರಸಿದ್ಧ ರಾದವರು ” ಎಂದು ಹೇಳಿದಕು.

ಭಟ್ಟನು “ ಕವಿರಾಜ, ಇಲ್ಲಿ ಬಾ. ನಮ್ಮ ಸ್ವಾರ್ಥ ರೋಗಗ್ರಸ್ತ ವಾಗಿದ್ದಾಕೆ ” ಎಂದು ಕರೆದನು.

ವಿಜಯನು ಕೊಳೆಯೋಳಿಗೆ ಬಂದನು. ವಿಮಲೆಯು ಮಂದಹಾಸ ವನ್ನು ಪ್ರತಿಪಡಿಸಿ ಕ್ಯೇ ಮುಗಿದಳು. ವಿಜಯನು ಸವಿಾಪದಲ್ಲಿ ಕುಚೀರು ಮೂರೆ ಕುಳಿತು ಕೊಂಡನು.

ಭಟ್ಟನು “ ವಿಮಲೆ, ಕವಿರಾಜನು ನಮ್ಮ ಬಿತ್ತಿವನ್ನು ಸಿದ್ದ ಪಡಿಸು ಶ್ರೀದ್ವಾಂತಿಯಂತೆ ” ಎಂದು ಹೇಳಿದನು.

ವಿಮಲೆಯು ಉತ್ಸಾಹದಿಂದ ಎದ್ದು ಕುಳಿತಳು. “ ನನ್ನ ಅಭಿಷ್ಪತ್ತ ಸಿದ್ಧಿ ಸಿದಂತಾಯಿತು. ಒಂದು ವರುಷದಿಂದ ನಾನು ತಪಸ್ಸ ಮಾಡುತ್ತಿದ್ದು. ನನ್ನ ಪ್ರಾಯಿಲೆಯನ್ನು ಲೆಕ್ಕಿಸಬೇಡಿರಿ. ಇಂದೇ ನಾನು ಸಿದ್ಧ ” ಎಂದು ಹೇಳಿದಳು.

ಭಟ್ಟನು ನಗುತ್ತಾ ವಿಮಲೆಯ ತಲೆ ಸವರುತ್ತಾ “ ವಿಮಲೆ, ಮಲಗಿಕೋ. ಆಯಾಸ ಮಾಡಿಕೊಳ್ಳ ಬೇಡ. ನಾವಿನ್ನೂ ಕೈಲಾಸವನ್ನು

ನಿವರ್ಗಣ ಮಾಡಬೇಕು. ಮಾತಾದೇವನನ್ನು ಹುಡುಕಿ ಕರೀತರಬೇಕು. ಅವನಿಗೆ ಸಿನ್ನನ್ನು ಅವರು ಮಾಡಿ ಕೃತಾರ್ಥರಾಗಬೇಕು ” ಎಂದನು.

ವಿಮಲೆಗೆ ನಾಚಿಕೆಯಾಯಿತು. ಸರೀಸಿಂದ ಅಧ್ಯ ಮುಖವನ್ನು ಮುಚ್ಚಿಕೊಂಡು “ ಸೀವು ಯಾವೈ ಮಾಡುತ್ತೀರಿ ” ಎಂದು ಹೇಳಿ ಮಲಗಿಕೊಂಡಳು.

ಭಟ್ಟನು “ ಯಾಸ್ಕವಲ್ಲಿ, ನಿಜ ! ನಿಜ ! ಈಗ ತಿವ ಪಾರ್ವತಿ ಪರವನ್ನು ತಯಾರಿಸಲು ಲಗುಬಗೆಯಿಂದ ಪ್ರಯತ್ನವು ನಡೆಯುತ್ತಿದೆ. ನಿನ್ನದೇ ಪ್ರಧಾನ ಪಾತ್ರ. ನೀನು ಸುದಾರಿಸಿಕೊ, ಬೆಷಧಿಗಳನ್ನು ಸೇಪಿಸಿ, ಸಿದ್ಧ ಖಾಗು ” ಎಂದು ಹೇಳಿದನು.

ಗೆಳೆಯರಿಬ್ಬರೂ ಮನಿಗೆ ಹೋಗಿ ಸೇರುವ ಹೊತ್ತಿಗೆ ಮಧ್ಯಾಹ್ನ ವಾಗಿತ್ತು. ಉಂಟ ಮಾಡಿ ಕುಳಿತು ಕೊಂಡರು.

ಭಟ್ಟನು “ ಡೈರೆಕ್ಟರು ಬೇಕಲ್ಲಾ, ಏನು ಮಾಡುವುದು ” ಎಂದು ಕೇಳಿದನು.

ನಿಜರು ನು “ ನಮ್ಮ ಸಿದ್ಧ ತೆಯನ್ನೆಲ್ಲಾ ಮಾಡೋಣ. ಅಪ್ಪರಲ್ಲಿ ಶಾಂತಾರಾಂರವರೇ ಬದಲಾವಣೆಯಾಗ ಬಹುದು. ಸ್ನೇಹ-ಅಸಮಾಧಾನ ಗಳು ತಾತ್ಪರವಾಗಿ. ಅಧ್ಯವಾ ಯಾರಾದರೂ ಇನ್ನೂ ಸಮಧರು ದೊರಿಯ ಬಹುದು. ಡೈರೆಕ್ಟರುಗಳು ಎಷ್ಟೋ ಜನರಿದ್ವಾರೆ. ಚಿತ್ರಪಟದಿಂದ ಡೈರೆಕ್ಟರುಗಳಿಗೆ ಹೇಸರು ಬರುತ್ತದೆ. ಡೈರೆಕ್ಟರ ಹೆಸರಿನಿಂದ ಚಿತ್ರಪಟದ ಅಂತಸ್ತು ಏರುವುದು ಆವರೂಪ ” ಎಂದು ಹೇಳಿದನು.

ಇ

ನವಭಾರತ್ ಸ್ವಾದಿಯೋವನ್ನು ಕರಾರು ಮಾಡಿ ಸ್ವಾಧಿನಕ್ಕೆ ತೆಗೆದು ಕೊಳ್ಳಲು ಎರಡು ವಾರಗಳಾದವು. ಗೋಡ್ ಬೋಲೆ ಎಂಬ ಫೋಟೋ ಗ್ರಾಫರ್ ಆ ಸ್ವಾಡಿಯೋವಿನಲ್ಲಿ ಕೆಲಸದಲ್ಲಿದ್ದ ನು. ಅವನು ಬಂದು ವಿಚಯನನ್ನು ಭೇಟಿ ಮಾಡಿದನು. ಹಿಜಯನು ಆದರದಿಂದ ಅವನನ್ನು ಕೂಡಿ ಸಿಕೊಂಡು ಮಾತು ಕತೆಗಳನ್ನೂ ದಿದನು.

ವಿಚಯನು—“ ನೀವೆವು ದಿನಗಳಿಂದ ಈ ವೃತ್ತಿಯಲ್ಲಿ ಕೈ ಹಾಕಿದ್ದೀರಿ ” ಎಂದನು.

ಗೋಡ್ ಬೋಲೆಯು—“ ಸುಮಾರು ಶಂ ವರುಷಗಳಾಗಿರಬಹುದು ” ಎಂದನು.

“ ಯಾವ ಯಾವ ಚಿತ್ರಪಟಗಳನ್ನು ಫೋಟೋ ತೆಗೆದಿದ್ದೀರಿ ?”

“ ಅದು ಒಂದು ದೊಡ್ಡ ಪುರಾಣ. ಅದನ್ನೇ ಲ್ಲಾ ಹೇಳಿ ಫಲವಿಲ್ಲ. ನೋಡಿ, ಡೈರೆಕ್ಟರಿಗೆ ಅಸಮಾಧಾನವಾದರೆ ನಮ್ಮನ್ನು ಕಳುಹಿಸಿ ಬಿಡುತ್ತಾರೆ. ಮುಖ್ಯ ನಟ-ನಟಿಯರಿಗೆ ಸರಬಿಳಿದ್ದರೆ-ನಮ್ಮ ಕೆಲಸ ಕಿಟ್ಟುಂ ತೆಯೇ. ಮಾಲೀಕರು-ಆಡಳಿತಗಾರರಿಗೆ ಅಸಮಾಧಾನವಾದರೆ ಮುಗಿದೇ ಹೋಯಿತು. ರಾಂತಾರಾಂರವರ ಸಹವಾಸದಲ್ಲಿಯೂ ದಳಿದಿದ್ದೇನೆ.

ವಿಜಯಭಟ್ಟಾರೋಡನೆಯೂ ಕನ್ನಪಟ್ಟಿದ್ದೇನೆ. ಎಲ್ಲಿಯೂ ಕಡೆಯವರಿಗೆ ಇದ್ದು ಪರದೆಯ ಮೇಲೆ ನಮ್ಮೆ ಹೆಸರು ಬೀಳುವ ಪ್ರಣ್ಯ ದೊರಿಯಲ್ಲಿಲ್ಲ ”

“ ಕೆಲವು ಪಟಗಳ ಮೇಲೆ ನಿಮ್ಮೆ ಹೆಸರು ನೋಡಿದ್ದೆನಲ್ಲಾ ?”

“ ಅದೆಲ್ಲಾ ಹೊಟ್ಟಿಯ ಪಾಡಿಗಾಗಿ ದುಡಿದ ದುಡಿತ. ಹೆಸರು ಬರುವಂಥಹದಲ್ಲ ”

“ ಶೋಟೋಗ್ರಫಿ ಚೆನ್ನಾಗಿದ್ದರೆ ಹೆಸರು ಬರುವುದಿಲ್ಲವೇ ?”

“ ಶೈಕ್ಷಕರಲ್ಲಿ ಎಷ್ಟು ವಾಂದಿ ಶೋಟೋಗ್ರಫಿಯ ಕಲೆಯನ್ನು ಹೋದುತ್ತಾರೆ ? ನಟನಟಯರು, ಸಂಗಿತ, ಸರ್ತನ, ಸಿನೆರಿ, ಕಥೆ ಈ ಕಡೆಗೇ ಜನರ ದೃಷ್ಟಿ. ಅದೆಲ್ಲಾ ಅಣಿಯಾಗುವುದು ಸಾಮಾನ್ಯವಲ್ಲ. ಅದು ಶೋಟೋಗ್ರಾಫರ್ ಕ್ಯಾಯಲ್ಲಿಲ್ಲ ”

“ ನಿವು ಪರದೇಶಗಳನ್ನು ನೋಡಿದ್ದೀರೋ ?”

“ ಹೌದು. ನೋಡಿದ್ದೇನೆ. ಜವಾನಿ, ಫ್ರಾನ್ಸ್, ಅಮೇರಿಕಾಗಳಲ್ಲಿ ಅತಿ ಕವ್ಯಪಟ್ಟಿ ಶಿಕ್ಷಣ ವಡೆದಿದ್ದೇನೆ. ನನ್ನ ಬಳಿ ಸಟ್ಟಫ್ರೆಕೆಂಟ್‌ಗಳನೆ ” ಎಂದು ಕೈ ಬೀಳದಿಂದ ಸಟ್ಟಫ್ರೆಕೆಂಟ್‌ಗಳನ್ನು ತೆಗೆದು ವಿಜಯನ ಕೈಗೆ ಕೊಟ್ಟಿನು.

ವಿಜಯನು ಆ ಸಟ್ಟಫ್ರೆಕೆಂಟ್‌ಗಳನ್ನು ನೋಡಿಕೊಂಡು ಮೇಜಿನ ಮೇಲಿಟ್ಟಿನು.

“ಗೋಡ್ದೊಬ್ಬೀಲೆ. ನಿಮಗೆ ಈಸ್ಟುಡಿಯೋದವರು ಎಷ್ಟು ಸಂಬಳ ಕೊಡುತ್ತಿದ್ದರು ?”

“ ಮುನ್ನಾರ್ಪೈತ್ತು ರೂಪಾಯಿ ಖಾಯಂ ಸಂಬಳ. ಹೊರಗಿನವರು ಚಿತ್ರ ಪಟ ತಯಾರಿಸಿದರೆ, ಅದಕ್ಕೆ ಬೇರೆ ಕಂಟ್ರಾಕ್ಟು ”

“ ಅಷ್ಟು ಕಡಿಮೆ ಸಂಬಳವು ನಿಮಗೆ ಸಾಕಾಗುತ್ತಿತ್ತೇನು ?”

“ ಅದೇಕೆ ಕೆಳ್ಳತ್ತಿರಿ ? ಎಂದೂ ಸರಿಯಾಗಿ ಆ ಸಂಬಳ ಬಂಡೀ ಇಲ್ಲ. ಹೊರಗಿನವರು ಯಾಂಡರೂ ಚಿತ್ರ ಲೆಗೆಡರೆ ಕೈಗೆ ಸ್ಪಳ್ಟ ಹಣ ಸಿಕ್ಕುತ್ತಿತ್ತು. ಈಗ ಆರು ತಿಂಗಳಿಂದ ಸಂಬಳವೂ ಇಲ್ಲ. ಸಾರಿಕೆಯೂ ಇಲ್ಲ ”

“ ಅದೇಕೆ ಈ ಸ್ಟುಡಿಯೋ ಏಗಾಗಿದೆ ?”

“ ಅದರ ಯಂಜಮಾನರು ಮಾರ್ಪಾಡಿಗಳು. ನಿಮಗೆ ಗೊತ್ತೇ ಇದೆ.

ಕಟ್ಟಡದ ಮಾಲೀಕರು ಗುಜರಾತಿಗಳು. ಚಿತ್ರಪಟ ತೆಗೆಯುವವರ ಕೈಯಲ್ಲಿ ಪೂರಾ ಹಣವಿರುವುದಿಲ್ಲ. ಬಂದು ಅಟಾಟೋವ ಮಾಡುತ್ತಾರೆ. ಮಾರ್ಪಾಡಿಗಳು ತಮಗೆ ಬರಬೇಕಾದ ದುಡ್ಡನೇ ಲಾಲ್ ಬಂದೇ ಗಂಟೆನಲ್ಲಿ ಎಳಿದು ಬಿಡುತ್ತಾರೆ. ಸ್ತುತಿಯೋಂದಕ್ಕೂ ಅಡ್ಡ ಆತಂಕಗಳು ಉಂಟೇ ಉಂಟು. ಬೇಗಾಗಿ ಈ ಸ್ವಾದಿಯೋ ಮೂಲಿಗೆ ಬಿಡ್ಡಿದೆ ”

“ ಕ್ಯಾಮರಾಗಳು, ಲೈಂಗ್ ಏಪಾಡು, ಇವೆಲ್ಲಾ ಚಿನ್ನಾಗಿವೆಯೋ?”

“ ಸೊಗಸಾಗಿನೆ. ಈ ಯಂತ್ರೋಪಕರ್ಗಿಗಳ ಯೋಗ್ಯತೆಯನ್ನು ರಿತವರು ಬಂದು ನೋಡಲಿ. ಎಂಥಾ ಇತ್ತಮೋತ್ತಮ ಮಾ ಯಂತ್ರಸಾಧನಗಳಿಂಬು ದನ್ನು ವಿವರಿಸುತ್ತೇನೆ ”

“ ಒಳ್ಳೆಯದು, ನಿಮಗೇನು ಸಂಬಳ ಕೊಡಬೇಕು ?”

“ ಸಾವಿರದ ಇನ್ನೂ ರೂಪಾಯಿಗಳನ್ನು ಕೊಡಬೇಕು. ಮೂರು ಸಾವಿರ ರೂಪಾಯಿಗಳನ್ನು ಅಡ್ಡಾನ್ನು ಕೊಡಬೇಕು ”

ವಿಜಯನು—“ ಇದೇನು ಗೋಡ್ಡೊಲೆ. ನಿಮಗೆದ್ದ ಸಂಬಳದ ನಾಲ್ಕು ರಷ್ಟು ಸಂಬಳ ಕೇಳುತ್ತೀರಿ ?” ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದನು.

ಗೋಡ್ಡೊಲೆಯು—“ ನಿಮ್ಮ ಚಿತ್ರವು ಯಶಸ್ವಿಯಾಗುವುದೆಂಬ ನಂಬಿಕೆಯಿದೆ. ನನ್ನಲ್ಲಿ ನೀವು ಪೂರ್ಣ ಭರವಸೆಯಾಟ್ಟಿರ ನನ್ನ ಸಾಮಧ್ಯವನ್ನು ತೋರಿಸುತ್ತೇನೆ. ಆಗ ನನಗೆ ಕೊಡುವ ಸಂಬಳವು ಏನೂ ಹೆಚ್ಚಿಲ್ಲ ವೆಂದು ನಿಮಗೇ ತಿಳಿಯುತ್ತದೆ. ಅಷ್ಟೇ ಅಲ್ಲ. ಮೂವರು ಅಸ್ಸೆಂಟ್‌ಗಳನ್ನು ಕೊಡಬೇಕು. ಅವರನ್ನೇ ಲಾಲ್ ನೇಮಿನಿಕೊಳ್ಳುವ ಅಧಿಕಾರವು ನನಗೇ ಇರಬೇಕು ” ಎಂದನು.

“ ಒಳ್ಳೆಯದು. ಇತರ ಸ್ವಾದಿಯೋಗಳಲ್ಲಿ ಇದೇ ಸಂಬಳವಿದ್ದರೆ ನಿಮಗೂ ಅಷ್ಟೇ ಕೊಡಬೇಕಾಗುತ್ತದೆ ”

“ ಅಷ್ಟೇಯೇಕೆ ? ತಿಂಗಳಿಗೆ ಮೂರು ಸಾವಿರ ಸಂಬಳ ಕೊಡುವ ಸ್ವಾದಿಯೋಗಳು ಸಹ ಈ ಉರಿನಲ್ಲಿದೆ ”

“ ಒಳ್ಳೆಯದು. ಬಂದೆರಡು ದಿನಗಳು ಆಲೋಚನೆ ವಾಡಿ, ನಿಮಗೆ ಉತ್ತರ ಹೇಳಬೇಕಾಗುತ್ತದೆ ”

ಅವರಿಬ್ಬರ ಮಾತೂ ಪೂರ್ವೀಸಿತು.

ಅನಂತರ ವಿಜಯನು “ಗೋಡ್ದೊಬ್ಬೆಲೆಯವರೇ. ಮತ್ತೊಂದು ಮಾತನ್ನು ಕೇಳಬೇಕೆಂದಿದ್ದೇನೆ. ನಿಮಗೆ ಚೆನ್ನಾಗಿ ತಿಳಿದರುವಂತೆ ಯಾರಾದರೂ ಒಬ್ಬರು ಡೈರೆಕ್ಟರಿದ್ದಾರೆಯೋ ?” ಎಂದನು.

ಗೋಡ್ದೊಬ್ಬೆಲೆಯು “ಇದೇನು ಸ್ವಾಮಿ. ಹೀಗೆ ಕೇಳುತ್ತೀರಿ ? ಈ ಚಿತ್ರಕ್ಕೆ ಶಾಂತಾರಾಂರವರು ಡೈರೆಕ್ಟರಿಂದು ಈ ಮುಂಬೈನಲ್ಲಿಲ್ಲಾ ಪ್ರಸಿದ್ಧ ವಾಗಿದೆ ” ಎಂದನು.

“ಮೊದಲು ಹಾಗೆಯೇ ಮಾತು ನಡೆದಿತ್ತು. ಈಗ ಬದಲಾಯಿಸಿದ್ದೇವೆ. ನಿಮಗೆ ಯಾರಾದರೂ ತಿಳಿದಿದ್ದರೆ ಕರೆದುಕೊಂಡು ಬನ್ನಿ ”

“ಸ್ವಾಮಿ. ನಾನೊಂದು ಮಾತು ಹೇಳುತ್ತೇನೆ, ಕೇಳಿರಿ. ಈ ಪಟ್ಟಣದಲ್ಲಿ ಸೂರಾರು ಮಂದಿ ಡೈರೆಕ್ಟರುಗಳಿಂದು ಹೇಳಿಕೊಂಡು ತರುಗುವವರಿದ್ದಾರೆ. ನಾಟಕದಲ್ಲಿಯೋ ಸಿನಿಮಾದಲ್ಲಿಯೋ ನಟರಾಗಿದ್ದು ಕೊಂಚ ಚಮತ್ವಾರ ಬಲ್ಲವರೆಲ್ಲಾ ಡೈರೆಕ್ಟರೆನಿಸಿಕೊಂಡು ಬಿಟ್ಟಿದ್ದಾರೆ. ಅವರೆಲ್ಲಾ ನನಗೆ ಒಪ್ಪುವುದಿಲ್ಲ. ನೋಡಿ, ಪ್ರಸ್ತಾವ ಕೇಸರಿ ಆಫೀಸಿನಲ್ಲಿ ಟೀಕಾರಾಂ ಎಂಬುವರು ಒಬ್ಬನಿದ್ದಾನೆ. ಅವನು ಪ್ರಚಂಡ ಮನುಷ್ಯ. ಬಹಳ ಮಾತ ನಾಡುತ್ತಾನೆ. ಈ ಉಳಿನ ಭಿಲಿಂ ಪತ್ರಿಕೆಗಳಲ್ಲಿ ಬರುವ ಕಟ್ಟತರವಾದ ಟೀಕೆಗಳೆಲ್ಲಾ ಇವನುದೇ. ಅಬ್ಬಾ ಶಾರವರು ಕೂಡ ಅವನ ಟೀಕೆಗಳಿಗೆ ತಲೆದೂಗಿ ಭಿಡುತ್ತಾರೆ. ಅವನನ್ನು ಕರೆತರುತ್ತೇನೆ. ನೀವು ಮಾತನಾಡಿ ಅವನನ್ನೇ ಕೇ ಉಪಯೋಗಿಸಿಕೊಳ್ಳಬಾರದು ?”

“ಅವರನ್ನು ಕರೆತನ್ನಿಂದ. ಮಾತನಾಡೋಽಿ ”

“ಅದರೆ ಒಂದು ಮಾತು. ನಾನೇನೇಂದೇ ಅವರನ್ನು ಕರೆತರುತ್ತೇನೆ. ಎಲ್ಲ ಜವಾಬ್ದಾರಿಯೂ ನಿಮ್ಮದು. ಆತನು ಹಂಚ್ಚು ಮನುಷ್ಯ. ಮಾತಿನಲ್ಲಿ ಕೆಲಸಕಾರ್ಯಗಳಲ್ಲಿ ಏನು ವ್ಯತ್ಯಾಸ ಬಂದರೂ ನನ್ನ ಮೇಲೆ ಹೊರಿಸಬಾರದು. ನನ್ನನ್ನು ಇಕ್ಕೇಪಿಸಬಾರದು ”

ವಿಜಯನು “ಒಳ್ಳೆಯದು. ನೀವು ಅವರನ್ನು ಕರೆತನ್ನಿಂದ. ನಾನೂ, ಭಷ್ಟಿರೂ ಅವರೂಡನೆ ಮಾತನಾಡಿ ನೀರುಹುತ್ತೇನೆ ” ಎಂದನು.

ಗೋಡ್ದೊಬ್ಬೆಲೆಯು ಹೊರಟು ದೋಷನು.

ಮಾರನೆಯ ದಿನ ಮಧ್ಯಾನ್ತೇ ಭಟ್ಟನೂ ವಿಜಯನೂ ಮಾತನಾಡುತ್ತಾಗು ಆಳು ಬಂದು ಒಂದು ವಿಜಿಂಗ್ ಕಾರ್ಡನ್ನು ತಂದು ಕೊಟ್ಟಿನು.

ವಿಜಯನು ಆದನ್ನು ಕೈಗೆ ತೆಗೆದುಕೊಂಡು ನೋಡಿ “ ಓಹೋ! ಸಿನ್ನೆ ನಾನು ಪ್ರಸ್ತಾಪ ಮಾಡಿದ ಟೀಕಾರಾಂ ಬಂದಿದ್ದಾನೆ. ಕೆಳಗೆ ಅಫ್ರಿಸಿಗೆ ಹೋಗಿ ಮಾತನಾಡೋಣ ಬರುತ್ತೀರೂ ? ” ಎಂದನು.

ಭಟ್ಟನು ಆ ಕಾರ್ಡನ್ನು ಕೈಗೆ ತೆಗೆದುಕೊಂಡು ನೋಡಿದನು. “ಓಹೋ! ಇವನು ಎಂ. ಎ. ಪಾಸ್ ಚೇರೇಮಾಡಿದ್ದಾನೆಯೋ ? ” ಎಂದನು.

ವಿಜಯನು “ ಇರಬಹುದು. ಇಲ್ಲದೇ ಕಾರ್ಡನಲ್ಲಿ ರಾಕಿಕೊಳ್ಳುತ್ತಾನೆಯೇ ? ” ಎಂದನು.

ಇಬ್ಬರೂ ಕೆಳಗಿಳಿದು ಬಂದು ಟೀಕಾರಾಂನನ್ನು ನೋಡಿದರು. ಸುಮಾರು ಇಂದ್ರ ವರ್ಣ ವಯಸ್ಸಿರ ಬಹುದು. ಸಣ್ಣ ಆಕಾರ. ಮುಲ್ಲಾ ಹಂಚಿಯನ್ನುಟ್ಟು, ಖಾದಿ ಜುಬ್ಬಾ ಧರಿಸಿದ್ದಾನೆ. ಕೈಯ್ಯಲ್ಲಿಂದು ಚಮಚದ ಬ್ರ್ಯಾಗ್ ಇಟ್ಟುಕೊಂಡಿದ್ದಾನೆ. ಎದ್ದು ಸಂತು ನಗು ಮೋಗದಿಂದ “ ನಮಸ್ತೇ ” ಎಂದು ಹೇಳಿದನು.

ವಿಜಯನು “ ಕುಳಿತು ಕೊಳ್ಳಿರಿ ” ಎಂದು ಹೇಳಿ ಅವನೆಲುಂಗೆ ತಾನು ಕುಳಿತು ಕೊಂಡನು. ಭಟ್ಟನು ನಿಂತೇ ಇದ್ದನು.

ವಿಜಯನು “ ನಮ್ಮೆ ಗೋಡ್ಲೋಲೆಯವರು ನಿಮ್ಮೆ ವಿಷಯ ಹೇಳಿದ್ದಾರೆ. ನಿಮ್ಮೊಡನೆ, ಮಾತನಾಡಲು ನಮಗೆ ಬಹಳ ಆಸಕ್ತಿ ಇದೆ ” ಎಂದನು.

ಟೀಕಾರಾಂ “ ನನಗೂ ತಮ್ಮನನ್ನು ನೋಡುವ ಕುಶಾಹಲವಿದ್ದಿತು. ನವಭಾರತ ಸ್ವಾಧಿಯೋ ತೆಗೆದುಕೊಂಡಿದ್ದಿರಂತೆ. ಶಿವ-ಪಾರ್ವತಿ ಚಿತ್ರವು ತಯಾರಾಗುವುದಂತೆ. ನನಗೂ ಏನಾದರೂ ಅವಕಾಶ ಇರ್ಕುವುದೋ ಎಂಬ ಕುಶಾಹಲ ” ಎಂದನು.

“ ನಿವು ಡೈರಕ್ಟರೋ ? ”

“ ನಾನು ಜರ್ನಲಿಸ್ಟ್ ಎನ್ನುಬಹುದು. ಸಧ್ಯಕ್ಕೆ ಅಷ್ಟೆ. ನಿವು

ಅವಕಾಶ ಕೊಟ್ಟರೆ, ನಿಮ್ಮ ಚಿತ್ರವು ಯಶಸ್ವಿಯಾದರೆ ಆಗ ತೈರೆಕ್ಕರೆಂದು ಕರೆಯಬಹುದು. ಈಗ ಹೇಳಾರಾಂ ಅನಾಮಧೇಯ ”

“ ನಿಮ್ಮ ಅನುಭವಗಳೇನು ?”

ಹೇಳಾರಾಂ ನಿಕ್ಕು “ ನನ್ನ ಅನುಭವಗಳು ಎಲ್ಲದರಲ್ಲಿಯೂ ಅಶ್ವಮಿ. ಪ್ರಾಣ ಅವಕಾಶ ದೊರೆತರೆ ಒಂದು ಚಿತ್ರವನ್ನು ತೈರೆಕ್ಕ ಮಾಡಿ ತೋರಿಸಿ ಬಿಡಬೇಕೆಂಬ ತಿವಾಸಕ್ತಿ. ಇದೇ ನನ್ನ ಅನುಭವಗಳು ” ಎಂದನು.

“ ನೀವು ಕೇಸರಿ ಅಧಿಕಿನಿನಲ್ಲಿ ಇದ್ದೀರೆಂದು ಕೇಳಿದ್ದೇನೆ. ಆ ಕೇಸರಿ ಯಲ್ಲಿ ಆಸಕ್ತಿ ಇಲ್ಲವೋ ನಿಮಗ್”

“ ಆಸಕ್ತಿ ಇಲ್ಲದಿದ್ದರೆ ಅಲ್ಲಿಗೇಕೆ ಹೋಗುತ್ತಿದ್ದೇ ? ಪ್ರಾಣ ಆಸಕ್ತಿ ಇದೆ. ಪ್ರಾಣ ಕಾಲದಲ್ಲಿ ಕೃತಿಯರು ಬಿಲ್ಲು ವಿಚ್ಯುತಿಯನ್ನು ಎಪ್ಪು ಪ್ರೀತಿಸುತ್ತಿದ್ದರೋ ಈ ಕಾಲದ ಬಾರಹ್ಯಾಂರು ಪತ್ರಕೊಡ್ಡೋಗವನ್ನು ಅಷ್ಟು ಪ್ರೀತಿಸುತ್ತಾರೆ. “ ವಾಚಿ ಏರ್ಯಂತು ವಿಷಾಂತಾಂ ” ಎಂಬ ನಾಣ್ಯಾಡಿಯನ್ನು ಕೇಳಿಲ್ಲವೇ, ನೀವು ? ಕೇಸರಿಯ ಅಧಿಕಿನಿನಲ್ಲಿರುವುದು ಮಹಾರಾಷ್ಟ್ರದಲ್ಲಿ ಒಂದು ಹನ್ಮೇ ”

“ ಕೇಸರಿ ಕಾಯಾರಲಯವನ್ನು ಬಿಟ್ಟು ಬಂದರೆ ಅವರೇನು ತಪ್ಪು ತಿಳಿದುಕೊಳ್ಳುವುದಿಲ್ಲವೇ ?”

“ ಇಲ್ಲ. ಎಂದಿಗೂ ತಪ್ಪು ತಿಳಿದುಕೊಳ್ಳುವುದಿಲ್ಲ. ನನ್ನ ತೈರೆ ಕ್ಷೇಣಲ್ಲಿ ಈ ಚಿತ್ರವು ಯಶಸ್ವಿಯಾದರೆ ಕೇಳುರಾರವರು ಹನ್ಮೇ ಪಡುತ್ತಾರೆ. ಕೇಳುರಾರವರ ವಿಷಯ ನೀವರಿಯಿರಿ. ದೊಡ್ಡ ವಿದ್ವಾಂಸರು. ಭಾಷಾ ಕೋನಿದರು. ರಾಜಸೀತಿಯಲ್ಲಿಯೂ ಪ್ರಚಂಡರು. ಅವರ ವಿದ್ವತ್ತಾ ಸರ್ವತೋ ಮುಖವಾದುದು. ಚಿತ್ರಗಳ ವಿಷಯದಲ್ಲಿಯೂ ಅವರದೊಂದು ಆದರ್ಥ ಉಂಟು ”

“ ಹಾಗಾದರೆ ನೀವು ಕೇಸರಿ ಕಾಯಾರಲಯವನ್ನು ಬಿಟ್ಟು ಬರಲು ಸಿದ್ಧರಾಗಿದ್ದೀರಾ ?”

“ ನನ್ನ ಸುಖ ದುಃখ ನಿಮಗೇಕೆ ? ಕೇಸರಿ ಕಾಯಾರಲಯದ ವಿಷಯ ನಿಮಗೇನು ಗೊತ್ತು ? ತಂದೆ ಮಕ್ಕಳು ಬಿಡುವುದೆಂದರೇನು,

ಕಟ್ಟಕೊಳ್ಳುವದೆಂದರೇನು ? ನಾನು ಯಾವಾಗ ಹೋದರೂ ಕೇಸರಿ ಕಚೇರಿಯಲ್ಲಿ ನನಗೊಂದು ನೇಜು ಸಿದ್ಧವಾಗಿರುತ್ತದೆ ”

“ ಟೇಕಾರಾಂ, ಅದೆಲ್ಲಾ ಹಾಗಿರಲಿ. ನೀವು ನಮ್ಮ ಚಿತ್ರದಲ್ಲಿ ಡೈರಿಕ್ಟರಾಗುತ್ತೀರಿ. ಅಷ್ಟೇ ನಮಗೆ ಮುಖ್ಯ ನಿಮಗೆಪ್ಪು ಸಂಬಳ ಕೊಡಬೇಕು ? ”

“ ನಾನು ನೊದಲೇ ಹೇಳಿದೆ. ನೀವೇಕೆ ಅಧರ ಮಾಡಿಕೊಳ್ಳಲಿಲ್ಲವೋ ನಾನರಿಯೆ. ನಿಮ್ಮ ಕಂಪನಿಯಲ್ಲಿ ನಾನು ಬಂದು ಸೇರುತ್ತೇನೆ. ಡೈರಿಕ್ಟರ ನಡೆಸಲು ಪ್ರೋಫೆ ಅವಕಾಶವಿತ್ತರ ನನ್ನ ಶಕ್ತಿ ಮಾರಿ ಸಾಹಸ ಮಾಡುತ್ತೇನೆ. ಯಶಸ್ವಿಯಾದರೆ ನಾನು ಕೃತಕೃತ್ಯಾದೆನೆಂದು ಸಂತೋಷ ಪಟ್ಟುಕೊಳ್ಳುತ್ತೇನೆ. ಸಂಬಳದ ವಿಚಾರ. ನನಗೆ ನನ್ನ ಖಚಿಗೆ ತಿಂಗಳಿಗೆ ಒಂದು ಸಾವರ ರೂಪಾಯಿ ಕೊಡಿರಿ. ಚಿತ್ರವು ಪೂರ್ಣಸಿದರೆ ಯಶಸ್ವಿಯಾದರೆ ಐವತ್ತು ಸಹಸ್ರ ರೂಪಾಯಿಗಳನ್ನು ಕೊಡಬೇಕು ”

ವಿಜಯನು “ ಸ್ವಲ್ಪ ಹೊತ್ತು ಯೋಜನೆ ಮಾಡಿ ನಿಮ್ಮ ಕಾರ್ಯವು ಆರಂಭದಲ್ಲಿಯೇ ಸಮರ್ಪಕವಾಗಿದ್ದರಿ ? ” ಎಂದನು.

ಟೇಕಾರಾಂ ನಕ್ಕೆ “ ನನಗೂ ಆ ಸಂದೇಹವಿದ್ದೇ ಇದೆ. ನನ್ನ ಕೆಲಸವು ಯಶಸ್ವಿಯಲ್ಲವಂದು ತೋರಿದರೆ ಒಂದು ಕ್ಷೇತ್ರ ನಾನು ನಿಮ್ಮ ಕಂಪನಿಯಲ್ಲಿ ಇರುವುದಿಲ್ಲ. ಆಗಲೂ ನನ್ನ ಪ್ರಯತ್ನವು ವಿಫಲವಾಯಿತೆಂದು ಸಂತೋಷದಿಂದ ಹೊರಟು ಹೋಗುತ್ತೇನೆ. ನನ್ನಿಂದ ನಿಮಗೆ ಒಂದು ಪ್ರಯತ್ನವಾಗಲು ಬಿಡುವುದಿಲ್ಲ ” ಎಂದನು.

“ ಅದೆಲ್ಲಾ ಸರಿಯಾಗಿದೆ. ಆದರೆ ಕಂಪನಿಯ ಸಂಪ್ರದಾಯದಂತೆ ಎಲ್ಲಷ್ಟೂ ನಡೆಯಬೇಕು. ನೀವು ಅಗ್ರಮೆಂಟಗೆ ರುಚು ಮಾಡಬೇಕಾಗುತ್ತದೆ ”

“ ಮುಕ್ಕೆದ್ದಾ ಭಟ್ಟ್. ನಾನು ಯಾವ ಅಗ್ರಮೆಂಟಗೆ ಬೇಕಾದರೂ ರುಚು ಮಾಡುತ್ತೇನೆ. ಅದರಿಂದ ನಿಮಗೂ ಫಲವಿಲ್ಲ. ನನಗೂ ಫಲವಿಲ್ಲ. ನಿಮಗೆ ಬೇಡವಾದರೂ ನಾನು ಹೊರಟು ಹೋಗಲೇಬೇಕು. ಅಗ್ರಮೆಂಟ್ ಏಕೆ ಮಾಡಿಸುತ್ತಾರೆಂಬುದನ್ನು ನಾನು ಬಲ್ಲೆ. ಇದೇ ವ್ಯತ್ಸ್ಥಿಯನ್ನು ಆವಲಂಬಿಸಿದವರು ನಿಮ್ಮಿಂದ ಹಣ ವಸೂಲು ಮಾಡಲು ದಾರಿಯನ್ನು ಕಲ್ಪಿಸಿಕೊ

ಳ್ಳುವುದಕ್ಕೆ ಅಗ್ರಮೆಂಟ್ ಮಾಡುತ್ತಾರೆ. ನಿಮ್ಮ ಇಷ್ಟದಂತೆ ನಾನೂ ಅಗ್ರಮೆಂಟ್ ಮಾಡಿಕೊಳ್ಳುತ್ತೇನೆ. ಆದರೆ ಅದೆಲ್ಲ ಮುಖ್ಯವಲ್ಲ. ನಿಮ್ಮ ಒಂದು ದಿನ ನನೆನ್ನು ದನೆ ಪುಂಗೆ ಬಸಿತ್ತಿರಿ. ನಮ್ಮ ಕೆಳ್ಳಿರಾರವರ ಮುಂದೆ ಮಾತನಾಡಿ ಬಿಡೋಣ. ಈ ದ ಕ್ಕೆ ೦ ತ ಲೂ ಹೊಡ್ಡ ಅಗ್ರಮೆಂಟ್ ಯಾವುದೂ ಇಲ್ಲ ”

ವಿಜಯನು “ ಟೀಕಾರಾಂ. ನಾನು ಪ್ರೌಪ್ಯಪ್ರಾಂತ್ಯ ಭಟ್ಟ್ ಅಲ್ಲ ” ಎಂದು ಭಟ್ಟನ ಕಡೆಗೆ ಕಣ್ಣ ತಿರುಗಿಸಿ “ ಅವರು ಭಟ್ಟ್. ನನ್ನ ಹೆಸರು ವಿಜಯೇಂದ್ರ. ನಾನು ಈ ಕಥೆಯನ್ನು ಬರೆದಿರುವ ಬರೆಹಗಾರ. ನಾನೂ ನೀವೂ ಒಂದೇ ಜೋಡಿ ” ಎಂದನು.

ಟೀಕಾರಾಂನು ಭಟ್ಟನ ಕಡೆಗೆ ಕ್ಕೆ ಮುಗಿದು “ ಕ್ಕೆಮಿಸಿರಿ. ನಾನು ಇವರನ್ನೇ ಭಟ್ಟರೆಂದು ತಿಳಿದುಕೊಂಡಿದ್ದ ” ಎಂದನು.

ಭಟ್ಟನು ನಗುತ್ತಾ “ ಅದರಲ್ಲಿನೂ ವ್ಯಾಸ್ಯಾಸವಿಲ್ಲ. ನನಗಿರುವ ಸಹಾರಿಕಾರವೂ ಈ ವಿಜಯೇಂದ್ರರಾಯರಿಗಿದೆ. ಹೆಸರುಗಳು ಮಾತ್ರ ಜೀರೆ ಬೇರೆ ” ಎಂದು ಹೇಳಿದನು.

ಭಟ್ಟನಿಗೆ ಆ ಟೀಕಾರಾವನನೊಡನೆ ಮಾತನಾಡುವ ಕುತೂಹಲವು ಬಹಳವಾಗಿದ್ದಿತು.

ಭಟ್ಟನು “ ಟೀಕಾರಾಂರವರೇ, ನಾನೊಂದು ಪ್ರಶ್ನೆಯನ್ನು ಕೇಳಲೇ ? ಎಂದನು.

ಟೀಕಾರಾಂ “ ಕೇಳಿರಿ. ಅದಕ್ಕೇನು ಕಷ್ಟ ? ” ಎಂದನು.

“ ನಿಮಗೇಕೇ ಈ ಸಿನಿಮಾ ಪ್ರಪಂಚದಲ್ಲಿ ಇಷ್ಟ ಆಸಕ್ತಿ ? ನಿಮ್ಮ ಶಾಯಂ ಉದ್ಯೋಗವನ್ನು ಭಟ್ಟ ಈ ಪ್ರಪಂಚಕ್ಕೆ ಬರುತ್ತಿದ್ದೀರಿ. ಇದರ ಅಧಿಕಾರೇನು ? ”

“ ಭಟ್ಟ್. ನಿಮ್ಮ ಪ್ರಶ್ನೆಯು ಉತ್ತರ ಕೊಡಲು ಕಲಿಣವಾದು ದೇನೂ ಅಲ್ಲ. ನಮ್ಮ ಭಾರತದ ಚಿತ್ರಪತಗಳನ್ನು ನಮ್ಮವರೇ ಅವಹೇಳಿ ಮಾಡುತ್ತಾರೆ. ನನಗೆ ನಮ್ಮ ದೇಶದ ಕೌಶಲ್ಯವು ಇಷ್ಟ ಕಡವೆಯಾದ ದ್ವೀಂಬ ಭಾವನೆ ಇಲ್ಲ. ಸಹಾಯ ಸಂಪತ್ತಿಗಳು ಸಂಸ್ಕೂರಣವಾಗಿದ್ದರೆ,

ನಾವು ಎಲ್ಲವನ್ನೂ ಮಾಡಿ ತೋರಿಸಬಲ್ಲವೆಂಬ ಧೈರ್ಯವು ನನಗಿದೆ. ಆದ ಕ್ಷಾಗಿ ಇದರಲ್ಲಿಯೂ ಒಂದು ಕೈ ಸೋಡೊಣವೆಂಬ ಅಶಯಿದೆ. ಅಷ್ಟೇ ”

“ ನೀವು ವರದೇಶಿಗಳ ಸ್ಪೃಹಿಯೋಗಳಲ್ಲಿ ಚಿತ್ರನರ ತಯಾರಾಗುವ ರೀತಿಯನ್ನು ಸೋಡಿದ್ದಿರೋ ? ”

“ ಜನ್ಮಾಗಿ ಸೋಡಿದ್ದೇನೆ. ನಾಲ್ಕು ವರ್ಷಗಳು ಅಲೆದಾಡಿದ್ದೇನೆ. ನಾನು ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ಸಣ್ಣ ದೊಂದು ಕಾರ್ಯಾಗಿ ಕಾರರ ಗುಂಪಿಗೆ ಸೇರಿದೆ. ಇಲ್ಲಿಂದ ಪರಿಷ್ಕೇಯಲ್ಲಿ ತೇಗರದೆಯಾಗುತ್ತಲೇ ಘರ್ಷಿಸಿಗೆ ಹೋದೆ. ಘರ್ಷಿಸಿಸಲ್ಲಿ ನಮ್ಮ ದೇಶದವರು ಅನೇಕರಿದ್ದಾರೆ. ಅವರೆನೋ ಭಾರತದ ಉದ್ದಾರ ಮಾಡುತ್ತಾರೆಂದು ನನಗೆ ಭಾವನೆ ಇತ್ತು. ಅಲ್ಲಿ ನನಗೆ ಒಂದು ಹೊತ್ತಿನ ಉಂಟ ಸಂಪಾದಿಸುವುದು ಕಷ್ಟವಾಗುತ್ತಿದ್ದಿತು. ನಮಗೇನೂ ಕಿಮ್ಮತಿಲ್ಲವೆಂದು ದೃಢವಾಯಿತು. ಆ ನಮರ್ಯಾದಲ್ಲಿ ಸುಭಾಷ ಚೋಷರು ಬಂದಿದ್ದರು. ಎರಡು ದಿನ ಅವರ ಜೂತೆಯಲ್ಲಿ ಅಲೆದೆ. ಅವರಿಗೆ ನನ್ನಿಂದ ಏನೂ ಉಪಯೋಗವಿಲ್ಲವೆಂದು ನನಗೇ ತೋರಿತು. ಅಲ್ಲಿ ಇರುವುದಕ್ಕೆ ಡೆಯಿಲ್ಲದೇ ಇಂಗ್ಲೆಂಡಿಗೆ ಹೋದೆ. ಲಂಡನ್‌ನಲ್ಲಿ ಅಲೆಯುತ್ತಿದ್ದೆ. ಕೈಲಿ ದುಡ್ಡಿರಲಿಲ್ಲ. ವಿದ್ಯಾರ್ಥಿಗಳಿಂದ ಹತ್ತು ಇಪ್ಪತ್ತು ಪೌಂಡುಗಳನ್ನು ಕಸಿದುಕೊಂಡು ಕಾಲಯಾವನೆ ಮಾಡುತ್ತಿದೆ. ಅದೂ ಸರಿಬಿಳಿಲಿಲ್ಲ. ಸ್ವಲ್ಪ ದುಡ್ಡ ಶೇಖರಿಸಿಕೊಂಡು ಅಮೇರಿಕಕ್ಕೆ ಹೋದೆ. ಅಲ್ಲಿ ಈ ಚಿತ್ರಪಟಗಳ ಸಹವಾಸ ಹತ್ತಿತು. ಅಲ್ಲಿ ನನಗೆ ಜೀವ ನಕ್ಕೆ ಅವು ಕಷ್ಟವಾಗುತ್ತಿರಲಿಲ್ಲ. ಸ್ವಲ್ಪ ದುಡ್ಡ ಬರುತ್ತಿತ್ತು. ಅಲ್ಲಿ ಚಿತ್ರಪಟಗಳ ನಿರೂಪಣ, ದಿಗ್ಂಕನಗಳು ಹೇಗೆ ನಡೆಯುತ್ತವೆಂದು ನೋಡಿದೆ. ನಾನು ಮನರ್ಚ್ಯಾಸ್ತಿದ ವ್ಯಾಸಂಗ ಮಾಡಿದ್ದ ದರಿಂದ ನನ್ನ ಬುದ್ಧಿಗೆ ಅಲ್ಲಿ ಕೊಂಚ ಬೆಲೆ ಸಿಕ್ಕಿತ್ತು. ಆದರೆ ತೈಸ್ತಿಯಿರಲಿಲ್ಲ. ಅಲ್ಲಿ ನಾನೇನೂ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ನಮ್ಮ ದೇಶಕ್ಕೆ ಹಿಂತಿರುಗಿದೆ.

“ಆಗ ತಾನೇ ನಮ್ಮ ದೇಶದಲ್ಲಿ ಸತ್ಯಾಗ್ರಹದ ಸಮರ ಆರಂಭವಾಗಿತ್ತು. ಆ ಚಳುವಳಿಯಲ್ಲಿ ಸೇರಿ ದೇಶ ಸೇವೆ ಮಾಡಬೇಕೆನ್ನು ಸಿತು. ಹಗಲಿರಳೂ ಅದೇ ಹಂಬಲಪತ್ತು. ಆದರೆ-ಗಾಂಧಿಯವರ ಸತ್ಯಾಗ್ರಹವು ಸಾರ್ಥಕವಾ

ಗುವುದಿಲ್ಲವೆಂದು ನನಗೆನಿಸಿತು. ಕೇಸರೀ ಕಚೇರಿಯಲ್ಲಿ ಹೋಗಿ ಕೆಲಸಕ್ಕೆ ಹೇರಿದೆ. ನಮ್ಮ ಕಚೇರಿಯಲ್ಲಿ ಎಲ್ಲರೂ ನನ್ನನ್ನ ಪ್ರತಿ ಮಾಡುತ್ತಾರೆ. ಅದರೆ ನನಗೆ ಈ ಸಿನಿಮಾ ಹೊಚ್ಚು ಬಹಳವಾಗಿದೆ. ಈ ಉಂಟನಲ್ಲಿ ಎಷ್ಟೋ ಬಾರಿ ಪ್ರಯತ್ನ ಪಟ್ಟೆ. ಅವಕಾಶವು ದೂರೆಯಲ್ಲಿ. ತೈರೆಕ್ಕೂ ಎಂದರೆ ಒಬ್ಬಿಬ್ಬರು ನಟಯರನ್ನು ಕೈಯಲ್ಲಿಟ್ಟು ಕೊಂಡಿರಬೇಕು. ಅಭಿವಾ ಮಾಲೀಕರ ಪ್ರಬಲವಾದ ಗೆಳತನವಿರಬೇಕು. ಇಲ್ಲವೇ ಮಾಲೀಕರನ್ನು ಪ್ರೇರಿಸಿ ಹಿಡಿದು ತಂದು ದುಡ್ಡ ಹಾಕಿಸಿ ನಟನಟಯರನ್ನು ಕಟ್ಟು ಓಡಾಡಬೇಕು. ಅದಕ್ಕೆಲ್ಲಾ ನನಗೆ ಅವಕಾಶಘರಲಿಲ್ಲ. ಅವು ರಿಂದ ನಾನು ತೈರೆಕ್ಕೆ ರನಾಗಲಿಲ್ಲ”

ವಿಜಯನು “ನಿಮ್ಮ ಕಥೆಯು ಬಲು ದೂಡ್ಡ ದಾಗಿದೆ. ನಾವೂ ಪ್ರಯತ್ನ ಪಟ್ಟೆ ನೋಡೋಣ. ನಮ್ಮದೆಲ್ಲಾ ಹೋಸ ಉದ್ದೇಶ. ಗೆದ್ದರೆ ಎಲ್ಲರೂ ಗೆಲ್ಲಿತ್ತೇನೆ. ಬಿಂದು ಎಲ್ಲರೂ ಚೆದರಿ ಹೋಗುತ್ತೇನೆ. ಅಷ್ಟೇ, ಮಿಸ್ಪರ್ ಟೀಕಾರಾಂ. ಗೋಡೆಬೋಲೆಯವರು ನಿಮ್ಮ ಸಾಮಾಜಿಕದಲ್ಲಿ ಬಹಳ ಭರವಸೆ ಇಟ್ಟಿದ್ದಾರೆ. ನಮಗೂ ನಮ್ಮ ಮೇಲೆ ಪ್ರೀತಿಯು ಹುಟ್ಟಿದೆ. ನೀವು ಕೇಂದ್ರಿಯ ಆಧಿಕಿನಿಯಿಂದ ಅಷ್ಟನ್ನು ತೆಗೆದುಕೊಂಡು ಬಂದು ಹಿಡಿರಿ. ಹೊದಲಸೆಯು ತಾರಿಖಿನ ದಿವಸವೇ ನಿಮ್ಮ ಆಗ್ರೇಮೆಂಟ್ ಆಗಲೀ ಎಂದು ಹೇಳಿದನು.

ಅಷ್ಟು ಹೋತ್ತಿಗೆ ಪರಿಚಾರಕನು ಮೂವರಿಗೂ ಜಹ ತಂದು ಕೊಟ್ಟಿನು. ಜಹ ತೆಗೆದುಕೊಂಡು ಭಟ್ಟಿನಿಗೂ ಪಜರುನಿಗೂ ವಂದಿಸಿ ಟೀಕಾರಾಪಃನು ಹೋರಿಟು ಹೋದನು.

ಪಜರನು ಒಂದೊಂದಾಗಿ ಎಲ್ಲ ಸಿದ್ಧ ತಗ್ಗನ್ನೂ ಮಾಡುತ್ತಿದ್ದಿನು. ಹಗಲಿರುಳೂ ಅವನಿಗೆ ಅದೇ ಕೆಲಸವಾಗುತ್ತಿತ್ತು. ಒಂದೊಂದು ದಿನ ರಾತ್ರಿ ಪಜಯನು ಮನಗೆ ಬರುವ ಹೋತ್ತಿಗೆ ಹನ್ನೆರಡು ಗಂಟೆಗಳು ಹೊಡೆದು ಹೋಗಿರುತ್ತಿದ್ದವು. ಅವನಿಗೆ ಭಟ್ಟಿನಿಡನೆ ಮಾತನಾಡು ವುದಕ್ಕೆ ಅವಕಾಶವಿರುತ್ತಿರಲಿಲ್ಲ.

ವಿಜಯನು ಒಂದು ದಿನ ಪಾತ್ರಕಾಲ ಎದ್ದವನು ಎಲ್ಲಿಯೂ

ಹೋಗಿರಲಿಲ್ಲ. ಆದಿನ ಭೋಜನ ಮಾತು ಕಥೆಗಳು ಎಲ್ಲ ಸಮಯ ದಲ್ಲಿಯೂ ಅವರಿಬ್ಬರೂ ಆನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು.

ಎಂದು ಮಧ್ಯಾನ್ತ ಕಾಣಿ ಆದ ಮೇಲೆ ವಿಜಯನು “ಭಟ್ಟ ! ಇಂದು ನೀನೂ ಲಕ್ಷ್ಮಿದೇವಿಯೂ ನನ್ನೊಡನೆ ಬರಬೇಕು ” ಎಂದು ಹೇಳಿದನು.

ಭಟ್ಟನು ನಾನೇನೋ ತಯಾರಾಗಿದ್ದೇನೆ. ಲಕ್ಷ್ಮಿದೇವಿಯನ್ನು ಕೇಳಿ ನೋಡೋಣ ” ಎಂದು ಹೇಳಿದನು.

ಭಟ್ಟನು ಲಕ್ಷ್ಮಿಯನ್ನು ಕರೆದು “ ಲಕ್ಷ್ಮಿ ! ನಾವಿಬ್ಬರೂ ಇಂದು ವಿಜಯನ ಜೋತೆಯಲ್ಲಿ ಹೋಗಬೇಕಂತೆ ” ಎಂದು ಹೇಳಿದನು.

ಲಕ್ಷ್ಮಿಯು “ ಎಲ್ಲಿಗೆ ಹೋಗಬೇಕು ? ” ಎಂದು ಕೇಳಿದಳು.

ಭಟ್ಟನು “ ನವಭಾರತ ಸ್ವಾಧಿಯೋ ಮಂದಿರಕ್ಕೆ ಹೋಗಬೇಕಂತೆ ” ಎಂದು ಹೇಳಿದನು.

ಲಕ್ಷ್ಮಿಯು “ ನಾನೇಕೆ ಬರಬೇಕು ? ಅಲ್ಲಿ ನಟನಟಯಿರುತ್ತಾರೆ. ಸಂಗೀತಗಾರರಿರುತ್ತಾರೆ. ಅಲ್ಲಿ ನನಗೇನು ಕೆಲಸ ? ” ಎಂದಳು.

ಭಟ್ಟನು “ ನೋಡು, ಲಕ್ಷ್ಮಿ. ಈ ವಿಜಯನು ರಚಿಸಿರುವ ಕಥೆಯು ಶಿವಪಾರ್ವತಿ ಎಂಬುದು ಗೂತ್ತಿದೆಯಷ್ಟೆ. ನಾವಿಬ್ಬರೂ ಶಿವ-ಪಾರ್ವತಿಯರ ರೂಪಕವನ್ನು ಧಾರಣೆ ಮಾಡಲು ಸ್ವಾಧಿಯೋಕ್ಕೆ ಹೋಗಬೇಕಂತೆ ” ಎಂದನು.

ಲಕ್ಷ್ಮಿಯು ನಾಚಿಕೆಯಿಂದ ತಲೆ ಬಾಗಿದಳು.

ವಿಜಯನು “ ಭಟ್ಟ ! ಲಕ್ಷ್ಮಿ ಎಂದರೆ ಏನೆಂದು ತಿಳಿದಿದ್ದಿ ? ಆಕೆಯು ಸಾಕಾಶ್ವತ ಪಾರ್ವತಿಯೇ ! ಚಿತ್ರಪತದಲ್ಲಿ ಆಕೆಯ ಜಿತ್ರವು ಬಂದರೆ ಅಂಥಾ ಗಾಂಧಿರ್ಯ, ತೇಜಸ್ಸು ಮತ್ತಾವ ಜಿತ್ರದಲ್ಲಿ ತಾನೆ ಕಾಣಲು ಸಾಧ್ಯ ? ಆದರೆ ಈ ಕಲ್ಪನೆಯು ತೀರಾ ಅಸಂಭವ. ಏಕೆಂದರೇ ನೀನು ಶಿವನ ಪಾತ್ರವನ್ನು ಅಭಿನಯಿಸಲಾರೆ ” ಎಂದು ಹೇಳಿದನು.

“ ಏಕೆ ವಿಜಯ. ಈ ಲಕ್ಷ್ಮಿದೇವಿಗೆ ನಾನು ಇನ್ನರೂ ಪನಾದ ಪತಿಯಲ್ಲವೆಂದು ನಿನ್ನ ಭಾವನೆಯೇ ? ” ಎಂದನು.

ವಿಜಯನು, “ ಭಟ್ಟ. ನಿಮ್ಮಿಬ್ಬರ ಅನುರೂಪಕ್ಕೆ ಕೊರತೆಯೇನೂ

ಇಲ್ಲ. ಆದರೆ ನಟನಾಗುವ ಮಾತ್ರ ಬೇರೆ. ನೀನು ಎಂದಿಗೂ ಉತ್ತರ ದೇವಿಗೆ ಅನುರೂಪನಾದ ನಟನಾಗಲಾರೆ ” ಎಂದನು.

ಉತ್ತರಯು “ ನೋಡಿ, ಕವಿರಾಜ ! ನೀವಿಬ್ಬರೂ ನನ್ನ ಮಾತನ್ನು ಎತ್ತಿ ಆಡುತ್ತಿರುವುದಾದರೆ ನಾನೆಲ್ಲಿಗೂ ಒರುವುದೇ ಇಲ್ಲ. ನಿಮಗೆ ಮುಖ ತೊರಿಸುವುದೂ ಇಲ್ಲ ” ಎಂದು ಹೇಳಿದಳು.

ಭಟ್ಟನು “ ಒಳ್ಳೆಯಾಯಿತು. ಮಾದರಾಹಿನಲ್ಲಿ ಸ್ತ್ರೀ ಸ್ವಾತಂತ್ರ್ಯದ ಧ್ವಜವನ್ನು ಎತ್ತಿ ಹಿಡಿಯುತ್ತಿದ್ದ ಉತ್ತರ ದೇವಿಯು ಬೊಂಬಾಯಿಗೆ ಬಂದು ಸೋಽಂಜಾ ಪದ್ದತಿಯನ್ನು ಸ್ವೀಕಾರ ಮಾಡಿದರೆ ನಾರೀ ಜಗತ್ತಿನಲ್ಲಿ ದೊಡ್ಡ ದೊಂದು ಪರಿವರ್ತನೆಯೇ ಆದಂತಾಯಿತು ” ಎಂದು ಹೇಳಿದನು.

ಉತ್ತರಯು “ ಏನೇನೋ ಮಾತನಾಡುತ್ತೀರಿ. ಸೀವು ನನ್ನನ್ನು ನಟಯಿರಿಗೆ ಹೋಲಿಸಿದರೆ ನನಗೆ ನಾಚಿಕೆಯಾಗುತ್ತದೆ. ಅಪಮಾನ ವಾದಂತಾಗುತ್ತದೆ ” ಎಂದಳು.

ಭಟ್ಟನು “ ಉತ್ತರ. ನಟಯೆಂದರೆ ಏನೆಂದುಕೊಂಡಿದ್ದೀ ? ಅವಳಿಗೆ ಸ್ತ್ರೀ ಸಮಾನತ್ವವಿಲ್ಲವೇ ? ಮಾನ ಮನ್ಯಾಳಿಗಳಿಲ್ಲವೇ ? ” ಎಂದನು.

ಉತ್ತರಯು “ ಎಲ್ಲವೂ ಉಂಟು. ಅವರಿಗೆ ರಂಗಷ್ಫಲದಲ್ಲಿ ಸ್ಥಾನ ನಮಗೆ ಗೃಹದಲ್ಲಿ ಸ್ಥಾನ. ಅಷ್ಟೇ ವೈಶ್ವಾನ ” ಎಂದು ಹೇಳಿದಳು.

ಭಟ್ಟನು “ ಉತ್ತರ. ಮೊದಲಿನಿಂದಲೂ ಇದೇ ನನ್ನ ಹಣೆಯ ಬರಹ. ವಾದಕ್ಕೆ ಆರಂಭವಾದರೆ ನಿನಗೆ ಗೆಲವು, ನನಗೆ ಸೋಲು. ನಿನ್ನಲ್ಲಿ ಸೋಲುವುದೇ ನನಗೊಂದು ಆನಂದ. ನಡಿ, ಅಲಂಕರಿಸಿಕೊಂಡು ಮೊರಡು. ವಿಜಯನೊಡನೆ ಹೋಗಿ ಬರೋಣ. ಆ ಹೋಗೆ ಸ್ತ್ರೀ-ಗೃಹಣಿ, ರಂಗಷ್ಫಲ-ಮನೆಗಳ ವಾದವನ್ನು ಮಾಡೋಣ ” ಎಂದು ಹೇಳಿದನು.

ಉತ್ತರಯು ತನ್ನ ಕೋಣೆಗೆ ಹೋರಟು ಹೋದಳು.

ಉತ್ತರ, ಭಟ್ಟ ಮತ್ತು ವಿಜಯ ಮಾರು ಸ್ವಾಧಿಯೋಕ್ಕೆ ಹೋರಟಿರು. ವಿಜಯನು ಬಂದು ಕಡೆಯುಂದ ಸ್ವಾಧಿಯೋ ಎಲ್ಲವನ್ನೂ ತೊರಿಸುತ್ತೇ ಬಂದನು. ಅಲಂಕರಿಸಿಕೊಂಡು ನಿನ್ನ ಕೋಣೆಗಳು, ಆ ಕೋಣೆಗಳ ಅಚ್ಚುಗಟ್ಟು, ವರ್ಣಸಾಮಗ್ರಿಗಳು, ವೇದಘಾರಕೆಗೆ ಬೇಕಾದ ಗಿಲೀಟಿನ

ಅಭರಣಗಳು, ಕನ್ನಡಿಗಳು, ನಟಿನಟಿಯರು ವಿಶ್ವವಿನಿಸಿಕೊಳ್ಳುವ ಸ್ಥಳಗಳು, ಕ್ಷಾಮರಾಗಕು, ಚಿತ್ರಗ್ರಹಣ ಮಾಡುವಾಗ ಬಿಡುವ ದೀಪಗಳು ಇದೆಲ್ಲ ವನ್ನು ವಿಜಯನು ತೋರಿಸಿದನು. ಎಂಬ ಸಾಮಗ್ರಿಗಳೂ ಉತ್ತಮ ದರ್ಜೆಯ ಅಂಗಡಿಗಳಲ್ಲಿ ಪದಾರ್ಥಗಳನ್ನು ಅಣಿ ಮಾಡಿ ಇಟ್ಟರುವಂತೆ ಇಡಲ್ಪಟಿದ್ದವು. ಗೋಡಬೋಲೆಯು ಯಂತ್ರಗಳನ್ನು ಆಡಿಸುವ ಕ್ರಮ, ಕ್ಷಾಮರಾ ಸಡಿಸುವ ರೀತಿ, ದೀಪದ ಪ್ರಭಿಯನ್ನು ಹೆಚ್ಚಿಸುವ, ಕಡಿಮೆ ಮಾಡುವ ಚಮತ್ವಾರ ಎಲ್ಲವನ್ನೂ ಉತ್ತಮಿಸಿದಿಂದ ತೋರಿಸಿದನು.

ಭಟ್ಟನು “ ಟೀಕಾರಾಂ. ಇದೆಲ್ಲವೂ ನಿಮಗೆ ಒಪ್ಪಿಗೆಯಾಗಿದೆಯೇ ?” ಎಂದು ಕೇಳಿದನು.

ಟೀಕಾರಾವನು “ ಹಾದು ! ಈ ಸ್ವಾಧಿಯೋ ಅಚ್ಚುಗಟ್ಟಿ ಮಾಡಿರುವುದು ಗೋಡಬೋಲೆ ಮತ್ತು ನಾನು. ನಮ್ಮಿಬ್ರಿರ ಇಷ್ಟದಂತೆ ಆಗಿದೆ. ನೀವು ನಾವು ಇದುವರಿಗೆ ಇಷ್ಟತ್ತು ಸಹಸ್ರ ರೂಪಾಯಿಗಳನ್ನು ವೆಚ್ಚಿ ಮಾಡಿದ್ದೇವೆ. ಆ ಮಾಲೀಕ ಮಾವಾದಿಯು ಮಾರಿ ಬಿಡುವುದಾದರೆ ಎರಡು ಲಕ್ಷ್ಮಿ ರೂಪಾಯಿಗಳ ಹೆಚ್ಚು ಲಾಭವನ್ನು ಕೊಟ್ಟು ನೀವು ಕೇಂಧು ಕೊಂಡು ಬಿಡಿರಿ. ಹಾಲಿವುಡಾನವರು ಕೂಡಾ ಈ ಸ್ವಾಧಿಯೋ ಸೋಡಿ ದರೆ ಅಚ್ಚಿರಿಗೊಳ್ಳಿದರರು ” ಎಂದು ಹೇಳಿದನು.

ಮಾತನಾದುತ್ತ ನಿಂತಿದ್ದಂತೆಯೇ ಆವರಿಗೆ ತಿಳಿಯಿಸಿಯೇ ಗೋಡ್ ಬೋಲೆಯು “ ಭಟ್ಟ-ಲಕ್ಷ್ಮಿದೇವಿ-ವಿಜಯರ ಶೋಟಿಂ ತೆಗೆದು ಅಲ್ಲಿಯೇ ತೊಳಿದು ಆ ಚಿತ್ರವನ್ನು ಕಾಸಿ ಮಾಡಿ ಆ ಕಾಪಿಯನ್ನು ಲಕ್ಷ್ಮಿದೇವಿ ವಿಜಯರ ಕೈಗೆ ತಂದು ಕೊಟ್ಟಿನು.

ಲಕ್ಷ್ಮಿದೇವಿಯು ಗಾಬರಿಯಿಂದ ಆ ಪಟವನ್ನು ಸೋಡುತ್ತಾ ಭಟ್ಟನ ಕಡೆಗೆ ತೋರಿಸಿ “ ಇದೇನು ? ಯಾವಾಗ ಈ ಪಟವನ್ನು ತೆಗೆದರು ? ” ಎಂದು.

ಗೋಡ್ ಬೋಲೆಯು “ ಈಗ ಇದೇ ಕ್ಷಣ ತೆಗೆದಿದ್ದೇನೆ ” ಎಂದು ಹೇಳಿದನು.

ಲಕ್ಷ್ಮಿಯು ಸಂತೋಷವನ್ನು ವೃತ್ತ ಪಡಿಸಿದಳು. ಗೋಡ್ ಬೋಲೆಯು ಒಂದು ರೋಜಾ ಹೂವಿನ ಮಾಲೆಯನ್ನು ತಂದು ಲಕ್ಷ್ಮಿಯ ಕೊರಳಿಗೆ

ಹಾಕಿದನು. ಭಟ್ಟಿನಿಗೂ, ನಿಜಯನಿಗೂ ಪ್ರಪ್ರಗಳನ್ನು ಅರ್ಥಿಸಿದನು. ಲಕ್ಷ್ಮಿಯು ನಾಚಿಕೆಯಿಂದ ಆ ಹಾರವನ್ನು ತೇಗೆದು ಕೈಯಲ್ಲಿ ಬಿಡಿದುಕೊಂಡಳು. ಆ ಮೂವರೂ ಮನೆಗೆ ಹೋರಿಟು ಹೋದರು.

ಅಕ್ಷಯು ಮಹಡಿಯ ಮೇಲೆ ಮೇಜದ ಮೇಲೆ ಆ ಪಟವನ್ನು ಹಾರ ವನ್ನು ಇಟ್ಟು ಕೊಟ್ಟಿಗೆ ಹೋಗಿ ಬಟ್ಟಿಗಳನ್ನು ಬದಲಾಯಿಕೊಂಡು ಬಂದರು.

ಮೂವರೂ ಭೋಜನಕ್ಕೆ ಕುಳತರು. ಭಟ್ಟನು ಕವಿಯು ಏಪಾಡನ್ನು ಪ್ರಕಂಸೆ ಮಾಡಿದನು.

ವಿಜಯನು “ಭಟ್ಟ ! ನೀನರಿಯು. ಗೋಡಿಟೋಲೆ, ಟೀಕಾರಾಂ ಅವರಿಬ್ಬರೂ ಸಿಶಾಚಗಳಂತೆ ಕೆಲಸ ಮಾಡುತ್ತಾರೆ. ಅನ್ನಾಧಾರಗಳ ನೆನಪೇ ಅವರಿಗಿರುವುದಿಲ್ಲ. ನಾನೆಷ್ಟೋ ಸ್ವಾದಿಯೋಗಳನ್ನು ನೋಡಿದ್ದೇನೆ. ಇಂಥಾ ಶ್ರದ್ಧಾ ಪಂತ ಕೆಲಸಗಾರರನ್ನು ಕಂಡಿಲ್ಲ ” ಎಂದು ಹೇಳಿದನು.

ಭಟ್ಟನು “ಮುಂದೇನು ಮಾಡುತ್ತೀರಿ ?” ಎಂದು ಕೇಳಿದನು.

ವಿಜಯನು “ನೀನರಿಗಳನ್ನು ತರ್ಯಾರು ಮಾಡುತ್ತೀರೆ. ತ್ವೇಸ್ವ ಗಳನ್ನು ತರ್ಯಾರು ಮಾಡಬೇಕಾಗೆದೆ ” ಎಂದು ಹೇಳಿದನು.

ಭಟ್ಟನು “ಅಲ್ಲಿ ಸಿನರಿಗಳೂ ದ್ರೇಸ್ನಿಗಳೂ ಇದ್ದುವಲ್ಲಾ ” ಎಂದನು.

ವಿಜಯನು “ಅದೊಂದೂ ನಮ್ಮದಲ್ಲ. ಆ ಸ್ವಾಷಿಯೋಗ ಸೇರಿದ ಪದಾರ್ಥಗಳು. ನಮ್ಮ ಇತ್ತು ಕ್ಕೆ ಅದರಲ್ಲಿ ಉಪಯೋಗವಾಗುವುದು ಅತಿ ಸ್ವಲ್ಪ ” ಎಂದು ಹೇಳಿದನು.

ಅಕ್ಷಯು “ಆದೆಲ್ಲಾ ಸರಿ, ನಿಮ್ಮ ನಟ-ನಟಿಯರು ಇದ್ದರಾಗ ಬೇಡನೇ ? ಅವರಿಗೆ ನೀವು ಈ ನಿಮ್ಮ ಕಥೆಯನ್ನು ಅಭ್ಯಾಸ ಮಾಡಿಸಬೇಡನೇ ? ” ಎಂದು ಕೇಳಿದಳು.

ವಿಜಯನು “ಓ ! ಅದು ಬೇಕಾದಷ್ಟಿದೆ. ಅದನ್ನು ಅರಂಭಿಸಲು ಇನ್ನೊ ಪ್ರರುಷತ್ತಿಲ್ಲ. ಎಲ್ಲವನ್ನೂ ಮಾಡುತ್ತೇನೆ ” ಎಂದು ಹೇಳಿದನು.

ಅಕ್ಷಯು “ಇದೆಲ್ಲಾ ಯಾವಾಗ ನೀವು ಮಾಡಿ ಮುಗಿಸುತ್ತೀರಿ ? ನಿಮ್ಮ ಪಟವನ್ನು ನಾವು ತೆರೆಯ ಮೇಲೆ ನೋಡುವುದು ಇನ್ನೊಷ್ಟು ದಿವಸಗಳಿಗೆ ? ” ಎಂದು ಕೇಳಿದಳು.

ವಿಜಯನು “ ಎರಡೇ ತಿಂಗಳುಗಳಲ್ಲಿ ಎಲ್ಲವನ್ನೂ ಕಲಿಸಿ ಬಿಡುತ್ತೇನೆ. ಪಟದ ನಿಮಾಣಕ್ಕೆ ಹೆಚ್ಚು ದಿನಗಳೇನೂ ಬೇಕಾಗಿಲ್ಲ. ಈಗ ನೋಡಿ, ನಿಮ್ಮ ಪಟವನ್ನು ಎಪ್ಪು ಬೇಗ ತೆಗೆದು ಕೊಟ್ಟನೋ ಅಪ್ಪೇ ಬೇಗ ಚಿತ್ರ ಪಟದ ನಿಮಾಣವಾಗಿ ಬಿಡುತ್ತದೆ ” ಎಂದು ಹೇಳಿದನು.

ಲಕ್ಷ್ಮಿಯು ಅತ್ಯಂತ ಸಂತಕವನ್ನು ವ್ಯಕ್ತ ಪಡಿಸಿದಳು.

ಮಾರನೆಯ ದಿನದಿಂದ ಪುನಃ ಕವಿಯು ಅದ್ವಯನಾದನು, ಅವನ ಕಾರ್ಯ ಕ್ಷೇತ್ರವು ಸ್ವಾಡಯೋವಿನಲ್ಲ. ಮನೆಯಿಂದ ಅಲ್ಲಿಗೆ ಭೋಜನವು ಹೋಗುತ್ತಿದ್ದಿತು. ಭಟ್ಟನೂ ಲಕ್ಷ್ಮಿಯೂ ಇಬ್ಬರೇ ಮನೆಯಲ್ಲಿರುತ್ತಿದ್ದರು. ಸಂಘಾಕಾಲ ಇಬ್ಬರೇ ಸುತ್ತು ಕೊಂಡು ಬರುತ್ತಿದ್ದರು.

ಭಟ್ಟನು ಲಕ್ಷ್ಮಿಯನ್ನು ಬಹಳ ಬಲಾತ್ಮರಿಸಿ ಎರಡು ಮೂರು ಬಾರಿ ಎಲ್ಲಫೆಂಟ್‌ ದ್ವಿರೋಧಕ್ಕೆ ಕರೆದುಕೊಂಡು ಹೋಗಿದ್ದನು. ಸಮುದ್ರದಲ್ಲಿ ಚೋಟಿನ ಮೇಲ ಹೋಗುವುದು, ಆ ದ್ವಿರೋಧಲ್ಲಿ ಸಂಚರಿಸುವುದು ಅದೇನೋ ಲಕ್ಷ್ಮಿಗೆ ಸ್ತ್ರಿಯವಾಗಿಯೇ ಇತ್ತು. ಆದರೆ ಅಲ್ಲಿ ಕಣ್ಣಿಗೆ ಕಾಣುವ ಸ್ತ್ರೀಪುರಷರ ಚಲನವಲನಗಳು ಲಕ್ಷ್ಮಿಗೆ ಸ್ತ್ರಿಯಕರವಾಗಿರಲಿಲ್ಲ.

ಲಕ್ಷ್ಮಿಯು ಭಟ್ಟನನ್ನು ಕುರಿತು “ ನೀವು ನನ್ನನ್ನು ಹೀಗೆ ವಿಹಾರಕ್ಕೆ ತಯಾರು ಮಾಡಬೇಕೆಂದು ಇಲ್ಲಿಗೆ ಕರೆತರುವಿರೇನು ? ” ಎಂದು ರಾಷ್ಟ್ರ ಮಾಡಿದಳು.

ಭಟ್ಟನು “ ಲಕ್ಷ್ಮಿ ಸೀನು ವಿದ್ಯಾವತಿ. ಎಷ್ಟೋ ಓದಿದ್ದಿ. ಪುರಾಣಗಳ ಕಥೆಗಳನ್ನು ಓದಿರುವೆ. ಇಲ್ಲಿನ ವಿಹಾರಗಳನ್ನು ನೋಡಿ ಸ್ವೇಚ್ಛಾ ವಿಹಾರವೇಂದು ನೀನು ತಿರಸ್ತಿರಶ್ತ್ತಿಯಿ. ಸೇರಗು ಜಾರಿದರೆ ನಾಜು ತ್ತಿಯಿ. ಆ ಪುರಾಣಗಳಲ್ಲಿ ವರ್ಣಿಸಿರುವ ವಿಹಾರಗಳು ಇದೇ ರೀತಿಯಾಗಿಲ್ಲವೇನು ? ಹೊನ್ನೆ ವಿಜಯನು ಕಿನ್ನರ ಕಸ್ತಿಕೆಯರ ವರ್ಣನೆಯನ್ನು ಓದಿದನಲ್ಲಾ. ಅದು ಹೇಗಿತ್ತು ? ಮಾಫಿ ಕಾವ್ಯದ ಜಲಕ್ರೀಡೆಯ ವರ್ಣನೆಯನ್ನು ಅವನು ಹೇಗೆ ಉಣಿಸಿದನು ? ಅವರಲ್ಲಿಲ್ಲ ನಾರಿತ್ವವಿಲ್ಲವೇನು ? ಆ ಕವಿಗಳಿಲ್ಲರೂ ಸಭ್ಯರಾದ ಕವಿಗಳಲ್ಲವೇನು ? ಸೀನು ಮಾತಿಮಾತಿಗೂ ಹೆಚ್ಚಿಯ ಹುಡುಗಿಯಂತೆ ನಾಚುವೇಯೇಕೆ ? ” ಎಂದು ಕೇಳಿದನು.

ಲಕ್ಷ್ಮಿಯು, “ ಸಿಜ. ಅವರೆಲ್ಲಾ ಮಹಾ ಕೆನಿಗಳೇ ಹೌದು. ಅವರ ವರ್ಣನೆಯು ಮಹಾ ಕಾವ್ಯಗಳೇ ಅಮೆದು. ಆದರೆ. ನೀವು ನಮ್ಮ ಮಹಾನೆಗೆ ಮುಂಚೆ ಹಳ್ಳಿಯ ಹುಡುಗಿಯನ್ನು ಮಹಾನೆಯಾಗಬೇಕೆಂದು ಹೇಳುತ್ತಿರಲಿಲ್ಲವೇ ? ಇಷ್ಟು ದಿನಗಳ ಮೇಲೆ ನಮ್ಮ ದಾಂಪತ್ಯ ಸ್ನೇಹವು ಇಷ್ಟು ಬೆಳೆದ ಮೇಲೆ ನಮ್ಮ ಪ್ರೇಮವು-ಮಾಲು ಸಕ್ಕರೆಗಳಂತೆ ಓಗೆ ಬೆರಿತ ಮೇಲೆಯೂ, ನಾನು ಹಳ್ಳಿಯ ಹುಡುಗಿಯಾಗಿಯೇ ಇದ್ದೇನೆಂದು ನೀವು ಹೇಳಿದರೆ ಅದೊಂದು ಪ್ರಶ್ನೆಯೇ ಅಲ್ಲವೇನು ? ” ಎಂದು ಹೇಳಿದಳು.

ಭಟ್ಟನು ಪ್ರೇಮೋನಾಘದಿಂದಲಕ್ಷ್ಮಿಯನ್ನು ಬಾಚಿ ತಿಳಿಂಗಿಸಿಕೊಂಡು “ ಲಕ್ಷ್ಮಿ, ನೀನು ಹಳ್ಳಿಯ ಹುಡುಗಿ. ಕಣ್ಣಾರ್ಪಣದಲ್ಲಿ ಇದ್ದ ಶಕುಂಠಲೀ ಯಂತೆ ಹಳ್ಳಿಯ ಹುಡುಗಿ. ಸಮುದ್ರ ಮಧ್ಯನದಿಂದ ಎದ್ದು ಲಕ್ಷ್ಮಿಯಂತೆ ಸಾಗರ ಕಿನ್ನಿಕೆ. ಒಮನಂತನ ತಪ್ಪಲಿನಲ್ಲಿ ಶಿವನ ಸ್ತುತಿವನ್ನು ನೋಡುತ್ತು ನಿಂತ ವಾರ್ತಿಯಂತೆ ಗಿರಿಕಿನ್ನಿಕೆ. ಚಿತ್ರಕೂಟದಲ್ಲಿ ರಾಮನನ್ನು ಪರಾಲ ನೇತ್ರಗಳಿಂದ ಪ್ರಣಯ ವಾಶದಲ್ಲಿ ಕಟ್ಟಿತ್ತಿರುವ ಸಿತೆಯಂತೆ ವನಲಕ್ಷ್ಮಿ ! ” ಎಂದು ಲಕ್ಷ್ಮಿಯ ಅಧರವನ್ನು ಚುಂಬಿಸಿದನು.

ಲಕ್ಷ್ಮಿಯ ಮುಖವು ಕಂಪಾಗತ್ತು. ಹಣಿಂಯಲ್ಲಿ ಬೆವರು ಹಸಿಗಳು ಮೂಡಿದವು.

ಅವಕು ತನ್ನ ಮುಕುಳಿತ ನಯನಗಳಿಂದ ನಿಹೇಧಿಸುತ್ತ ಸಿಸು ಮಾತಿ ನಿಂದ “ ಸಿರ್ಯ ! ನಾಥ ! ಇದು ಸ್ವೇಚ್ಛಾ ವಿಹಾರವಲ್ಲದೇ, ಮತ್ತೇನು ? ನೋಡಿ, ಕಣ್ಣ ತೆರಿದು ನೋಡಿ. ಆ ದೂರದಲ್ಲಿ ಇರುವ ಕಣ್ಣಗಳಿಗೆ ಹೇಗೆ ಕಣ್ಣತ್ತಿದ್ದೇವೆ, ನೋಡಿ. ನಮ್ಮ ವರಿಚಯನಿದ್ದವರು ಯಾರಾದರೂ ಕಂಡಿದ್ದರೆ ಅವರಿಗೆ ಸಾಪ್ತ ಹೇಗೆ ಮುಖ ತೋರಿಸುವುದು ? ” ಎಂದು ಹೇಳುತ್ತಾ ಭಟ್ಟನ ಬಾಹು ಬಂಧನದಿಂದ ಬಿಡಿಸಿಕೊಂಡು ದೂರ ಸರಿದಳು.

ಅವರಿಬ್ಬರೂ ರಾತ್ರಿ ಬಂಧ ಹೂತ್ತಾದ ಮೇಲೆ ಬೋಟಿನಲ್ಲಿ ಕುಳಿತು ಬಿಂತಿರುಗಿದರು.

ಮೋಟಾರಿನಲ್ಲಿ ಭಟ್ಟನು ಲಕ್ಷ್ಮಿಯೊಡನೆ “ ಲಕ್ಷ್ಮಿ. ನಾನೇನಾದರೂ ತಪ್ಪು ಮಾಡಿದೆನೇನು ? ” ಎಂದನು.

ಲಕ್ಷ್ಮಿಯು “ ತಪ್ಪೇ ಸರಿಯೋ ! ಇನ್ನು ಮೇಲೆ ಎಂದೂ ಹೀಗಾದೆ

ಬೇಡಿರಿ. ಗಾಂಧಿಯವಾಗಿ ಇರುವುದನ್ನು ಕಲಿತುಕೊಳ್ಳಿ. ಅದೇ ಸಂಸಾರಿಗಳ ಲಕ್ಷ್ಯ ಎಂದು ಹೇಳಿದಳು.

ಇಬ್ಬರೂ ಮನೆಯನ್ನು ಸೇರಿದರು.

ಭಟ್ಟನು ಎರಡು ಮೂರು ದಿನಗಳ ನಂತರ ಲೋನ್‌ವಾಲಾಕ್ಕೆ ತಾನೇ ಕಾರನ್ನು ನಡಿಸಿಕೊಂಡು ಹೋದನು. ಪ್ರಭುರಾಜರ ಮನೆಯ ಕಾಂಪೌಂಡಿನೊಳಗೆ ಕಾರು ಹೋಯಿತು. ಕಾರಿನಿಂದಿಳಿದು ವಿಸಿಟರುಗಳು ಕೂರುವ ಕೋಣೆಯನ್ನು ಪ್ರವೇಶಿಸಿ ಅಲ್ಲಿದ್ದ ಹುಡುಗನನ್ನು ನೋಡಿ ಪ್ರಭುರಾಜರಿ ದ್ವಾರೆಯೇ ?” ಎಂದು ಕೇಳಿದನು.

ಹುಡುಗನು “ ಇಲ್ಲ. ಅವರು ಪುಣಿಗೆ ಹೋಗಿದ್ದಾರೆ ” ಎಂದು ಹೇಳಿದನು.

ಭಟ್ಟನು “ ಅವರ ಪತ್ನಿಯರೂ ಹೋಗಿದ್ದಾರೆಯೇ ? ಅವರು ಇಲ್ಲಿಯೇ ಇದ್ದಾರೆಯೇ ?” ಎಂದು ಕೇಳಿದನು.

ಹುಡುಗನು “ ಅವರಿಲ್ಲೇ ಇದ್ದಾರೆ ” ಎಂದು ಖತ್ತರ ಕೊಟ್ಟನು.

ಭಟ್ಟನು “ ಒಳಗ ಹೋಗಿ ಪ್ರಭುರಾಜರು ಯಾವಾಗ ಬರುತ್ತಾರೆಂದು ಕೇಳಿಕೊಂಡು ಬಂದು ಹೇಳುವೆಯಾ ?” ಎಂದನು.

ಹುಡುಗನು ಒಳಗ ಹೋದನು. ಸ್ವಲ್ಪ ಹೋತ್ತಾಯಿತು. ಅವನು ಹಿಂದಕ್ಕೆ ಬರಲಿಲ್ಲ. ಭಟ್ಟನ ಮನಸ್ಸಿನಲ್ಲಿ ಎಮ್ಮೋ ವಿಕಲ್ಪಗಳು ಬಂದವು. ರೀವಾದೇವಿಯವರಿಗೆ ಖತ್ತರವನನ್ನು ಹೇಳಿ ಕಳಿಸುವವು ಸೌಜನ್ಯವಿಲ್ಲವೇ ? ಎಂದುಕೊಂಡನು. ಅವಕು ಅವು ಕೆಂಳ ಸ್ವಭಾವದವಳೇ ? ಅಂತಹ ಲಾವಣ್ಯಪತಿಯ ದೃದಯದಲ್ಲಿ ಇವು ಕಾರಿಣ್ಯವೇ ? ಎಂದುಕೊಳ್ಳುತ್ತಿದ್ದನು.

ಹುಡುಗನು ಹೋರಿಗೆ ಬಂದು ಭಟ್ಟನನ್ನು ಒಳಗಡಿ ಕರೆದುಕೊಂಡು ಹೋದನು.

ಪ್ರಶ್ನವಾಗಿ ಅಲಂಕರಿಸಲ್ಪಟ್ಟಿದ್ದ ಕೋಣೆಯಾಳಗೆ ಭಟ್ಟನು ಪ್ರವೇಶ ಮಾಡಿದನು. ಸೈಲಕ್ಕೆ ದಪ್ಪನೆಯ ಹಚ್ಚ ಹಸುರಿನ ರತ್ನ ಕಂಬಳಿಯು ಹಾಸಲ್ಪಟ್ಟಿದ್ದ ತು. ಅಲ್ಲಿದ್ದ ಸೋಫಾಗಳು, ಕುಬ್ರಿಗಳು ಎಲ್ಲವೂ ಹಸುರು ಬಣ್ಣ

ದವೆ ಆಗಿದ್ದವು. ಗೋಡೆಗೂ ಎಲೆ ಜನುರು ಬಣ್ಣ. ಕಿಟಕಿಗಳಿಗೆಲ್ಲಾ ಸಂಸರು ಪರದೆಗಳು. ಕೋಣೆಯು ಸೂರ್ಯ ಪ್ರಕಾಶವನ್ನು ತಡೆಗಟ್ಟಿದ್ದ ಕೊಣೆ. ಒಳಗೆ ಬೆಳದಿಂಗಳಂತೆ ಸೌಮ್ಯ ಪ್ರಕಾಶವನ್ನು ಬಿರುತ್ತಿದ್ದ ನಿದ್ಯತ್ವ ಪ್ರಕಾಶ. ಭಟ್ಟನು ಕಣ್ಣ ತೆರೆದು ಸೋಡಿದನು. ರೇವಾದೇವಿಯು ಒಂದು ಸೋಫಾದ ಹತ್ತಿರ ನಿಂತಿದ್ದಳು. ಎರಡು ಮೂರು ಕನ್ನಡಿಗಳಲ್ಲಿ ಭಟ್ಟನು ರೇವಾದೇವಿಯ ಪ್ರತಿಬಿಂಬವನ್ನು ಸೋಡಿದನು. ಆವಸ್ತಿಗೆ ಗಾಬರಿಯಿಂದ ತತ್ತ್ವರಿಸುವಂತಾಯಿತು. ಸ್ಥಿರನಾಗಿ ದೂರದಲ್ಲಿ ನಿಂತು ರೇವಾದೇವಿಗೆ ಕೈ ಮುಗಿದನು. ರೇವಾ ಕರಿಯ ರೇಸಿಪೆಯ ಸೀರೆಯನ್ನು ಟ್ರಾಕ್ಟರ್ ದ್ದಳು. ಅದೇ ಬಣ್ಣದ ರವಿಕೆ. ಕೈಯಲ್ಲಾಗಲ್ಲಿ ಕೊರಳಿನ್ನಲ್ಲಾಗಲ್ಲಿ ಆಭರಣಗಳಿರಲಿಲ್ಲ. ತರೆಯ ಕೂಡಲುಗಳನ್ನು ಗಂಟು ಹಾಕಿದ್ದಳು. ಆ ಗಂಟು ಹೆಗಲನ ಮೇಲೆ ಬಿಡ್ಡಿದ್ದಿತ್ತು. ಎಡ ಭುಜದ ಮೇಲೆ ಒಂದು ದೊಡ್ಡ ಟಿಕೆರು ಟಿನಲು ಜೋಲಾಡುತ್ತಿದ್ದಿತ್ತು.

ರೇವಾ ಆ ಟಿವಲಿನ ಕೊನೆಯಿಂದ ಮುಖವನ್ನು ಬರಸಿಕೊಳ್ಳುತ್ತಾ ನಮಸ್ತೇ ಭಟ್ಟರೇ ! ಕುಳಿತುಕೊಳ್ಳುರಿ ” ಎಂದು ಹೇಳಿದಳು.

ಭಟ್ಟನು ಸಮಾಪದಲ್ಲಿದ್ದ ಸೋಫಾದ ಮೇಲೆ ಕುಳಿತನು.

ರೇವಾ “ ಏನು ಭಟ್ಟರೇ. ಬೆಳಗಿನ ಹೊತ್ತು ಘಟ್ಟ ದೂರ ಬಂದಿದ್ದೀರಿ ? ” ಎಂದಳು.

ಭಟ್ಟನು “ ರೇವಾದೇವಿ ! ನಿಮನ್ನೂ ಪ್ರಭುರಾಜರವರನ್ನೂ ನಮ್ಮ ಮನಸೆಗೆ ಆಹ್ವಾನ ಮಾಡಲು ಬಂದಿದ್ದೀನೇ ”

“ ಆದಕ್ಕೇನು ಆಗಬಹುದು. ಯಾವತ್ತು ಬರಬೇಕು ? ”

“ ನಿಮಗೆ ಯಾವತ್ತು ಅನುಕೂಲವಾದರೆ ಆವತ್ತು ಬರಬಹುದು. ನಾನು ಇಂದೇ ಕರೆದುಕೊಂಡು ಹೋಗಬೇಕೆಂದು ಬಂದೆ ”

“ ನಾವು ಇವತ್ತೇ ಸಂತೋಷದಿಂದ ಬರುತ್ತಿದ್ದೇವು. ಸೇಚ್ಚಾರವರು ಪ್ರಜೆಗೆ ಹೋಗಿದ್ದಾರೆ. ರಾತ್ರಿ ಹಿಂತಿರುಗಿ ಬರುತ್ತಾರೆ. ನಾಳೆ ಬರಬಹುದಷ್ಟು ? ”

“ ಅಗತ್ಯವಾಗಿ ಬರಬೇಕು. ಮಧ್ಯಾಹ್ನ ನಾನೂ ನನ್ನ ವಶಿಯಾ ನಿಮ್ಮಗಳಾಗಿ ಕಾದಿರುತ್ತೇನೇ. ನಿಮ್ಮ ಮನೆಯು ಸೇಚ್ಚಾರವರಿಗೆ ಗೊತ್ತಿದೆ.

ರೇವಾ ನಕ್ಕಳು. “ನನಗೂ ಗೊತ್ತಿದೆ. ಸೇಟಿರು ಬಂದು ದಿನ ಅತ್ತು ಕಡೆ ಕರೆದುಕೊಂಡು ಬಂದು ತೋರಿಸಿದರು. ಲಕ್ಷ್ಮೀನಿವಾಸ ಎಂದು ಶಿಲೆಯ ಬೋಧು ಇದೆ. ಅದು ನಿಮ್ಮ ಸೌಭಾಗ್ಯವತಿಯರ ಶುಭನಾಮ ವೆಂದು ಕಾಣುತ್ತದೆ” ಎಂದಳು.

ಭಟ್ಟಿನು ನಕ್ಕನು.

ರೇವಾ ಹೇಳಿದಳು “ನನಗೂ ಆಸಿ. ತಮ್ಮ ಲಕ್ಷ್ಮೀ ದೇವಿಯರ ಪರಿಚಯ ಮಾಡಿಕೊಳ್ಳುವ ಕುತ್ತಣಳ. ಅವರು ಬಿ. ಎ. ಪರೀಕ್ಷೆ ಮಾಡಿದ್ದಾರಂತೆ”

ಭಟ್ಟಿನು ತಲೆದೂಗಿ ಸಮ್ಮತಿಯನ್ನು ಸೂಚಿಸಿದನು.

ರೇವಾ “ನಿಮ್ಮ ಚಿತ್ರಪಟದ ತಯಾರಿಕೆಯು ಎಲ್ಲಿಯ ವರಿಗೆ ಬಂದಿದೆ? ಎಂದಳು.

“ಚೆನ್ನಾಗಿ ಕೆಲಸ ನಡೆಯುತ್ತಿದೆ”

“ಪಟವು ತಯಾರಾಗಲು ಇನ್ನೇವ್ವುದಿನ ಬೇಕು?

“ಆರು ತಿಂಗಳ ಶಾಲವಾಗಬಹುದು”

“ನಿಮ್ಮ ನಟ-ನಟಿಯರನ್ನೇಲ್ಲಾ ನವಾಗಿ ತೋರಿಸುವುದಿಲ್ಲವೇ?”

“ತೋರಿಸದೇ ಉಂಟೇ? ಆದರೆ ಅವರನ್ನೇಲ್ಲಾ ಚಿತ್ರಪಟದಲ್ಲಿ ನೋಡುವುದೇ ಲೇಸು. ನೀವು ಅವರನ್ನು ಪ್ರತ್ಯೇಕವಾಗಿ ನೋಡಿದರೆ ನಮ್ಮ ಪಟವು ನಿಸ್ನಾರವಾದದ್ದೀಂದು ಕೊಳ್ಳುತ್ತಿರಿ”

“ಆದೇನೂ ಇಲ್ಲ. ನಾವು ಚಿತ್ರಪಟಗಳನ್ನು ನೋಡುವುದಿಲ್ಲವೇ? ಅದೆಲ್ಲಾ ಮನಸ್ಸಿಗೆ ಆಹ್ಲಾದಕರವಾಗಿರುವುದಿಲ್ಲವೇ?”

ಭಟ್ಟಿನು ಮತ್ತೊಂದು ಆಹ್ಲಾದನವನ್ನು ಕೊಟ್ಟಿ ಮನಸ್ಸಿಗೆ ಹೊರಡಲು ಅನುಜ್ಞೆಯನ್ನು ಬೇಡಿದನು.

ರೇವಾ “ಸ್ವಲ್ಪ ಚಕ್ರ ತೆಗೆದುಕೊಳ್ಳಿರಿ. ಮನಸ್ಸಿಗೆ ಬಂದವರನ್ನು ಹಾಗೆಯೇ ಕಟ್ಟಿಹಿಸಿದರೆ ಸೇಟಿರು ಏನೆಂದಾರು? ಎಂದಳು.

ಮಾತು ಮುಗಿಯುವನ್ನು ರಲ್ಲಿ ಚಕ್ರ ತಟ್ಟಿಯನ್ನು ತೆಗೆದುಕೊಂಡು ಹುಡುಗಿಯೊಬ್ಬಳು ಒಳಗೆ ಬಂದಳು. ಭಟ್ಟಿನ ಸೋಫಾದ ಮುಂದೆ ಬಂದು ಪೀಪಾಯಿಯನ್ನು ತೆಗೆದಟ್ಟಿ ಆ ತಟ್ಟಿಯನ್ನು ಅದರ ಮೇಲಿಟ್ಟಳು.

ರೇವಾ ತಾನು ಕುಳಿತಿದ್ದ ಆಸನದಿಂದ ಎದ್ದು ಬಂದು ತಾನೇ ಟೀಯನ್ನು ಸೇರಿಸಿ, ಭಟ್ಟನ ಕೈಗೆ ಕೊಟ್ಟುಕು. “ತೆಗೆಮಕೊಳ್ಳುರಿ” ಎಂದು ಮೃದು ಮಾತಿಸಿಂದ ಹೇಳಿದಳು.

ರೇವಾ ಸಮಾಪಕ್ಕೆ ಬಂದು ನಿಂತಾಗ ಭಟ್ಟನ ಹೈದರಂಗವು ನಡುಗಲಾ ರಂಭಿಸಿತು. ಅನಳೀ ಕೈಯಿಂದ ಚಹಾ ಬಟ್ಟಲನ್ನುತ್ತಿ ಭಟ್ಟನ ಕೈಗೆ ಕೊಟ್ಟುಗ ಭಟ್ಟನು ಜ್ಞಾನಶಾಸ್ತ್ರನಾದವನಂತೆ ಆಗಿದ್ದನು. ಚಹಾ ಕುಡಿಯುತ್ತಾ ಒಂದೆರಡು ಬಾರಿ ರೇವಾದೇವಿಯನ್ನು ಆವಾದಮುಕ್ತಕವಾಗಿ ಓರಿಗಳ್ಳಿನಿಂದ ನೋಡಿದನು. ಅದು ರೇವಾದೇವಿಗೆ ತಿಳಿಯುತ್ತೋ ಇಲ್ಲವೋ ಭಟ್ಟನು ಮಾತ್ರ ಆ ದೇವಿಯ ಮೂತ್ರಿಯನ್ನು ಹೈದರಂಗಲ್ಲಿ ಪ್ರತಿಷ್ಠಿಸಿದನು. ಮತ್ತೊಮ್ಮೆ ಕೈ ಮುಗಿದು “ನಾಳೀಯ ದಿನ ನಿರಿಬ್ಬರೂ ನಮ ಮನಸೆಗೆ ಬರಬೇಕು” ಎಂದುವಿನಯಿಂದ ಪ್ರಾರ್ಥಿಸಿ “ರೇವಾದೇವಿಯ ಸಮೃತಿಯನ್ನು ಪಡೆದು ಹೊರಗೆ ಹೊರಟುನು.

ರೇವಾದೇವಿಯ ಭಟ್ಟನನ್ನು ಸಾಗುಕಳುಹಿಸಲು ಹೊರಗಿನ ವರಾಂ ಡಕ್ಕೆ ಬುಂದಳು. ಭಟ್ಟನು ಮತ್ತೊಮ್ಮೆ ಅವಳಿಗೆ ವಂದಿಸಿ ತನ್ನ ಕಾರಿನಲ್ಲಿ ಕುಳಿತುಕೊಂಡನು.

ಇ ಅಂತಹಪುರದಲ್ಲಿ ಕಂಡ ರೇವಾದೇವಿಯ ರಾಸಿಗಿಂತಲೂ ಈ ಸೂರ್ಯ ಪ್ರಕಾಶದಲ್ಲಿ ಅರಳಿದ ಕಮಲದಂತೆ ಪ್ರಸ್ತಳಿತವಾಗಿದ್ದ ಅವಳ ಮುಖವು ಮತ್ತೊಮ್ಮೆ ಪ್ರಕಾಶವಾನವಾಗಿ ಕಂಡಿತು. ಭಟ್ಟನು ಕಾರಿನಲ್ಲಿ ಕುಳಿತು ಹಿಂತಿರುಗ ನೋಡುತ್ತಾ ಹೊರಟುನು. ಕಾರು ಮನೆಯ ಗೇಟುನ್ನು ಬಿಟ್ಟು ಹೋಗುವವರಿಗೆ ರೇವಾ ನೋಡುತ್ತ ನಿಂತಿದ್ದಳು. ಅನಂತರ ಒಳಗೆ ಹೊರಟು ಹೋಡಳು.

ಭಟ್ಟನು ಕಾರಿನಲ್ಲಿ ಹೋಗುತ್ತಾ “ಈ ರೇವಾ ಎಷ್ಟು ಚೆಲುವೆ. ಇವಳ ಸ್ವಿಂದರ್ಭವು .ಎಂತಹ ಪುರುಷದನ್ನಾವರೂ ಯಾಚ್ಚು ಉಡಿಸುತ್ತದೆ. ಒಂದುದಿನ, ಒಬ್ಬೇ ಒಂದು ದಿನ ಶದೇವ ಕನ್ನೆಯು ನನ್ನ ಕೈಗಿಸಿಕ್ಕುದರಿ” ಎಂದುಕೊಂಡು ಹೋಗುತ್ತಿದ್ದನು. ಪುನಃ ಪುನಃ ಅವನ ಕಣ್ಣಿನ ಮುಂದೆ

ಆ ರೇವಾ ಚಿಂಬವೇ ನಾನಾ ರೂಪದಲ್ಲಿ ಬಂದು ನಿಂತೆ ಭೋಧಿಯಾಗು ತ್ತದಿತು. ಭಟ್ಟನು ಮನೆಗೆ ಬಂದು ಸೇರಿದನು.

ಲಕ್ಷ್ಮಿಯನ್ನು ಕರೆದು, “ಲಕ್ಷ್ಮಿ. ನಾಳೆಯು ದಿನ ಮಧ್ಯಾಹ್ನದ್ವಾರೆ ಪ್ರಭು ರಾಜರೂ ಅವರ ಪತ್ತಿಯವರೂ ನಮ್ಮ ಮನೆಗೆ ಬರುತ್ತಾರೆ. ಅವರಿಗೆ ದಿವ್ಯವಾದ ಆತಿಧ್ಯವನ್ನು ಕೊಡಬೇಕು” ಎಂದು ಹೇಳಿದನು.

ಲಕ್ಷ್ಮಿಯು “ಎನೇನು ಆತಿಧ್ಯಗಳನ್ನು ಸಿದ್ಧಗೊಳಿಸಬೇಕೋ ಹೇಳುವಿರಾ?” ಎಂದಳು.

ಭಟ್ಟನು “ಅದೊಂದೂ ನನಗೆ ತಿಳಿಯುವುದಿಲ್ಲ. ನಿನಗೆ ಹೇಗೆ ತೋರುತ್ತೋ ಹಾಗೆ ಮಾಡು. ನೀನು ಅವರಿಗೆ ಕೊಡುವ ಆತಿಧ್ಯವು ಅವರು ಸಂತೋಷಪಟ್ಟುಕೊಂಡು ಹೋಗುವಂತಿರಬೇಕು. ನಿನಗೂ ಸಂತೋಷವಾಗುವಂತಿರಬೇಕು” ಎಂದು ಹೇಳಿದನು.

ಮಾರನೆಯ ದಿನ ಪ್ರಾತಃಕಾಲದಿಂದಲೇ ಲಕ್ಷ್ಮಿಯು ಸಡಗರಕ್ಕೆ ಆರಂಭಿಸಿದಳು. ಮಹಡಿಯ ಮೇಲೆ ಆತಿಧಿಗಳನ್ನು ಎಲ್ಲಿ ತಂದು ಕೊಡಿಸುಬೇಕು, ಎಲ್ಲಿ ಫಲಹಾರಗಳನ್ನು ಕೊಡಬೇಕು, ಎಲ್ಲಿ ವಾತನಾಡಬೇಕು, ಇದನ್ನು ಲಾಲ್ ಅಲೋಚನೆ ಮಾಡಿ ಭಟ್ಟನಿಗೆ ತಿಳಿಸಿದಳು.

ಭಟ್ಟನು ಎಲ್ಲವನ್ನೂ ಒಪ್ಪಿಕೊಂಡನು. ಭಟ್ಟನು ಮನೆಯಿಂದ ಹೊರಗೆ ಹೋಗಿದ್ದಾಗ ತೋಟಕ್ಕೆ ಹೋಗಿ ಹೂಗಳನ್ನು ಬಿಡಿಸಿ ತಂದು ತಾನೇ ಕುಳಿತುಕೊಂಡು ಎರಡು ಸೊಗಸಾದ ಹಾರಗಳನ್ನು ಕಟ್ಟಿ ತನ್ನ ಕೊಣೆಯಲ್ಲಿ ಒದ್ದೆಯ ಬಟ್ಟಿಯಲ್ಲಿ ಮುಚ್ಚಿಟ್ಟಳು. ಮೇಚದ ಮೇಲೆ ಎಳೆಚಿಗುರಿನ ಎಲೆಗಳನ್ನೂ ಹೂಗಳನ್ನೂ ಪುಪ್ಪದಾನುಗಳಲ್ಲಿಟ್ಟು ಅಲಂಕರಿಸಿದಳು.

ಮಧ್ಯಾಹ್ನ ಅಥಿತಿಗಳು ಬರುವ ಸಮಯವು ಸಮಾಪಿಸುತ್ತಾ ಬಂದಿತು. ತನ್ನ ಕೊಣೆಯಲ್ಲಿ ಅಲಂಕರಿಸಿಕೊಳ್ಳುತ್ತಿದ್ದಳು. ಭಟ್ಟನು ಮೆಲ್ಲಿಗೆ ಕೊಣೆಯ ಬಾಗಿಲನ್ನು ಸರಿಸಿ ಒಳಗೆ ಹೋದನು. ಲಕ್ಷ್ಮಿಯು ಕನ್ನಡಿಯಲ್ಲಿ ಕುರುಳು ತಿದ್ದಿಕೊಳ್ಳುತ್ತಿದ್ದಳು.

ಭಟ್ಟನು ಕಳ್ಳನಂತೆ ಮೆಲ್ಲಡಿಯಿಡುತ್ತಾ ಹೋಗಿ ನೃದುವಾಗಿ

ಲಕ್ಷ್ಮಿಯ ಬೆನ್ನು ತಟ್ಟೆ “ಚೆನ್ನಾಗಿದೆ, ಲಕ್ಷ್ಮಿ. ನಾನು ಒಪ್ಪಿದ್ದೇನೇ” ಎಂದು ಹೇಳಿದನು.

ಲಕ್ಷ್ಮಿಯು ನಾಚಿಕೊಂಡು ನಿಂತುಕೊಂಡಳು.

ಭಟ್ಟನು “ಲಕ್ಷ್ಮಿ. ಇಂದು ಬರುವ ಅತಿಧಿಗಳು ಸಾಮಾನ್ಯರಲ್ಲ. ಆ ರೇವಾ ಬಲು ಚಿಲುವೆ. ವಯಾಗರದ ಹುಡುಗಿ. ನಿಮ್ಮಿಬ್ಬರ ಸೌಂದರ್ಯದ ಕಾಂಪಿಟೀವ್ ನಡೆಯುವಂತಿದೆ, ನೀನು ನೋಡಿಕೋಇ” ಎಂದು ಹೇಳಿದನು.

ಲಕ್ಷ್ಮಿಯು “ನನಗೇನೂ ಕಾಂಪಿಟೀವ್ ಆಸೆಯಿಲ್ಲ. ಅದೆಲ್ಲಾ ನಿಮ್ಮ ಸ್ವಾದಿಯೋ ಮಾತುಗಳು. ನಿಮ್ಮ ಗೌರವಕ್ಕಾಗಿ, ನಾನು ಸ್ವಲ್ಪ ಅಲಂಕರಿಸಿಕೊಂಡಿದ್ದೇನೇ. ಅದಕ್ಕೆ ನಿಮ್ಮ ಪರಿಹಾಸ್ಯವು ಬೇಕಾಗಿಲ್ಲ” ಎಂದಳು.

ಭಟ್ಟನು ಹೊರಗೆ ಹೋಗುತ್ತಿದ್ದಾಗ, ಲಕ್ಷ್ಮಿಯು ಮೆಲ್ಲನೆಯ ಧ್ವನಿಯಿಂದ “ಆ ರೇವಾದೇವಿಯು ಅಷ್ಟು ಸುಂದರಿಯೇ?” ಎಂದು ಹೇಳಿದಳು.

ಆ ಮಾತುಗಳು ಭಟ್ಟನ ಕಿವಿಗೆ ಬಿಡ್ಡವು. ಭಟ್ಟನು ಕೇಳಿದರೂ ಕೇಳಿಸದವನಂತೆ ನಗುತ್ತಾ ಹೊರಟು ಹೋದನು.

ಭಟ್ಟನು ಕೆಳಗಿನ ಹಾಲಿನಲ್ಲಿ ನಿರೀಕ್ಷಿಸುತ್ತಾ ಕುಳಿತ್ತದನು. ಪ್ರಭು ರಾಜ್ಯನ ಕಾರು ಬಂದು ಬಾಗಿಲಿನಲ್ಲಿ ನಿಂತಿತು. ಭಟ್ಟನು ಕಾರಿನ ಸವಾರ ಪಕ್ಕೆ ಹೋಗಿ ದಂಪತ್ತಿಗಳಿಬ್ಬ ರನ್ನೂ ವಂದಿಸಿ ಕಾರಿನಿಂದ ಕೆಳಗಳಿದನು. ಇಬ್ಬರೂ ಭಟ್ಟನ ಮನೆಯ ಹಾಲಿಗೆ ಬಂದರು. ಅಲ್ಲಿ ಲಕ್ಷ್ಮಿಯು ಸಿಂಶು ರೇವಾದೇವಿಯನ್ನು ಸ್ವಾಗತಿಸಿದಳು.

ರೇವಾದೇವಿಯು ಲಕ್ಷ್ಮಿಯ ಕೈ ಪುಡಿದುಕೊಂಡು ಕುಶಲ ಪ್ರಶ್ನೆಯನ್ನು ಮಾಡಿದಳು. ಆ ಹಾಲಿನಲ್ಲಿ ನರಡು ದೊಡ್ಡ ತೈಲಚಿತ್ರಗಳಿದ್ದವು. ರೇವಾ ಬಂದು ಚಿತ್ರದ ಮುಂದೆ ಹೋಗಿ ನಿಂತುಕೊಂಡಳು. ಆ ಚಿತ್ರವನ್ನು ತಲೆ ಎತ್ತಿ ನೋಡಿದಳು.

ಪಕ್ಕದಲ್ಲಿದ್ದ ಲಕ್ಷ್ಮಿಯ ಹೆಗಲ ಮೇಲೆ ಕೈ ಹಾಕಿ “ಲಕ್ಷ್ಮಿದೇವಿ. ಇದು ನಿಮ್ಮ ಚಿತ್ರ. ಚಿತ್ರಕಾರನು ಬಹಳ ಕೌಶಲ್ಯದಿಂದ ಚಿತ್ರಿಸಿದ್ದಾನೆ. ಪ್ರತಿಯೊಂದು ಸೂಷಣ್ಣಂಶಗಳಲ್ಲಿಯೂ ಕೌಶಲ್ಯವನ್ನು ತೋರಿದ್ದಾನೆ. ನಾನೆಲ್ಲಿಯೂ ಇವ್ವ ಸೊಗಸಾದ ಚಿತ್ರವನ್ನು ನೋಡಿಲ್ಲ” ಎಂದು

ಹೇಳುತ್ತಾ, ಲಕ್ಷ್ಮಿಯ ಮುಖವನ್ನು ನೋಡಿ “ಆದರೆ ನಿಮ್ಮ ಮುಖಕಾಂತಿಯನ್ನು ಶೈಳಿಂಬಿವಾಗಿ ತರಲಾರದೇ ಚಿತ್ರಕಾರನು ಸೋತಿದ್ದಾನೆ” ಎಂದು ಹೇಳಿದಳು.

ಲಕ್ಷ್ಮಿಯ ನಗುಮೋಗದಲ್ಲಿ ಸಾಚಿಕೆಯು ಮಾಡಿತು.

ಅವಳು “ ರೇವಾದೇವಿ. ಇಲ್ಲಿ ಬಸಿರಿ ” ಎಂದು ಕೈ ಪಿಡಿದೆಳೆದು ಎದುರು ಗೂಡಿಯಲ್ಲಿದ್ದ ಮತ್ತೊಂದು ಶೈಲ ಚಿತ್ರವನ್ನು ತೋರಿಸಿದಳು.

ರೇವಾದೇವಿಯು ಆ ಚಿತ್ರವನ್ನು ನೋಡಿ “ ಲಕ್ಷ್ಮಿದೇವಿ. ಇದು ನಿಮ್ಮ ಸಮೀಕಾರಿಯ ಚಿತ್ರವಟವೇನು ? ” ಎಂದು ಕೇಳಿದಳು.

ಲಕ್ಷ್ಮಿಯು “ ಅಲ್ಲ. ಅದು ನಮ್ಮ ಅತ್ಯಿಗೆಯವರ ಚಿತ್ರವಟ ” ಎಂದಳು.

ರೇವಾ “ ಅವರ ಹೆಸರೇನು ? ಎಲ್ಲಿದ್ದಾರೆ ? ಎಂದು ಕೇಳಿದ್ದು.

“ ಅವರು ಮದರಾಸಿನಲ್ಲಿದ್ದಾರೆ. ಹೆಸರು ಕಳ್ಳಾಣಿ ”

ರೇವಾ “ ಚಿತ್ರವಟವು ಚೆನ್ನಾಗಿದೆ ” ಎಂದು ಹೇಳ ಮುಂದೆ ಹೆಚ್ಚೆ ಇಟ್ಟಳು.

ಭಟ್ಟನು ಶ್ರಭುರಾಜ್ ನನ್ನ ಮದಡಿಯ ಮೇಲಕ್ಕೆ ಕರೆದುಕೊಂಡು ಹೊಗಿದ್ದನು. ಲಕ್ಷ್ಮಿಯೂ ರೇವಾದೇವಿಯೂ ಮಹಡಿಯ ಮೇಲಕ್ಕೆ ಹೊಡರು.

ಲಕ್ಷ್ಮಿಯು ರೇವಾದೇವಿಯನ್ನು ಆಸನದ ಮೇಲೆ ಕುಳಿರಿಸಿದಳು. ಲಕ್ಷ್ಮಿದೇವಿಯು ಸಿಂತೇ ಇದ್ದಳು.

ರೇವಾ “ ಲಕ್ಷ್ಮಿ. ನೀವೂ ಕುಳಿತುಕೊಳ್ಳಬಾರದೇ ? ” ಎಂದಳು.

ಭಟ್ಟನು ರೇವಾದೇವಿಯ ಕಡೆಗೆ ತಿರುಗಿ “ ಅವರು ಹುಸ್ಟಾ. ಅವರು ಹೇಗೆ ಕುಳಿತುಕೊಳ್ಳುತ್ತಾರೆ ? ” ಎಂದನು.

ರೇವಾ “ ನಿವ್ವೋ ? ” ಎಂದು ನಗುತ್ತಾ ಕೇಳಿದಳು.

ಭಟ್ಟನು “ ನಮ್ಮ ಮನೆಯಲ್ಲಿ ಲಕ್ಷ್ಮಿದೇವಿಯವರೇ ಯಜಮಾನಿ. ನಮ್ಮ ಮನೆಯ ಹೆಸರು ಲಕ್ಷ್ಮಿ ಸಿವಾಸ ” ಎಂದು ಹೇಳಿದನು.

ರೇವಾ ಲಕ್ಷ್ಮಿಯ ಮುಖವನ್ನು ನೋಡಿದಳು. ಲಕ್ಷ್ಮಿಯು ಮಾತ ನಾಡಲಿಲ್ಲ. ಸಣ್ಣ ನಗುವನ್ನು ಸೂಸಿದಳು. ಭಟ್ಟನ ಕಡೆಗೆ ತಿರುಗಿ ಕಣ್ಣ

ಸನ್ನೇ ಮಾಡಿದಳು. ಭಟ್ಟಿನು ಪ್ರಭುರಾಜ್‌ರನ್ನೂ ರೇವಾದೇವಿಯನ್ನೂ ಸ್ವಲ್ಪ ಫಲಹಾರ ಸ್ತ್ರೀಕರಿಸಬೇಕೆಂದು ವಾಧಿಸಿದನು.

ಪಕ್ಷದ ವಿಶಾಲವಾದ ಕೊಣೆಯಲ್ಲಿ ಫಲಹಾರದ ಶಣ್ಣ ಸಣ್ಣ ತಟ್ಟಿಗಳೆಲ್ಲನೂ ಮೇಚದ ಮೇಲೆ ಅನೇಮಾಡಲ್ಪಟ್ಟಿದ್ದವು. ಮೂವರೂ ಕುಳಿತುಕೊಂಡರು. ಲಕ್ಷ್ಮಿಯು ಆ ತಟ್ಟಿಗಳನ್ನು ಅತಿಧಿಗಳ ಮುಂದಿಟ್ಟಳು. ಹಣ್ಣಿನ ರಸದ ಲೋಟಾಗಳನ್ನು ತಂದಿಟ್ಟಳು.

ರೇವಾದೇವಿಯು ಲಕ್ಷ್ಮಿಯನ್ನು ಕುರಿತು. “ ಲಕ್ಷ್ಮಿದೇವಿ. ಇದು ಸರಿಯಾಗಿಲ್ಲ. ಸೀವು ಕುಳಿತುಕೊಳ್ಳಿರಿ ” ಎಂದು ಹೇಳಿ, ತನ್ನ ಪಕ್ಷದಲ್ಲಿ ಲಕ್ಷ್ಮಿಯನ್ನು ಕೂಡಿಸಿ, ಒಂದೆರಡು ಫಲಹಾರದ ತಟ್ಟಿಗಳನ್ನು ಮುಂದೆ ಸರಿಸಿದಳು.

ಅವರೆಲ್ಲರೂ ಫಲಹಾರವನ್ನು ಸ್ತ್ರೀಕರಿಸಿದರು.

ಪರಿಚಾರಕನು ಚಹಾ ಬಟ್ಟಲುಗಳನ್ನು ತಂದಿಟ್ಟಿನು. ಚಹಾ ಸೇವನೆ ಮಾಡಿದ ನಂತರ ಅತಿಧಿಗಳು ಹೊರಗಡಿಯ ಹಾಲಿಗೆ ಬಂದರು.

ಪ್ರಭುರಾಜ್‌ನು ಗೋಡೆಯಲ್ಲಿದ್ದ ಚಿತ್ರಪಟಗಳನ್ನೇ ಲ್ಲಾ ಸೋಡುತ್ತಿದ್ದನು. ರೇವಾದೇವಿಯು ಆ ಹಾಲಿನಲ್ಲಿದ್ದ, ಸಿಯಾನೋದ ಹತ್ತಿರ ಹೋಗಿನೋಡಿದಳು. ಕೇಲು ತಿರುಗಿಸಿ ರೀಜ್‌ ಮೇಲೆ ಒಂದು ಬಾರಿ ಕೈಯಾಡಿಸಿದಳು.

ಲಕ್ಷ್ಮಿದೇವಿಯು ರೇವಾದೇವಿಯ ಹಿಂದೆ ಸಿಂತು “ ಬಾರಿಸಿರಿ, ಕೇಳೋಣ ” ಎಂದು ಹೇಳಿದಳು.

ರೇವಾದೇವಿಯು ಲಕ್ಷ್ಮಿಯ ಕೈ ಪುಡಿದು ಎಳಿದು ಪಕ್ಷದಲ್ಲಿದ್ದ ಆಸನದ ಮೇಲೆ ಕುಳ್ಳಿಸಿ, “ ಇಂದು ಸೀವು ಸಿಯಾನೋ ಸುಡಿಸಿರಿ. ಮತ್ತೊಂದು ದಿನ ನಿಮ್ಮನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ಅಂದೆಲ್ಲಾ ನಿಮ್ಮ ನಮ್ಮ ಮನೆಯಲ್ಲಿಯೇ ಇರಬೇಕು. ಅಂದು ನನಗೆ ಬರುವ ಪಾಠವನ್ನೇ ಲ್ಲಾ ನಿಮಗೆ ಒಪ್ಪಿಸಿಬಿಡುತ್ತೇನೆ. ಇದು ನಿಮ್ಮ ಸಿಯಾನೋ, ಇದರ ಲಗುಬಿಗಳನ್ನು ಸೀವು ಚೆನಾಗು ಬಲ್ಲಿರಿ. ಕೊಂಚ ನಿಮ್ಮ ಕೈ ತಗ್ಗೆಲಿದರೆ ನಿಮ್ಮ ಸಿಯಾನೋ ಜೀವಂತವಾಗಿ ದ್ವಾನಿಗೈಯು ತ್ತದೆ ” ಎಂದು ಹೇಳಿದಳು.

ಲಕ್ಷ್ಮಿಯು ಭಟ್ಟನ ಕಡೆಗೆ ಕಣ್ಣು ತಿರುಗಿಸಿ ನೇರಿಡಳು. ಭಟ್ಟನು ಕಣ್ಣು ಸನ್ನೇ ಮಾಡಿದನು. ಲಕ್ಷ್ಮಿಯು ಅಧ್ಯತೆಯಿಂದ ಪಿಯಾನೋವನ್ನು ಬಾರಿಸಲಾರಂಭಿಸಿದಳು.

ಲಕ್ಷ್ಮಿಯು ಪಿಯಾನೋ ಬಾರಿಸುತ್ತಿದ್ದಾಗ ವಿಜಯನು ಬಂದನು.

ಅನನು ಮಹಡಿಯ ಮೇಲಕ್ಕೆ ಬಂದು ಪ್ರಭುರಾಜ್‌ರಿಗೆ ಕೈ ಮುಗಿದು “ಕ್ವೀನಿಸಚೇಕು. ನಾನು ನಿಮ್ಮ ಟೇ ಹೊತ್ತಿಗೇ ಬಂದು ಸೇರಬೇಕೆಂದಿದ್ದೆ. ನಮ್ಮ ಭಟ್ಟರು ಅಪ್ಪತೆ ಮಾಡಿದ್ದರು. ಸ್ಪೃದಿಯೋದಲ್ಲಿ ಸ್ಪಲ್ಪ ಹೊತ್ತಾಗಿ ಬಿಟ್ಟತು. ಕ್ವೀನಿಸಿರಿ” ಎಂದು ಹೇಳಿದನು.

ಪ್ರಭುರಾಜರು “ಬಾಧಕವೇನೂ ಇಲ್ಲ. ನಮ್ಮ ಮನೆಗೇ ಮತ್ತೊಂದು ದಿನ ಬಂದು ಬಿಡಿರಿ. ಅಲ್ಲಿಯೇ ನಿಮ್ಮ ಸಾನಿಧ್ಯವನ್ನು ಅಸುಗ್ರಹಿಸಿರಿ. ಈ ತಪ್ಪಿಗೆ ತಕ್ಕ ಕ್ವೀನೆಯು ದೊರೆಯುತ್ತದೆ” ಎಂದು ಹೇಳಿದನು.

ಲಕ್ಷ್ಮಿಯು ವಿಜಯನು ಬಂದ ಸ್ಪಲ್ಪ ಹೊತ್ತಿನಲ್ಲಿಯೇ ಸಂಗೀತವನ್ನು ಮುಗಿಸಿದಳು.

ವಿಜಯನು “ಏಕೆ, ಲಕ್ಷ್ಮಿದೇವಿ. ನಾನು ಬರುತ್ತಲೇ ನಿಲ್ಲಿಸಿ ಬಿಟ್ಟಿರಿ? ಶಿವಪೂಜೆಯ ಮಧ್ಯ ಕರಡಿಯು ಬಂದ ಹಾಗಾಯಿತೇ?” ಎಂದನು.

ಲಕ್ಷ್ಮಿಯು ‘ಇಲ್ಲ, ಇಲ್ಲ, ಕೆವಿರಾಜ. ನನ್ನ ಸಂಗೀತವು ಮುಗಿದೇ ಹೋಗಿದ್ದಿತು. ನೀವು ಕೊನೆಯಲ್ಲಿ ಬಂದಿರಿ’ ಎಂದಳು.

ವಿಜಯನು ರೇವಾದೇವಿಯನ್ನು ವಂದಿಸಿ ಕ್ವೀನಾವತೆ ಕೇಳಿದನು.

ರೇವಾ “ನಿಮಗೆ ಕ್ವೀನೆಯು ದೊರೆತೇ ಬಿಟ್ಟತಲ್ಲ. ನಮ್ಮ ಸೇಟರು ಆಹ್ವಾನ ಕೊಟ್ಟರು. ನೀವು ಬಪ್ಪಿದಿರಿ. ಕ್ವೀನೆಯು ಸಿಕ್ಕಿಯೇ ಹೋಯಿತು. ಆದರೆ ಆ ಆಹ್ವಾನವು ನಿಮ್ಮ ಮೂವರಿಗೂ ಕೊಟ್ಟರುವ ಆಹ್ವಾನ. ಇವರಿಬ್ಬರನ್ನೂ ಕರೆತರುವುದು ನಿಮ್ಮ ಹೊಣೆ” ಎಂದು ನಗುತ್ತ ಹೇಳಿದಳು.

ವಿಜಯನು “ಇವರಿಬ್ಬರ ಜೊತೆಯಲ್ಲಿ ನಾನು ಇದ್ದೀ ಇರುತ್ತೇನೆ” ಎಂದನು.

ರೇವಾದೇವಿಯು ಲಕ್ಷ್ಮಿದೇವಿಯನ್ನು ಕುರಿತು “ನವುಗಿನ್ನು ಅಪ್ಪಣಿ ಕೊಡುವಿರಾ. ಹೊರಡುತ್ತೇನೆ” ಎಂದಳು.

ಭಟ್ಟನು “ಇಷ್ಟ ಬೇಗ ಹೊರಟು ಬಿಡಬೇಕೆ? ಇನ್ನೂ ಸ್ವಲ್ಪ ಕಾಲ ನವ್ಯ ಮನೆಯಲ್ಲಿ ಇದ್ದರೆ ಸಂತೋಷವಾಗುತ್ತತ್ತು” ಎಂದನು.

ರೇವಾದೇವಿಯು “ನಿಮ್ಮ ಮನೆಯಲ್ಲಿರುವುದಕ್ಕೆ ನನಗೆ ಷೈಲ್ಯೇ ಸಂತೋಷ. ಈ ಲಕ್ಷ್ಮಿದೇವಿಯವರ ಗಳಿಗೆ ನನ್ನ ವಾಡಿಕೊಟ್ಟಿರ. ನನಗೆ ಅವರನ್ನು ಬಿಟ್ಟು ಹೋಗಲು ಇವ್ವೇ ಇಲ್ಲ” ಎಂದಳು.

ಪ್ರಭುರಾಜನು “ರೇವಾ. ನೀನು ಹೇಳುವುದು ಸರಿಯಾಗಿದೆ. ನಿನಗೆ ಈ ಲಕ್ಷ್ಮಿದೇವಿಯರ ಸಾನಿಷಿಧ್ಯವು ಒಪ್ಪುತ್ತದೆ. ನಾನು ಹೋಗುತ್ತೇನೆ” ಎಂದು ಹೇಳಿದನು.

ರೇವಾ ಹೇಳಿದಳು. “ನನಗೇನೋ ನಿಜವಾಗಿ ಹಾಗೆಯೇ ತೋರುತ್ತದೆ. ನಮಿಷಬ್ರಿಗೂ ಬೇರಿ ಬೇರಿ ಮನೆಗಳೇ ಬೇಡನಿಷಿಸುತ್ತದೆ. ಒಂದೇ ಮನೆಯಲ್ಲಿದ್ದ ಸರ್ವದಾ ಇಬ್ಬರೂ ಆಡಿಪಾಡಿ ಸಂತೋಷಿಸಬೇಕೆನ್ನುತ್ತದೆ” ಎಂದು ಹೇಳಿದಳು.

ಲಕ್ಷ್ಮಿಯು ಒಳಗೆ ಹೋಗಿ ತಾಂಬೂಲದ ತಟ್ಟಿಗಳನ್ನು ತಂದು ಮೇಜದ ಮೇಲಿಟ್ಟುಕುಳಿ. ಲಕ್ಷ್ಮಿಯು ಮತ್ತೊಮ್ಮೆ ತನ್ನ ಕೊಣಗೆ ಹೋಗಿ ತಾನೇ ಕೃಯಂದ ಕಟ್ಟಿದ್ದ ಪುಷ್ಪಕಾರವನ್ನು ತಂದು ರೇವಾದೇವಿಯ ಕೊರಲಿಗೆ ಹಾಕಿದಳು. ಮತ್ತೊಂದು ಹಾರವನ್ನು ತಂದು ಭಟ್ಟನ ಕೈಗೆ ಕೊಟ್ಟನು. ಭಟ್ಟನು ಅದನ್ನು ಪ್ರಭುರಾಜನ ಕೊರಳಿಗೆ ಹಾಕಲು ಹೋದನು.

ಪ್ರಭುರಾಜನು ಭಟ್ಟನ ಕೈ ತಡೆದು “ಆ ಹಾರವನ್ನು ಲಕ್ಷ್ಮಿದೇವಿಯವರ ಕೊರಳಿಗೆ ಹಾಕಿಬಿಡಿ. ಅದು ಹೆಂಗಸರಿಗೆ ಶೋಭಿಸುತ್ತದೆ” ಎಂದು ಹೇಳಿದನು.

K 4636

ಲಕ್ಷ್ಮಿದೇವಿಯು ತಲೆ ಬಾಗಿಸಿ “ರೇವಾದೇವಿ,. ಈ ಹಾರಗಳನ್ನು ಸಿಮಿಷಬ್ರಿಗಾಗಿ ನನ್ನ ಕೃಯಂದಲೇ ಕಟ್ಟಿ ತಯಾರಿಸಿದ್ದೇನೆ. ನೀವು ಸೇಟಿರಿಗೆ ಹೇಳಿ. ಸ್ವೀಕರಿಸುವಂತೆ ಹೇಳಿರಿ” ಎಂದಳು.

ರೇವಾ ಎರಡು ಹೆಣ್ಣೆ ಮುಂದಕ್ಕೆ ಹೋಗಿ “ಭಟ್ಟರೇ. ಆ ಹಾರವನ್ನು ನನ್ನ ಕೈಗೆ ಕೊಡಿ. ನಾನು ಈ ಲಕ್ಷ್ಮಿದೇವಿಯವರಿಗೆ ಹಾಕುತ್ತೇನೆ”

ಎನ್ನು ತಾತ್ತ್ವ ಭಟ್ಟನ ಕೈಯಿಂದ ಹಾರವನ್ನು ಕಿತ್ತು ಕೊಂಡಳು. ರೇವಾ ಆ ಹಾರವನ್ನು ಲಕ್ಷ್ಮಿಯ ಕೊರಳಿಗೆ ಹಾಕಲು ಹೋದಳು.

ಲಕ್ಷ್ಮಿಯು ರೇವಾದೇವಿಯ ಎರಡು ಕೈಗಳನ್ನು ಹಿಡಿದುಕೊಂಡು “ ಈಗ ಸರಿಯಾಯಿತು. ಈ ಹಾರವನ್ನು ನೀವೇ ಸೇಟರ ಕೊರಳಿಗೆ ಹಾಕಿ ಚಿಡಿರಿ. ನನ್ನ ಇಷ್ಟವು ಪೂರ್ತಿಯಾದಂತಾಗುತ್ತದೆ ” ಎಂದಳು.

ಎಲ್ಲರೂ ನಕ್ಕರು.

ಪ್ರಭುರಾಜನು “ ರೇವಾ. ಆ ಹಾರವನ್ನು ಇಲ್ಲಿ ಕೊಡು. ಅದರಲ್ಲಿ ಏನೋ ಶಂಖವಿದೆ. ನಾವೇಕೆ ಬಿಡಬೇಕು ? ಲಕ್ಷ್ಮಿದೇವಿಯವರ ಪ್ರಸಾದ ವೆಂದು ಸ್ವೀಕರಿಸೋಣ. ಎಷ್ಟುದರೂ ದ ಕ್ಷೇತ್ರ ಯು ಬಾಹ್ಯಾರದು. ಅವರೇ ಗೆಲ್ಲಲ್ಲಿ ” ಎಂದು ಹೇಳುತ್ತಾ ರೇವಾದೇವಿಯ ಕೈಯಿಂದ ಹಾರವನ್ನು ಕೈಗೆ ತೆಗೆದುಕೊಂಡು ಕಣಿಗೊತ್ತಿಕೊಂಡು ಕೈಯಲ್ಲಿಟ್ಟುಕೊಂಡರು.

ಭಟ್ಟನು ನಗುತ್ತಾ “ ಸೇಟೊ ಜೀ. ನಾನು ಮೊದಲೇ ಹೇಳಲಿಲ್ಲವೇ ? ನಮ್ಮ ಮನೆಯು ಲಕ್ಷ್ಮಿದೇವಿಯ ರಾಜ್ಯವೆಂದು. ಈಗ ನೀವೂ ಒಪ್ಪಿದಿರಲ್ಲವೇ ? ” ಎಂದು ಹಾಸ್ಯ ಮಾಡಿದನು.

ಸೇಟನು ಲಕ್ಷ್ಮಿದೇವಿಗೆ ಕೈ ಮುಗಿದನು. ಅತಿಧಿಗಳಿಬ್ಬರೂ ಹೊರಟಿರು. ಭಟ್ಟನೂ ಲಕ್ಷ್ಮಿಯೂ ಕಾರಿನವರಿಗೆ ಹೋಗಿ ಸಾಗುಕಳು ಹಿಸಿದರು.

ವಿಜಯನು ತಾಂಬಾಲದ ತಟ್ಟಿಗಳನ್ನು ತಂದು ರೇವಾದೇವಿಯ ಕೈಗೆ ಕೊಟ್ಟನು. ಅತಿಧಿಗಳಿಬ್ಬರೂ ಕಾರಿನಲ್ಲಿ ಕುಳಿತು ಹೊರಟಿರು.

ಕಾರು ಸ್ವಲ್ಪ ದೂರ ಹೋಗುತ್ತೇ ಪ್ರಭುರಾಜನು “ ರೇವಾ, ಆ ಲಕ್ಷ್ಮಿದೇವಿಯು ಎಂತಹ ಗಾಂಭೀರ್ಯದ ಹೆಣ್ಣು, ನೋಡಿದಿಯಾ ? ” ಇಂದನ್ನೇ

ರೇವಾ “ ನಿವು ಆ ಹಜಾರದಲ್ಲಿದ್ದ ತೈಲ ಚಿತ್ರವನ್ನು ನೋಡಿದಿರೀನು ? ” ಎಂದು ಕೇಳಿದಳು.

“ ಅಷ್ಟ ಸರಿಯಾಗಿ ನೋಡಲಾಗಲಿಲ್ಲ. ಪರರ ಮನೆಯ ಹೆಂಗಸರ ಚಿತ್ರವನ್ನು ಹೇಗೆ ನೋಡುವುದಕ್ಕೆ ಸಾಧ್ಯವಾಗುತ್ತದೆ ? ” ಎಂದು ಪ್ರಭು ರಾಜನು ಹೇಳಿದನು.

ರೇವಾ “ ಸೋಗಸಾದ ತೈಲ ಚಿತ್ರಗಳು. ಅವುಗಳಲ್ಲಿಂದು ಲಕ್ಷ್ಮಿ ದೇವಿಯದು. ಮತ್ತೊಂದು ಲಕ್ಷ್ಮಿಯ ಆ ತ್ತಿಗೆ ಯಾದಂತೆ. ಏನು ಸೌಂದರ್ಯ ? ಏನು ಗಾಂಭೀರ್ಯ ? ಆ ಮುಖದಲ್ಲಿ ಎಂತಹ ಕಾಂತಿ ? ಆ ಮನಸೆಗೆ ಅನೇರಡು ಪಟಗಳೂ ರಕ್ಷಿತಗಳಂತೆ ಬೆಳಗುತ್ತವೆ ” ಎಂದು ಹೇಳಿದಳು.

ಸೇಳಿನು “ ರೇವಾ. ಆ ಲಕ್ಷ್ಮಿದೇವಿಯ ಸಂಗೀತವನ್ನು ಕೇಳಿದೆಯಾ. ಅದೆಂತಹ ಸಂಗೀತ ? ಆ ಕಂತದ ಮಾಧುರ್ಯ , ಆ ಸಂಗೀತದ ಸೊಬಗು , ದಷ್ಟಿಣ ದೇಶದವರಿಗೆ ವರಪ್ರದಾನವೆಂದು ಕಾಣುತ್ತದೆ. ನೀನೇನಾಡರೂ ಪಿಯಾನೋ ಬಾರಿಸಿದ್ದರೆ ನಮಗೆ ಆವಮಾನವೇ ಆಗುತ್ತಿದ್ದು ತು ” ಎಂದನು.

ರೇವಾ ಮುಖದಲ್ಲಿ ನಾಚಿಕೆಯು ಮುಡಿತು.

ರೇವಾ ಹೇಳಿದಳು. “ ಲಕ್ಷ್ಮಿದೇವಿಗೆ ಆದು ಹುಟ್ಟು ಕಲೆ. ನವರ್ಮಿ ಚೊಂಬಾಯಿ ನಗರದಲ್ಲಿ ಯಾವ ನಟಿಯೂ ಹಾಗೆ ಬಾರಿರಲಾರಳು ” ಎಂದಳು.

ಪ್ರಭುರಾಜನು “ ನಮ್ಮ ಸ್ವೇಷಿತರು ಒಳ್ಳೆಯ ಗೃಹಸ್ಥರು. ದಂಪತಿ ಗಳಿಬ್ಬರೂ ಸರಿಯಾಗಿದ್ದಾರೆ. ಆ ಕವಿ, ಅವನೂ ಬಲು ಗಟ್ಟಿಗ. ಸಾಮಾನ್ಯ ನೆಂದುಕೊಳ್ಳಬೇಡ. ಅವನ ಯೋಗ್ಯತೆಯು ಮುಂದೆ ತಿಳಿಯುತ್ತದೆ ” ಎಂದನು.

ಹಾಗೆಯೇ ಅಂದಿನ ಉಪಕಾರದಿಂದ ಸಂತುಷ್ಟರಾಗಿ ಅವರಿಬ್ಬರೂ ಮನೆಯನ್ನು ಸೇರಿದರು.

ವಿಜಯನು ಘಲಹಾರ ಮಾಡಿ, ಕಾಣಿ ಕುಡಿದು ತಾನು ಸ್ವಾಡಿಯೋಗೆ ಹೋಗುವುದಾಗಿ ಹೇಳಿ ಹೊರಟು ಹೋದನು.

ಭಟ್ಟನು “ ಲಕ್ಷ್ಮಿ. ಬೆಳಗಿನಿಂದ ಬಹಳ ಶ್ರಮವಟ್ಟಿರುವೆ. ಹೊರಗೆ ಹೋಗಿ ಬರೋಣ ಬರುವೆಯಾ ? ” ಎಂದನು.

ಲಕ್ಷ್ಮಿಯೂ ಭಟ್ಟನೂ ಕಾರಿನಲ್ಲಿ ರ್ಯಾಂಗಿಂಗ್ ಗಾಡನ್ನಿಗೆ ಹೊರಟಿರು.

ಭಟ್ಟನು “ಲಕ್ಷ್ಮೀ ಇಂದಂನಮ್ಮೆ ಅಧಿತಿಗಳು ಬಹಳ ಸಂತೋಷ ಪಟ್ಟಿ ದ್ವಾರೆ. ಆದರಲ್ಲಿ ಎರಡು ಅಂಶಗಳು ಮುಖ್ಯವಾದವರು ಗಳು. ಒಂದು ನಿನ್ನ ಗಾನ. ಮತ್ತೊಂದು ನೀನು ಸಿದ್ಧಪಡಿಸಿದ್ದ ಪ್ರಷ್ಟಹಾರಗಳು. ಇವೆರಡೂ ನನ್ನ ಮನಸ್ಸಿಗೆ ಎಮ್ಮೋ ಸಂತೋಷವನ್ನುಂಟು ಮಾಡಿದವು. ಅವರಿಗೆಷ್ಟು ಸಂತೋಷವಾಗಿರಲಿಕ್ಕೆಲ್ಲ ” ಎಂದನು.

ಆ ಸ್ತುತಿಯನ್ನು ಕೇಳಿ ಲಕ್ಷ್ಮೀಯ ಮುಖದಲ್ಲಿ ಪ್ರಸನ್ನ ಭಾವವು ಮೂಡಿತು.

ಭಟ್ಟನು ಆ ಲಕ್ಷ್ಮೀಯ ಪ್ರಸನ್ನೆ ಮುಖವನ್ನು ಚುಂಬಿಸುವುದಕ್ಕೆ ಹೋದನು.

ಲಕ್ಷ್ಮೀಯು ಎರಡು ಕೈಗಳಿಂದಲೂ ನಿವಾರಿಸುತ್ತಾ “ ಚೇಡ-ಃೇಡ ” ಎಂದು ಮೃದು ದ್ವನಿಯಿಂದ ಹೇಳಿದಳು.

ಭಟ್ಟನು “ ಲಕ್ಷ್ಮೀ. ಆ ರೇವಾದೇವಿಯ ವಿಚಾರವಾಗಿ ನೀನೇನು ಹೇಳುವೆ ? ” ಎಂದನು.

ಲಕ್ಷ್ಮೀಯು ತಲೆಯನ್ನು ಲಾಲ್ಡಿಸುತ್ತಾ “ ಏನೂ ಇಲ್ಲ. ಐಶ್ವರ್ಯ ವಂತರ ಹೆಣ್ಣು. ಅದಕ್ಕೆ ತಕ್ಷಹಾಗಿದ್ದಾಳೆ ” ಎಂದಳು.

ಭಟ್ಟನು “ ಅವಳ ಮೈ ಕೋಪುಲತೆಯು ಎಷ್ಟು ಚಿನ್ನಾಗಿದೆ ? ಅವಳ ಮೈ ಬಣ್ಣವು ಎಷ್ಟು ಸೋಗಸಾಗಿದೆ ? ಆ ಕೇರೂತಿಯು ಹೇಗೆ ವಿಜ್ಞಂಭಿಸುತ್ತಿದೆ ? ಆ ಕಣ್ಣಗಳು ಹೇಗೆ ಜ್ಞಲಿಸುತ್ತಿವೆ ? ಆ ಮುತ್ತಗಳು ಆ ಕಂಠವನ್ನು ಹೇಗೆ ಬೆಳಗುತ್ತಿವೆ ? ಆ ಜಾಜೆಟ್ಟು ಸೀರಿಯು ಅವಳ ಅಂದಕ್ಕೆ ಎಷ್ಟು ಚಂದಾಗಿದೆ ? ಅದನ್ನೇ ಲಾಲ್ ನೀನು ಗಮನಿಸಲಿಲ್ಲವೇನು ? ” ಎಂದನು.

ಲಕ್ಷ್ಮೀಗೆ ಸ್ವಲ್ಪ ಕೋಪ ಬಂದಿತು. “ ಗಂಡಸರ ಕಣ್ಣನ್ನಿಂದ ನಾನವ ಇನ್ನು ನೋಡಲಿಲ್ಲ. ಬಟ್ಟನಲ್ಲಿ ಅವಕು ಸೋಗಸುಗಾತಿಯೇನೋ ಹೌದು. ಐಶ್ವರ್ಯದ ಗಾಂಭೀರ್ಯವೇ ಹೊರತು ಹುಟ್ಟಿ ಗಾಂಭೀರ್ಯವಿಲ್ಲ. ಇದನ್ನು ಯಾವ ಗೃಹಿಣಿಯಾದರೂ ಹೀಗೇ ಹೇಳುತ್ತಾಳೆ. ನಿಮ್ಮಕ್ಕನವರು ನೋಡಿದ್ದರೆ ಸೌಂದರ್ಯವತಿಯಾದರೂ ಚೆಲ್ಲು ಹಡಗಿ-ಎಂದು ಹೇಳುತ್ತಿದ್ದರು ” ಎಂದಳು.

ಭಟ್ಟನು “ ನಾನು ತಪ್ಪು ಮಾಡಿದೆ, ಲಕ್ಷ್ಮಿ. ಹೆಂಗಸಿನ ಮುಂದೆ ಹೆಂಗಸಿನ ಮಾತೆತ್ತಿದರೆ ಜಯವಾಗುವುದುಂಟೇ ? ಆ ಮಾತು ಬಿಡು. ಅವರ ಮನೆಯು ಎಷ್ಟು ಚೆನ್ನಾಗಿದೆ, ಬಲ್ಲೆಯಾ ? ಸೇಟರು ಮಾರಿಬಟ್ಟರೆ ಇಂದೇ ಕೊಂಡುಕೊಳ್ಳಬೇಕೆಂದು ಆಶಯಾಗುತ್ತದೆ ” ಎಂದನು.

ಲಕ್ಷ್ಮಿಯು “ ನಮ್ಮ ಮನೆಯು ನನಗ ಚೆನ್ನಾಗಿದೆ. ಮತ್ತೊಬ್ಬರ ಮನೆಯು ಚೆನ್ನಾಗಿದ್ದರೆ ಸಂತೋಷ ಪಡುಹುದು. ಅದಕ್ಕೆ ಆಶ ಪಡುವುದು ತಪ್ಪು ” ಎಂದು ಹೇಳಿದಳು.

ಭಟ್ಟನು ಆ ಮಾತನ್ನು ಮುಂದುವರಿಸುವ ಸಾಹಸವನ್ನು ಮಾಡಲಿಲ್ಲ. ಮನಸ್ಸಿನಿಂದ ರೇವಾದೇವಿಯನ್ನು ಪುರೀಯುವ ಶಕ್ತಿಯು ಅವನಿಗರಲಿಲ್ಲ.

ಕನಿರಾಜ ವಿಜಯನ ಚಿತ್ರಪತದ ತಯಾರಿಕೆಯ ಭರದಿಂದ ಮುಂದೆ ಸಾಗುತ್ತಲಿದ್ದು. ಸಂಗೀತಕ್ಕೆ ಮದ್ವಾಸಿನಿಂದ ಮನೆ, ವೈಸೂರಿನಿಂದ ರಾಜಣ್ಣ, ಬೊಂಬಾಯಿನ ವೃದ್ಧ ಗವಾಯಿ, ಕಾಶೀನಾಥ ಭಾವ ಇವರು ಗಳನ್ನು ನೇಮಿಸಿದ್ದರು. ವಿಜಯನು ಗಣಪತಿಯನ್ನು ಮಂಗಳೂರಿನಿಂದ ಕರೆಸಿ ದಸು. ಅವನ ತಯಾರಿಕೆಯನ್ನು ತಾನೇ ಇಟ್ಟಿಕೊಂಡನು. ಹಗಲಿರುಳೂ ಅವನು ವಿಜಯನ ಜೊತೆಯಲ್ಲಿಯೇ ಇರಬೇಕು. ವಿಜಯನು ಸಟ್ಟ-ನಟಿಯರನ್ನೇ ಲ್ಲಾ ಚುನಾಯಿಸಿ ಗೊತ್ತು ಮಾಡಿದನು. ಗೋಡ್ಡೊಲೆ ಮತ್ತು ಟೆಕಾರಾಮರು ವಿಜಯನಿಗೆ ಎಡಬಲ ಭುಜಗಳಂತಿದ್ದರು. ಮೆರ್ಚೆ ಲ್ರೀನಲ್ಲಿಯೇ ಒಂದು ದೊಡ್ಡ ಪಾಲ್ಟನ್ನು ಅಭ್ಯಾಸಕ್ಕಾಗಿ ತೆಗೆದುಕೊಂಡಿದ್ದರು. ಅಲ್ಲಿಯ ಏಪಾಡುಗಳು ಬಳಂಭ ವ್ಯವಸ್ಥೆಯಂದಿದ್ದವು. ಅದು ನಾಟಕ ಶಾಲೆಯವರ ಆಟದ ಮನೆಯಂತಿರಲ್ಲ. ಕಲಾ ಶಿಕ್ಷಣ ಶಾಲೆಯಂತಿದ್ದು. ಹಾತ ಕಲಿಸುವುದಕ್ಕೆ ನಾಲ್ಕುರು ಉಪಾಧ್ಯಾಯರುಗಳು ನಿಯಮಿಸಲ್ಪಟ್ಟಿದ್ದರು. ಅವರುಗಳು ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪ್ರವೀಣರಾಗಿದ್ದರು. ಅಚ್ಚೆ ಹಿಂದಿಯು ಅವರಿಗೆ ಕರತಲಾಮಲಕವಾಗಿದ್ದು. ಸ್ವೇಚ್ಚಾತಾ ಎಂಬುವರನ್ನು ಸತ್ತಾನಕ್ಕೆ ತೆಗೆದುಕೊಂಡಿದ್ದರು.

ಪರವತ ರಾಜನ ಹೆಂಡತಿ ಮೇನಾ, ಸಮಿಯರು, ಎಲ್ಲ ವಾತ್ರಗಳಿಗೂ ನಟ-ನಟಿಯರು ಸಿದ್ಧ ರಾದರು. ವಿಮಲಾದೇವಿಯು ತನ್ನ ವಾತ್ರವನ್ನೇ ಲ್ಲಾ ಕಂಠಪಾಠ ಮಾಡಿದ್ದಳು.

ಇಷ್ಟ ಸಿದ್ಧ ತೆಯಾದ ಮೇಲೆ, ಭಟ್ಟನ ಮನೆಯಲ್ಲಿ ಈ ನಟ-ನಟಿಯ ರಿಗೆಲ್ಲಾ ಒಂದು ಬೈತಣ ಸಮಾರಂಭವನ್ನು ಏರ್ವಡಿಸಿದರು. ಚೊಂಬಾಯಿ ಯಲ್ಲಿ ಕೆಲವರು ನಟಿಯರಿಗೂ ಪಿರೋಣ ಆಯ್ದಾನವಿದ್ದಿತು. ಸುರಯಾಂತಿ, ದೇವಾನಂದ, ಮೇಹಾಂತಿ, ಸೌಹಾಂತಿ ಮೋಡಿ ಇವರುಗಳು ಬಂದಿದ್ದರು. ಈ ಸಮಾರಂಭಕ್ಕೆ ಬರಬೇಕೆಂದು ಪ್ರಭುರಾಜರನ್ನು ಅವರ ಪಕ್ಷಿ ರೇವಾ ದೇವಿಯವರನ್ನು ಆಯ್ದಾನಿಸಲು ಭಟ್ಟನೂ ವಿಜಯನೂ ಪ್ರಭುರಾಜನ ಮನೆಗೆ ಹೋಗಿದ್ದರು. ಅವರಿಬ್ಬರೂ ಆ ಸಮಾರಂಭಕ್ಕೆ ಬರಲು ಸಂತೋಷ ದಿಂದ ಒಪ್ಪಿದರು. ಇಷ್ಟ ಸಿದ್ಧ ತೆಗೆಂದ ಮೇಲೆ, ಒಂದು ಸಂಧಾರ್ಯ ಕಾಲ ದಲ್ಲಿ ಭಟ್ಟನೂ, ಲಕ್ಷ್ಮೀಯೂ, ಕವಿಯೂ ತನ್ನ ಮನೆಯ ಮಹಡಿಯ ಮೇಲಿನ ವರಂಡದಲ್ಲಿ ಮಾತನಾಡುತ್ತ ಕುಳಿತಿದ್ದರು.

ಭಟ್ಟನು ಈ ಬೈತಣ ಸಮಾರಂಭದ ಏವರಗಳೆಲ್ಲವನ್ನು ಲಕ್ಷ್ಮೀಗೆ ತಿಳಿಸಿದನು.

ಲಕ್ಷ್ಮೀಯು ಸಂತೋಷವಟ್ಟಿಳು.

ಲಕ್ಷ್ಮೀಯ “ ಈ ಸಮಾರಂಭವೇನೋ ಬಹಚ ಸೋಗಸಾಗಿ ಏಷಾಡಾಗಿದೆ. ನನಗೆ ಬಹಚ ಸಂತೋಷ. ಇದನ್ನು ನೀವು ಸ್ವಾಧಿಯೋದಲ್ಲಿಯೇ ಏಪಾಡು ಮಾಡಿದ್ದ ರೆಷ್ಮೋ ಚೆನ್ನಾಗಿರುತ್ತತ್ತಲ್ಲವೇ ? ” ಎಂದಳು.

ಭಟ್ಟನು ನಿರುತ್ತ ರನಾದನು. ಅವನ ಉತ್ಸಾಹವು ಕುಗ್ಗಿದಂತಾಯಿತು. ಕವಿಯು ಭಟ್ಟನ ಮುಖವನ್ನು ಸೋಡಿದನು. ಅವನ ಇಂಗತ ವನ್ನು ಅರಿತನು.

ವಿಜಯನು “ ಲಕ್ಷ್ಮೀ ದೇವಿ. ನಿಮ್ಮ ಸಲಹೆಯು ಬಹಚ ಚೆನ್ನಾಗಿದೆ. ಈ ಸಮಾರಂಭವನ್ನು ಸ್ವಾಧಿಯೋವಿನಲ್ಲಿಯೇ ಮಾಡುಹುದಾಗಿತ್ತು. ಅಲ್ಲಿ ಇನ್ನೂ ಸ್ಥಳ ನೈತಾಲ್ಯವಿತ್ತು. ಆದರೆ ಆದು ನಮ್ಮ ಸ್ಥಳವಲ್ಲ. ಪರರ ಸ್ಥಳ. ಅದರಿಂದ ಅಲ್ಲಿ ಏರ್ವಡಿಸಲು ನಾವು ಒಪ್ಪಲಿಲ್ಲ ” ಎಂದು ಹೇಳಿದನು.

ಲಕ್ಷ್ಮೀಯು “ ಕವಿರಾಜ. ನಾನು ಈ ನಟನಟಿಯರನ್ನು ಪರದೆಯು

ಮೇಲೆ ನೋಡಿರುವನೇ ಹೊರತು, ಇವರನ್ನು ಪ್ರತ್ಯೇಕ್ಕವಾಗಿ ನೋಡಿಲ್ಲ ಅಲ್ಲಿಂದ ನಟಿಸಣಿಯರು ಸ್ವೇಚ್ಛಾವಿಹಾರಕ್ಕೆ ಸಾಫ್ತಂತ್ರವಿರುತ್ತಿತ್ತು. ಗೃಹಸ್ಥರ ಮನೆಯಲ್ಲಿ ನಿಬಂಧನಾಗುವುದಿಲ್ಲವೇ ?” ಎಂದಳು.

ಕವಿಯು ಉತ್ತೀರ್ಜಿತನಾಗಿ ಹೇಳಿದನು. “ ಲಕ್ಷ್ಮೀಯದೇವಿ. ನಿಷ್ಪತ್ತಿ ವಿದ್ಯಾವತಿ. ಒಹಳ ಗ್ರಂಥಗಳನೊಂದಿದ್ದಿಲ್ಲ. ಇಂಗ್ಲಿಷ್ ನಾವೆಲ್ ಗಳನ್ನು ಓದಿದ್ದಿಲ್ಲ. ಈ ನಟಿಸಣಿಯರು ನಾಟಕದವರು. ಇವರುಗಳ ವಿಷಯದಲ್ಲಿ ಬಹಳ ತುಜ್ಞ ಭಾವನೆಯನ್ನು ಇಟ್ಟುಕೊಂಡಿದ್ದಿಲ್ಲ ನೋಡಿ. ನನ್ನದೂ ಒಂದು ಸಂಕಲ್ಪವಿದೆ ! ನಾನು ಇದೊಂದೇ ಚಿತ್ರವನ್ನು ತಯಾರಿಸುವುದು. ಇದು ಪವಿತ್ರಮಯ ವಾತಾವರಣದಲ್ಲಿ ಸಿದ್ಧವಾಗಬೇಕೆಂದು ನನ್ನ ಸಂಕಲ್ಪ. ಇದನ್ನು ನಟಿಸಣಿಯರಿಗೆಲ್ಲಾ ಉಪದೇಶ ಮಾಡಿದ್ದೇನೆ. ಅನ್ನೀ ತಿಯ ಭಾಯೆಯು ಬಿದ್ದರೆ ನಮ್ಮ ಚಿತ್ರವು ಕಪ್ಪು ಹಿಡಿದು ಹೋಗುವುದೆಂದು ನನ್ನ ಭಾವನೆ. ಆದ್ದರಿಂದಲೇ ಈ ಚಿತ್ರವನ್ನು ನಾನು ತಯಾರು ಮಾಡಲು ಎಂದೂ ಉತ್ತಾಹವನ್ನು ತೋರಿಸಿರಲಿಲ್ಲ. ಮಹಿಳೆಗಳ ದಶನ ಅನುಗ್ರಹಗಳಿಂದ ನನಗೆ ಧ್ಯೈಯು ಬಂದಿದೆ. ನಮ್ಮ ನಟಿಸಣಿಯರು ಈ ಚಿತ್ರವು ಪೂರ್ತಿಯಾಗುವವರಿಗಾದರೂ ಸ್ವೇಚ್ಛಾಚಾರಿಗಳಾಗುವುದಿಲ್ಲವೆಂದು ನನಗೆ ಭರವಸೆಯಿದೆ. ಈ ಸಮಾರಂಭಕ್ಕೆ ಪ್ರಭುರಾಜ ದಂಪತ್ತಿಗಳೂ ನಿಷ್ಪತ್ತಿ ದಂಪತ್ತಿಗಳೂ ಬರಬೇಕು. ಸ್ವಾಧಿಯೋಕ್ಕೆ ಬರಲು ಶ್ರೀಮತಿ ಪ್ರಭು ರಾಜರು ಒಪ್ಪಲಿಲ್ಲ. ನಿಷ್ಪತ್ತಿ ಒಪ್ಪಲಾರಿರೆಂದು ನನಗೆ ತೋರಿತು. ಅಷ್ಟೇ ಅಲ್ಲ. ಈ ನಮ್ಮ ಚಿತ್ರವಟಿದ ತಯಾರಿಕೆಯ ಕಂಪೆನಿಗೇ “ ಲಕ್ಷ್ಮೀ ಪಿಕ್ಚರ್ಸ್ ” ಎಂದು ಭಟ್ಟಿನು ನಾಮಕರಣ ಮಾಡಿದ್ದಾನೆ. ಅದು ನಿಮ್ಮ ಸಾನಿಧ್ಯವಿಲ್ಲದೇ ಹೇಗೆ ತಾನೆ ಆರಂಭವಾದಿತ್ತು ? ಇಷ್ಟು ಕಾರಣಗಳಿಂದ ಈ ಸಮಾರಂಭವು ಈ ಲಕ್ಷ್ಮೀಖಿವಾಸದಲ್ಲಿ, ನಿಮ್ಮ ಸಾನಿಧ್ಯದಲ್ಲಿ ನಡೆಯಬೇಕು ” ಎಂದು ಹೇಳಿದನು.

ಲಕ್ಷ್ಮೀಯು “ ಇದೆನು ಕವಿರಾಜ ? ಇದಕ್ಕೇ ಇಷ್ಟು ದೊಡ್ಡ ಉಪನಾಯಕ ? ಇಷ್ಟು ಕಾರಣಗಳೇಕೆ ? ಇಷ್ಟು ವಾದವೇಕೆ ? ಇದು ನಿಮ್ಮ ಸ್ವೇಷಿತರ ಮನೆಯಲ್ಲವೇ ? ಅವರಿಗೆ ಇಲ್ಲಿ ಸಂಪೂರ್ಣ ಅಧಿಕಾರವಿಲ್ಲವೇ ?

ಇದೇನು ವಿಜಯೇಂದ್ರರಾಜು ? ಎಂದೂ ಕಾಣದ ಖಚ್ಚೇಗವನ್ನು ಇಂದು ನಿಮ್ಮಲ್ಲಿ ಕಾಣುತ್ತಿದ್ದೀನೆ ” ಎಂದು ನೆಕ್ಕಳು.

ವಿಜಯೇಂದ್ರನು ಅವುಕ್ಕೆ ಸುಮೃಂಗಲಿಲ್ಲ. “ ಲಕ್ಷ್ಮೀದೇವಿ. ಈ ಆಹಾನ ಪಶ್ಚಿಮ ಭಟ್ಟನ ಹೆಸರಿನಲ್ಲಿ ಹೊರಡುತ್ತದೆ. ಆದರೆ ಅಪ್ರತ್ಯೇಕವಾಗಿ ಈ ಸಮಾರಂಭಕ್ಕೆ ನೀವೇ ಅಧ್ಯಕ್ಷಿಣಿ. ಸಿನ್ಮಂತಹ ಪತಿವ್ರತೀಯ ಅಶೀವಾದವು ಬೇಕು ” ಎಂದನು.

ಲಕ್ಷ್ಮೀಯು “ ಯಾಗಾದರೆ, ನಾನು ಭಾವಣ ಮಾಡಬೇಕೇನು ? ನನ್ನ ಭಾವಣವನ್ನು ಬರೆದು ತಯಾರಿಸಿದ್ದಿರೇನು ? ” ಎಂದಳು.

ವಿಜಯನು “ ಭಾವಣ ಭೂಷಣಗಳೇನೂ ಇಲ್ಲ. ನಿಮ್ಮ ಸಾನ್ಯಾಸಿಧ್ಯ, ನಿನ್ಮ ಸಂತೋಷ, ನಿನ್ಮ ವರಪ್ರಸಾದಗಳಾದರೆ ಸಾಕು. ಇನ್ನೇನು ಬೇಕು ? ” ಎಂದನು.

ಆ ಮಾತು ಅಲ್ಲಿಗೆ ಮುಗಿಯಿತು. ಅವರು ನೂರಾವು ಏನೇನೋ ಮಾತನಾಡುತ್ತಿದ್ದರು.

ವಿನುಲಾದೇವಿಯ ವಿಚಾರವಾಗಿ ಮಾತು ಬಂತು. ಕಾಪಿನಾಢಭಾವನನ್ನುಂತೂ ವಿಜಯನು ಕೊಂಡಾಡಿಬಿಟ್ಟನು. ರಾತ್ರಿ ಬಹು ಯೂರ್ಬಾದ ಮೇಲೆ ಅವರು ವಿಶ್ರಾಂತಿಗೆ ಹೋದರು.

ತಪುನ ಗೃಹದಲ್ಲಿ ಭಟ್ಟನು “ ಲಕ್ಷ್ಮೀ. ಯಾವಾಗಲೂ ಮಾತಿನ ಚಾವಟೆಯ ಪೆಟ್ಟು ಕೊಟ್ಟು ಗುಡಸರನ್ನು ಗೆಲ್ಲುತ್ತಿದೆ. ಇಂದು ನೋಡಿದೆಯೋ, ಕವಿಯು ನಿನ್ನನ್ನು ಹೇಗೆ ಬಾಯಿ ಮುಚ್ಚಿಸಿ ಬಿಟ್ಟು ” ಎಂದನು.

ಲಕ್ಷ್ಮೀಯು “ ಸೋಲು ಗೆಲುವುಗಳ ಮಾತು ಹಾಗಿರಲಿ. ವಿಜಯನ ಫ್ರಿರ ಪ್ರತಿಜ್ಞೆಯು ನನಗೆ ಅಷ್ಟಯವನ್ನುಂಟು ಮಾಡಿತು. ತಾತ್ಮಾಲಿಕವಾಗಿ ಮಾಡರೂ ಈ ನಟ-ನಟಿಯರ ಮೇಲೆ ಅವನ ಪ್ರಭಾವವು ಪ್ರತಿಫಲಿಸುತ್ತದೆಂದು ನನಗೆ ಅನ್ನಿಸಿತು ” ಎಂದಳು.

ಭಟ್ಟನು ಮಸ್ಸಿನಲ್ಲಿಯೇ ಸಂತೋಷ ಸಟ್ಟುಕೊಂಡನು.

ಶಿವಪಾರ್ವತಿ ಚಿತ್ರಪಟವನ್ನು ತಯಾರಿಸುವ ಕಂಪನಿಗೆ “ ಲಕ್ಷ್ಮೀ

ಪಿಕ್ಕಿರ್ನು” ಎಂದು ಹೆಸರಿಟ್ಟಿದ್ದರು. ಅದರ ಪ್ರಾರಂಭೋತ್ಸವದ ಏವಾರದು ಗಳನ್ನು ವಿಜಯನು ಅತ್ಯಂತ ಆಸಕ್ತಿಯಿಂದ ಮಾಡುತ್ತಿದ್ದನು.

ಭಟ್ಟನು ಸ್ಯಾಡಿಯೋಗೂ ಆಭ್ಯಾಸ ಮಾಡುವ ಮನೆಗೂ ಪ್ರತಿದಿನವೂ ಹೊಗಿ ಬರುತ್ತಿದ್ದನು. ಅದರೆ ವಿಶೇಷವಾಗಿ ವಿಮಲಾ ದೇವಿಯ ಮನೆಯಲ್ಲಿ ಕಾಲ ಕಳೆಯುತ್ತಿದ್ದನು. ವಿಮಲಾದೇವಿಯು ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವಳಿಂದು ವಿಜಯನಿಗೆ ಸಂಪೂರ್ಣ ಭರವಸೆ ಇತ್ತು. ಎಲ್ಲಾ ನಟ-ನಟಿಯರಿಗೂ ಅದೇ ಭಾವನೆ ಇತ್ತು. ಆದರೂ ದಿವಸಕೊನ್ನೆಮೈ ಆಭ್ಯಾಸದಲ್ಲಿ ವಿಮಲೆಯ ಪಾತ್ರ ವಹಿಸಬೇಕಾಗಿತ್ತು. ಭಟ್ಟನು ಪ್ರಾತಃ ಕಾಲದಿಂದ ಸಂಧ್ಯಾಕಾಲದ ವರಿಗೆ ವಿಮಲೆಯೊಡನೆ ಕಾಲ ಕಳೆಯುತ್ತಿದ್ದನು. ವಿಮಲೆಯು ಎರಡು ಮೂರು ಬಾರಿ ಲಕ್ಷ್ಮೀ ನಿವಾಸಕ್ಕೆ ಬಂದು ಲಕ್ಷ್ಮೀದೇವಿಯವರ ಭೇಟಿ ಮಾಡಬೇಕಿಂದು ಭಟ್ಟನನ್ನು ಕೇಳಿದಳು. ಭಟ್ಟನು ಯಾವುದಾದರೊಂದು ನೆವವನ್ನು ಹೇಳಿ ಆ ಭೇಟಿಯನ್ನು ಮುಂದೆ ಹಾಕುತ್ತಿದ್ದನು. ಮಾತಿಗೆ ಮಾತು ಬಂದಾಗ ಲಕ್ಷ್ಮಿ ದೇವಿಯವರು ವಿಮಲೆಯಲ್ಲಿ ಬಹಳ ಪೀಠಿ ವಿಶ್ವಾಸಗಳನ್ನು ಇಟ್ಟಿರುವುದಾಗಿ ಹೇಳುತ್ತಿದ್ದನು. ಕೆವಿಯು ವಿಮಲೆಯ ಕಾಶಲ್ಪವನ್ನೂ, ಗುಣಗಳನ್ನೂ ಲಕ್ಷ್ಮೀ ದೇವಿಯೊಡನೆ ಬಹಳ ವಾಗಿ ವರ್ಣಿಸುತ್ತಿದ್ದಾನೆಂದು ಭಟ್ಟನು ವಿಮಲೆಗೆ ಹೇಳಿ ಸಂತೋಷ ಪಡಿಸುತ್ತಿದ್ದನು. ವಿಮಲೆಯ ಮನಸ್ಸಿನ ತೂಗಾಟವು ಒಂದೊಂದು ಬಾರಿ, ಪ್ರಬಲವಾಗಿಯೇ ಇರುತ್ತಿದ್ದತು. ಅವಳು ಏಕಾಂತದಲ್ಲಿ ತನ್ನ ವಿಚಾರವನ್ನು ತಾನೇ ಬಹಳ ಯೋಚಿಸುತ್ತಿದ್ದಳು. ಅವಳಿಗೆ ತಾನು ಪ್ರಸಿದ್ಧ ನಟಿಯಾಗಬೇಕಿಂಬ ಆ ಕೂಂಕ್ಕೆಯು ಪ್ರಬಲವಾಗಿದ್ದಿತು. ಈಗ ಆ ಇಷ್ಟಾರ್ಥವು ಪೂರ್ಣಪುರಾತನಾಗಿದೆಯೆಂಬ ನಂಬಿಕೆಯು ಅವಳಿಗಿದ್ದಿತು. ಇನ್ನೂ ನಾಲ್ಕುರು ವಾರಗಳಲ್ಲಿ ಚಿತ್ರಣತದಲ್ಲಿಯೇ ಕಾಣಬಹುದೆಂಬ ಕಲ್ಪನೆಯು ಅವಳಿಗಿದ್ದಿತು. ಇದಕ್ಕೆಲ್ಲಾ ಭಟ್ಟನೇ ಕಾರಣನೆಂದು ಅವಳ ಅಂತರಾತ್ಮದಲ್ಲಿ ಕೃತಜ್ಞತೆಯ ದೀವಿಗೆಯು ಉರಿಯುತ್ತಿದ್ದಿತು. ಭಟ್ಟನು ಪೀಠಿ ವಿಶ್ವಾಸಗಳಲ್ಲಿ ಅವಳಿಗೆ ಎಳ್ಳುಮಾಡು ಸಂದೇಹವಿರಲಲ್ಲ. ಆದರೆ ತನ್ನ ಮುಂದಿನ ಜೀವನ ಪಥವು ಮಾತ್ರ ಅವಳಿಗೆ ಕಗ್ಗತ್ತಲೆಯ ಗುಹೆಯಾ

ಗಿದ್ದಿತು. ತಾನು ಜೀವನದಲ್ಲಿ ಸ್ವೇಚ್ಛಾಚಾರಿಯಾಗಿರುವುದು ಸವಾರ್ಥಾ ಅಸಂಭವ. ಭಟ್ಟನ ಪ್ರೇರಣಿಯಾಗಿರುವುದು ಚಂಚಲ. ಗೃಹಣಿಯಾ ಗುವುದಂತೂ ಆಸಾಧ್ಯ ಈ ಮನಸ್ಸಿನ ತರಂಗಗಳಲ್ಲಿ ಲಕ್ಷ್ಯದೇವಿಯು ಅವಳ ಕಣ್ಣ ಮುಂದೆ ಬಂದು ನಿಂತಂತೆ ಆಗುತ್ತಿದ್ದಿತು. ರೂಪಲಾವಣ್ಣ, ಕಲೆ ಗಾಂಭೀರ್ಯಾಗಳಲ್ಲಿ ಲಕ್ಷ್ಯದೇವಿಯನ್ನು ಅನೇಕ ವೇಳೆ ತನಗೆ ಹೋಲಿಸಿ ಕೊಂಡು ಮನಸ್ಸಿನಲ್ಲಿಯೇ ಸೋಲನ್ನು ಒಪ್ಪಿಕೊಳ್ಳುತ್ತಿದ್ದಳು. ಬಂದು ಬಾರಿ ಭಟ್ಟನೋಡನೆ ಈ ಮಾತನ್ನು ಎತ್ತಬೇಕೆಂದು ವಿಮುಲೆಯು ಮನ ಸ್ವನ್ನ ಗಟ್ಟಿಮಾಡಿಕೊಳ್ಳುತ್ತಿದ್ದಳು. ಭಟ್ಟನೋಡನೆ ಮಾತನಾಡುವಾಗ ಈ ಮಾತನ ಹತ್ತಿರ ಹತ್ತಿರ ಬರುತ್ತಿದ್ದಳು. ಆದರೆ ಪ್ರತ್ಯೇಕವಾಗಿ ಅವಳ ಬಾಯಲ್ಲಿ ಆ ವಾತುಗಳು ಹೊರಡುತ್ತಿರಲಿಲ್ಲ. ಆವಳ ಮುಖದಲ್ಲಿ ಯಾವುದೋ ಬಂದು ಭಯವು ಮಾಡಿ ಮೌನ ಮುದ್ರೆಯು ಆವರಿಸುತ್ತಿದ್ದಿತು. ಮನಸ್ಸು ಯಾವುದನ್ನೋ ತಿಳೊಳಿಸನೆ ಮಾಡುತ್ತಿದ್ದರೆ ಎಲ್ಲಿಗೋ ಹೋಗಿ ನಿಲ್ಲುತ್ತದೆ. ತಾನು ಭಟ್ಟನ ಮನೆಯಲ್ಲಿರುವಂತಾಗಬೇಕು. ಲಕ್ಷ್ಯಯು ತನ್ನ ನೇರೆ ಅನುಗ್ರಹಿಸಬೇಕು. ಮದುವೆಯೆಂಬ ಶಾಸ್ತ್ರವಿಲ್ಲ ದಿದ್ದರೂ ಚಿಂತೆಯಿಲ್ಲ. ತಾನು ಭಟ್ಟನನ್ನೂ ಲಕ್ಷ್ಯದೇವಿಯನ್ನೂ ಸಮಷಪು ವಾಗಿ ಆರಾಧಿಸಿ ಇಬ್ಬರ ಸ್ತ್ರೀತಿಗೂ ಪಾತ್ರಾಳಾಗಬೇಕು. ಒಂದೇ ಅವಕು ತನ್ನ ಭವಿಷ್ಯದ ಚಿತ್ರವನ್ನು ಚಿತ್ರಿಸಿಕೊಳ್ಳುತ್ತಿದ್ದಳು. ಆದಕ್ಕೆ ಲಕ್ಷ್ಯ ದೇವಿಯ ಪೂಜಾನುಗ್ರಹವು ಬೇಕು. ಆದನ್ನು ಸಂಪಾದಿಸಬಲ್ಲಿನೆಂಬ ಧ್ಯೇಯವು ವಿಮುಲೆಗೆ ಬರುತ್ತಿದ್ದಿತು. ಆಗ ಅವಳ ಮನಸ್ಸಿನ ಭಯ, ಅಂಧಕಾರಗಳೆಲ್ಲವೂ ತೊಲಗಿ ವಿಮುಲೆಯ ಮನಸ್ಸು ಪ್ರಸನ್ನವಾಗುತ್ತಿದ್ದಿತು.

ಸಮಾರಂಭದ ದಿನವು ಬಂದಿತು. ಕಂಪನಿಯ ನಟಿ-ನಟಿಯರಲ್ಲಿರಲ್ಲಾ ಉತ್ಸಾಹವು ತುಂಬಿ ತುಳುಕುತ್ತಿದ್ದಿತು. ವಿಜಯನು ಆ ದಿನ ವಿಮಲಾ ದೇವಿಯ ಸಂಗೀತವನ್ನು ಇಟ್ಟಿದ್ದನು. ಸ್ವೇಹಲತಾದೇವಿಯ ನತೆನವನ್ನು ಏರಿಸಿದ್ದನು. ಮನೆಯಲ್ಲಿ ಉಪಾಯಾರದ ಏರಾಡುಗಳಾಗಿದ್ದವು. ಮಾಧವಾಶ್ರಮ ಮನದ ವಾಶ್ರಮ ಮನವರು ಎಲ್ಲ ವ್ಯವಸ್ಥೆಯನ್ನೂ ಒಪ್ಪಿಕೊಂಡಿದ್ದರು. ಹೀಕಾರಾಂನು

“ ಮಾಧವಾಶ್ರಮ ”ದಲ್ಲಿಯೇ ಬಿಡಾರವನ್ನು ಇಟ್ಟುಕೊಂಡಿದ್ದನು. ಆ ಪಾರಾಡುಗಳೆಲ್ಲವೂ ಆವಸಿಗೆ ಸೇರಿದ್ದವು. ಕಂಪನಿಯವರಲ್ಲದೇ ಅತಿಥಿಗಳು ಯಾರಿಗೂ ಆಹ್ವಾನವನ್ನು ಕೊಟ್ಟಿರಲಿಲ್ಲ. ಪ್ರಸಿದ್ಧರಾದ ವಿದಾರು ಮಂದಿ ನಟಿಯರಿಗೆ ಮಾತ್ರ ಉಪಚಾರದ ಆಹ್ವಾನವಿತ್ತು. ಪ್ರಭುರಾಜ್ ದಂಪತಿಗಳು ಮುಖ್ಯ ಅತಿಥಿಗಳಾಗಿ ಬರುತ್ತಾರೆಂಬ ವಿಷಯವು ಎಲ್ಲರಿಗೂ ತಿಳಿದಿತ್ತು.

ಮಧ್ಯಾಹ್ನ ನಾಲ್ಕು ಗಂಟೆಗೆ ಕಂಪನಿಯ ನಟನಟಿಯರು, ಸಂಗೀತಗಾರರು ನಾಟಕವನ್ನು ಕಲಿಸುವ ವಿದ್ಯಾಂಸರು, ಶ್ರೋಟೋಗ್ರಾಹರುಗಳು, ಬಂದು ಲಕ್ಷ್ಮೀನಿವಾಸದಲ್ಲಿ ಸೇರಿದ್ದರು. ಗೊಡೊಲೀಲೀ, ಹೀಕಾರಾಂ, ಅವರಿಬ್ಬರೂ ಎಲ್ಲರನ್ನೂ ಆದರದಿಂದ ಸ್ವಾಗತಿಸಿ ಕುಳ್ಳಿರಿಸುತ್ತಿದ್ದರು. ವಿವುಲೆಯು ಕಾಲಕ್ಕೆ ಸರಿಯಾಗಿ ಬಂದಳು. ಅವಳು ಸಾಧಾರಣವಾಗಿ ಅಲಂಕಾರಿಕೆಗಾಂಡು ಬಂದಿದ್ದಳು. ಅವಳ ಅಲಂಕಾರವು ಪ್ರಕಾಶಮಾನವಾಗಿ ಎದ್ದು ಕಾಣುತ್ತಿದ್ದಿತ್ತು. ಇವಕ್ಕೇ ಮುಖ್ಯ ನಟಿಯೆಂದೂ ತೋರ್ಣಡಿಸಿಕೊಳ್ಳುವ ಮಟ್ಟಗೆ ಇದಿತ್ತು. ಅವಳು ಕಾರಿನಿಂದ ಇಳಿಯುತ್ತಲೇ ಹೀಕಾರಾಂನು ಒಳಗೆ ಕರದೊಯ್ದನು. ಏ ಮುಲೆಯು ಎಲ್ಲರನ್ನೂ ಅಭಿವಂದಿಸಿ ಮಹಡಿಯ ಮೇಲಕ್ಕೆ ಹೋದಳು. ಅಲ್ಲಿ ಭಟ್ಟ ನೊಡನೆ ಕುಳಿತ್ತಿದ್ದ ಲಕ್ಷ್ಮೀದೇವಿಯನ್ನು ಅಭಿವಂದಿಸಿದಳು. ಭಟ್ಟನಿಗೆ ಕೈ ಮಗಿದಳು. ಲಕ್ಷ್ಮಿಯು ಆಸನದಿಂದ ಎದ್ದು ಆದರದಿಂದ ವಿವಾಹದೇವಿಯನ್ನು ತನ್ನ ಪಕ್ಷದಲ್ಲಿ ಕುಳ್ಳಿರಿಸಿಕೊಂಡು ಯಾಫೋಚಿತವಾಗಿ ಕುಶಲಪ್ರಶ್ನೆಗಳನ್ನು ಮಾಡಿದಳು. ಅವಳ ನಾಟಕಾಭಾಸವು ಯಶಸ್ವಿಯಾಗಿದೆಯೆಂದು ಕವಿಾಜನು ಹೇಳಿತ್ತಾನೆನಿಂದು ಹೇಳಿದಳು. ಕವಿಾಜನು ಕೆಳಗಿನ ಆಂತಸಿಸ್ತಿಯೇ ಇದ್ದ ಹೊರಗಿನವರಾದ ಸಂಗೀತವಿದ್ಯಾಂಸರನ್ನು ಐಜ್ಞಾಬ್ರಂಢ ಹೀಕಾರಾಂನ ಸ್ವೇಂದು ತರುಗಳಾದ ಪತ್ರಿಕೋಚೋಗಳನ್ನೂ ವಾಾತಸಾಡಿಸುತ್ತಿದ್ದನು. ಆ ಸಮಯದಲ್ಲಿ, ರಂಜನಿ, ಸ್ವೇಹಪ್ರಭಾ, ನಾಸಿಂ, ನಿಗಾರ್, ಸೂರಯ್ಯ, ದೇವಾಸುದ್ದಾ, ಮೆಹ್ಮಾಬಾ, ಸೋಕರಾಬಾ ಮೋದಿ ಇವರೆಲ್ಲರೂ ಬೇರೆ ಬೇರೆ ಕಾರುಗಳಲ್ಲಿ ಬಂದರು. ಹೀಕಾರಾಂನು ಒಬ್ಬರನ್ನೂ ಸ್ವಾಗತಿಸಿ ಮನೆಯೋಳಗೆ ಕರೆತೆಂದು, ಕವಿಗೆ ಪರಿಚಯ ನೂಡಿಸಿದನು. ಕವಿಯು ಅವರೆಲ್ಲರನ್ನೂ

ಸರಳ ಭಾವದಿಂದ ಸ್ವಾಗತಿಸಿ ತಿಂಡಿನಲ್ಲಿ ಕುಳ್ಳಿರಿಸಿದನು. ಈ ಸಮಯಕ್ಕೆ ಸರಿಯಾಗಿ ಭಟ್ಟನು ಕೆಳಗಿಲ್ಲದು ಬಂದು ಪ್ರತ್ಯೇಕವಾಗಿ ಎಲ್ಲರ ಸಮಾಪಕಣ್ಣ ಹೋಗಿ ಅಧಿನಂದಿಸಿದನು. ಲಕ್ಷ್ಮೀಯೂ ವಿವರಿಸಿ ಕೆಳಗಿಲ್ಲದು ಬಂದರು. ವಿವರಿಸಿ ಅಲ್ಲಿಗೆ ಬಂದಿದ್ದ ನಟಿಯರನ್ನೆಲ್ಲಾ ಮಾತನಾಡಿಸಿದಳು. ಲಕ್ಷ್ಮೀದೇವಿಯು ಗಾಂಭೀರ್ಯದಿಂದ ದೂರವಾಗಿ ನಿಂತಿದ್ದಳು. ಪ್ರಭುರಾಜನ ಕಾರು ಬಂದಿತು. ಭಟ್ಟನು ಸ್ವಾಗತಿಸಲು ಹೋದನು. ರೇವಾದೇವಿಯೊಬ್ಬೇ ಕಾರಿನಿಂದ ಇಳಿದಳು. ಭಟ್ಟನು ಕಾರಿನ ಸಮಾಪಕ್ಕೆ ಹೋಗಿ ರೇವಾದೇವಿಯನ್ನು ವಂದಿಸಿದನು. “ಪ್ರಭುರಾಜರು ಬರಲಿಲ್ಲವೇ ?” ಎಂದು ಕೇಳಿದನು. ರೇಸಾದೇವಿಯು “ ಇಲ್ಲ. ಅವರ ಮಾತ್ರಾಶ್ರೀಯವರಿಗೆ ಬಹಕ ದೇಹಾಲಸ್ಯವಾಗಿದೆ. ಅವರು ಪ್ರತಿಯಲ್ಲಿದ್ದಾರೆ. ಸೇರ್ಬಾರವರು ಈ ದಿನ ಪಾರತಿ:ಕಾಲ ಅಲ್ಲಿಗೆ ಹೋಗಿದ್ದಾರೆ. ನಿಮ್ಮ ಕ್ಷಮಾ ಪ್ರಾರ್ಥನೆ ಮಾಡಬೇಕೆಂದು ಹೇಳಿದ್ದಾರೆ ” ಎಂದಳು. ಭಟ್ಟನು ರೇವಾದೇವಿಯನ್ನು ಮನೆಯೊಳಗೆ ಕರೆತಂದನು. ಅಲ್ಲಿದ್ದ ಅನೇಕರ ಬಾಯಿಯಲ್ಲಿ “ ರೇವಾದೇವಿ-ರೇವಾದೇವಿ ” ಎಂಬ ಮಾತು ಹೋರಬಿತು. ರೇವಾದೇವಿಯು ಲಕ್ಷ್ಮೀದೇವಿಯನ್ನು ನೋಡಿ ವಂದಿಸಿದಳು. ಲಕ್ಷ್ಮೀಯು ಆದರದಿಂದ ರೇವಾದೇವಿಯನ್ನು ಒಂದು ಸೋಫಾದ ಮೇಲೆಕುಳ್ಳಿರಿಸಿದಳು. ವಿಮಲಾದೇವಿಯೂ ಒಂದು ರೇವಾದೇವಿಗೆ ವಂದಿಸಿದಳು.

ಲಕ್ಷ್ಮೀಯು “ರೇವಾದೇವಿ, ಇವರೇ ಈಚಿತ್ರದಲ್ಲಿ ಮುಖ್ಯ ನಟ “ವಿಮಲಾದೇವಿ, ಇವರೇ ಹೇಣ್ಣಿನ ವಿದ್ಯಾವತಿ. ಈಕೆಯ ಸಂಗೀತದ ಪ್ರತಿಭೆಯನ್ನು ಇಂದು ಕಾಣಿಸಿರಿ ” ಎಂದು ಹೇಳಿದಳು

ರೇವಾಕೈ ಮುಗಿದು ಪ್ರಸನ್ನತೆಯನ್ನು ವೃತ್ತಪಡಿಸಿದಳು.

ಆಕ್ರಷಣ್ಯ ಧ್ವನಿ ಮಾಡಲಾರಂಭಿಸಿತು. ಎಲ್ಲ ವಾಢ್ಯಗಳೂ ಬಂದು ಗೂಡಿ ಆ ಮನೆಯಲ್ಲಿಲ್ಲಾ ಧ್ವನಿ ಮಾಡುತ್ತಿದ್ದವು. ಮೈಸೂರು ಸುಗಂಧಿತ್ವಯ ಘನವಾಸನೆಯನ್ನು ಘಜ್ಞನುಗಳು ಎಲ್ಲ ಕಡೆಗೂ ಹರಡುತ್ತಿದ್ದವು. ನಲ್ಲಿ ಮೇಜುಗಳ ಮೇಲೆಯೂ ಪುಪ್ಪದಾನುಗಳು ಇಡಲ್ಪಟ್ಟಿ ಪುಪ್ಪ ಸೌರಭವು ಮಿಸುಗುತ್ತಿದ್ದಿತು. ಫಲಹಾರದ ತಟ್ಟಿಗಳು ಎಲ್ಲ ಮೇಜಿನ ಮೇಲೆಯೂ ಇಡಲ್ಪಟ್ಟವು. ಭಟ್ಟನೂ, ಕವಿಯೂ, ಪ್ರೇಕ್ಷಣಿಯೂ ಇಡಲ್ಪಟ್ಟಿದ್ದಾರೆ.

ರಾಮನೂ ಎಲ್ಲರನ್ನೂ ಉಪಚರಿಸಿ ಫಲಹಾರ ಸ್ವೀಕರಿಸಬೇಕೆಂದು ಪ್ರಾರ್ಥನೆ ಮಾಡುತ್ತಿದ್ದರು. ತಟ್ಟಗಳಲ್ಲಿ ಉತ್ತಮವಾದ ಮಿತಾಯಿಗಳು, ಹಲ್ಲು, ಹಣ್ಣಿನ ಹೊಳೆಗಳು ಇದ್ದವು. ಹಣ್ಣಿಗಳ ರಸದಿಂದ ತುಂಬಿದ ಲೋಟಾಗಳು ಎಲ್ಲ ಮೇಜುಗಳ ಮೇಲೆಯೂ ಇಡಲ್ಪಟ್ಟಿದ್ದವು. ರೀವಾದೇವಿಯೂ ಲಕ್ಷ್ಮಿ ದೇವಿಯೂ ಬಂದು ಸೋಧಾದ ಮೇಲೆ ಕುಳಿತ್ತಿದ್ದರು. ಅವರ ಮುಂದೆಯೂ ಸಣ್ಣ ಮೇಜವನ್ನಿಂತ್ರಿ ಫಲಹಾರದ ತಟ್ಟಗಳನ್ನು ತಂದಿಟ್ಟರು. ಭಟ್ಟನು ರೀವಾದೇವಿಯು ಸುಮೃದ್ಧಿ ಮಾತನಾಡುತ್ತಾ ಕುಳಿತಿರುವುದನ್ನು ನೋಡಿ, ಆಕೆಯ ಸಮಾಪಕ್ಕೆ ಬಂದು ಫಲಹಾರ ಸ್ವೀಕರಿಸಬೇಕೆಂದು ವಿನಯದಿಂದ ಖಾವಚಾರೋಕ್ತಿಗಳನ್ನು ಹೇಳಿದನು. ರೀವಾದೇವಿಯು ಸಂಕೋಚದಿಂದ ಹಣ್ಣಿನ ಚೂರುಗಳನ್ನು ಬಾಯಿಯಲ್ಲಿ ಹಾಕಿಕೊಂಡಳು. ವಿಮಲಾದೇವಿಯು ರಂಜಿನಿ, ನಜೀರ್, ಸ್ವೇಹಸ್ವಭಾ ಮುಂತಾದ ಸಂಪಿಯರ ಮೇಜಿನ ಹತ್ತಿರ ಕುಳಿತುಕೊಂಡು ಅವರಿಗೆ ಉಪಚಾರೋಕ್ತಿಗಳನ್ನು ಹೇಳುತ್ತಿದ್ದಾರು. ವಾದ್ಯಗಳ ವಾದನಪ್ರಭಾವದು ಕಡೆಯಿಂದ ನಡೆಯುತ್ತಲೇ ಇದ್ದಿತು. ಅಟಿಂಡರು ಗಳು ಎಲ್ಲ ಮೇಜುಗಳಿಗೂ ಚರ್ಚಾ ಬಟ್ಟಲುಗಳನ್ನು ತಂದಿಟ್ಟರು.

ರೀವಾದೇವಿಯು ಚರ್ಚಾ ತೆಗೆದುಕೊಳ್ಳುತ್ತಾ ಲಕ್ಷ್ಮಿದೇವಿಯನ್ನು ಕುರಿತು “ ಇದೆಲ್ಲಾ ನಿಮ್ಮ ಹೆಸರಿನಲ್ಲಿ ನಡೆಯುತ್ತಿದೆ. ನೀವು ಹೋಗಿ ಆ ಅಧಿಕಿಗಳಿಗೆ ಉಪಚಾರ ಹೇಳಬೇಡವೇ? ನನ್ನ ಉಪಚಾರದಲ್ಲಿಯೇ ಕುಳಿತು ಬಿಟ್ಟಿದ್ದೀರಲ್ಲಾ ” ಎಂದು ಹೇಳಿದಳು.

ಲಕ್ಷ್ಮಿದೇವಿಯು ನಗುತ್ತಾ “ ನನಗೆ ಇವರುಗಳೊಡನೆ ಕಲಿತು ಮಾತನಾಡಿ ಅಭ್ಯಾಸವಿಲ್ಲ. ಯಾವ ಮಾತುಗಳು ಅವರಿಗೆ ರುಚಿಸುತ್ತವೇಯೋ ಅದನ್ನು ನಾನರಿಯೇ. ಆ ನಂಬಿಯಲ್ಲಾ ಇತ್ತುರೆಯರು. ಪ್ರವೀಣೆಯರು. ನನ್ನನ್ನ ಪೆಚ್ಚು ಎಂದುಕೊಳ್ಳಬಹುದು. ಆದ್ದರಿಂದ ನಿಮ್ಮದನೆ ಕುಳಿತಿರುವುದೇ ಗಂಭೀರವೆಂದುಕೊಂಡಿದ್ದೀನೇ ” ಎಂದು ಹೇಳಿದಳು.

ರೀವಾದೇವಿಯು ನಗುತ್ತಾ “ ಅವರಿಗೆ ನಮ್ಮಗಳೊಡನೆ ಮಾತನಾಡುವುದು ಸ್ವಾರಸ್ಯವಾಗುವುದಿಲ್ಲ. ಅವರ ನಾಟಕದ ಜಾತಿಯ ಮಾತುಗಳನ್ನೇ ಆಡಬೇಕು. ಆದು ಗಂಡಸರಿಗೆ ಒಪ್ಪಬಹುದು ” ಎಂದಳು.

ಲಕ್ಷ್ಮಿಗೆ ಸಮಾಧಾನವಾಯಿತು. ಏಕೆಂದರೆ ತಮ್ಮಬ್ಬರ ಮನಸ್ಸು ಗಳು ಒಂದೇ ರೀತಿಯಾಗಿವೆ ಎಂದುಕೊಂಡಳು.

ಫಲಹಾರವು ಪೂರ್ಣಸಿದ್ಧ ಮೇಲೆ ಎಲ್ಲರೂ ಮಹಡಿಯ ಮೇಲಕ್ಕೆ ಹೋದರು. ಅಲ್ಲಿ ಕವಿಯೂ ಟೇಕಾರಾಮನೂ ಎಲ್ಲರನ್ನೂ ಕೂಡಿಸಿದರು. ಎಲ್ಲರಿಗೂ ಹಿಂದುಗಡಿ ಸೋಫಾದಮೇಲೆ ಲಕ್ಷ್ಮಿಯೂ ರೇವಾದೇವಿಯೂ ಕುಳಿತ್ತಿದ್ದರು. ವಿಮಲಾದೇವಿಯು ಹಾಡಿಕೆಗೆ ಸದರು ಸಿದ್ಧವಾಗಿದ್ದರು. ಕಾಶಿನಾಥ ಭಾವಾ ತಪಲವನ್ನಿಟ್ಟುಕೊಂಡು ಕುಳಿತನು. ವೈಸೂರಿನ ರಾಮಣನ ಪಿಟೀಲು. ಈ ಸದರಿಗೆ ಮೇಲುಗಡಿ “ಲಕ್ಷ್ಮಿಪಿಜ್ಞರ್ನ” ಎಂಬ ಜಿನ್ನದ ಅಕ್ಷರಗಳನ್ನು ಕೆತ್ತಿದೆ ಚೊಡ್ರ್ ತೊಗುಹಾಕಲ್ಪಿತ್ತದಿಂದಿಂಥಿ. ವಿವಿಳಾದೇವಿಯು ಬಂದು ಎಲ್ಲರಿಗೂ ವಂದಿಸಿ ಕುಳಿತುಕೊಂಡಳು. ಕಾಶಿನಾಥಭಾವಾ ತಂಬಾರಿಯನ್ನೆತ್ತಿ ಅವಳ ಕೈಗೆ ಶೃಂತಿ ಮಾಡಿಕೊಟ್ಟಿನು. ಟೇಕಾರಾಮನು ಮುಂದೆ ಬಂದು ನಿಂತು ಪುಟ್ಟಿ ಭಾಷಣ ಮಾಡಿದನು.

ಅವನು ಶಿವಸಾರ್ವತೀ ಚಿತ್ರದ ಭಾಯೆಯನ್ನು ಹೇಳಿ “ನಾಳಿನಿಂದ ಹೂಟಿಂಗ್ ಆರಂಭವಾಗುತ್ತದೆ. ಇಲ್ಲಿ ಇಂಡಿಯಾ ದೇಶದ ಸುಪ್ರಸಿದ್ಧ ನಟಿ ನಟಿಯರು ನಮ್ಮಾರ್ಪಾನವನ್ನು ಮನ್ನಿಸಿ ಬಂದಿದ್ದಿರಿ. ಸುಪ್ರಸಿದ್ಧರಾದ ಹೋದಿ ದಂಪತ್ತಿಗಳು ದಯಿಮಾಡಿಸಿದ್ದಿರಿ. ನಿಮ್ಮೆಲ್ಲರ ಸಹಕಾರ ಆಶೀರ್ವಾದಗಳು ನಮಗಿರಬೇಕು. ನಮ್ಮೆನಿಂದ ನಟಿಯರು ಹೊಸಬರು. ನನ್ನ ಪರಿಚಯ—ಸ್ವೀಡಗಳು ತಮ್ಮಲ್ಲಿರಿಗೂ ಇದ್ದರೂ ನಾನು ಹೊಸ ದೈರ್ಕರ್. ತಮ್ಮಲ್ಲಿರ ಸಹಾಯ ಸಹಾನುಭೂತಿಗಳು ಬೇಕು” ಎಂದು ಪ್ರಾರ್ಥನೆ ಮಾಡಿದನು.

ಎಲ್ಲರೂ ಚಪಾಳಿ ತಟ್ಟಿದರು. ಹೋದಿಯವರೆದ್ದು ಹೇಳಿದರು. “ಟೇಕಾರಾಂ, ಭಟ್ಟ, ಮತ್ತು ವಿಜಯೇಂದ್ರರಾಮರೇ. ನಿಮ್ಮ ಉದ್ದೇಶಮವು ಹೊಸದು. ಆದರೆ ನಿವೇಶಲ್ಲರೂ ನಮಗೆ ಸ್ನೇಹಿತರಾಗಿದ್ದಿರಿ. ಚಿತ್ರನರವು ನಿಮ್ಮದಾದರೂ ಕಲೆಯು ನಮ್ಮದು. ನಾವು ಯಾವಾಗಲೂ ನಿಮ್ಮ ಸರಾಯಕ್ಕೆ ಸಿದ್ಧರಾಗಿದ್ದೇವೆ. ಲಕ್ಷ್ಮಿಪಿಜ್ಞರ್ನ ಯಶಸ್ವಿಯಾಗಲಿ. ಶ್ರೀಮತಿ ರಂಜನಿ, ಶ್ರೀ ನಜೀಂ, ನಾನೂ ಸಹ ನಿಮ್ಮ ಮುಂದಿನ ಚಿತ್ರಗಳಲ್ಲಿ ಪಾತ್ರವಹಿಸಲು ಸಿದ್ಧರಾಗಿದ್ದೇವೆ. ಟೇಕಾರಾಮರು ಮಾತ್ರ ಎಂದೆಂದಿಗೂ ಹೊಸ

ಬರಲ್ಲ. ಅವರು ನಕ್ಕತಿಕನಂತೆ ನಮ್ಮನೇಲ್ಲಾ ಹೀಡಿಸುತ್ತಿದ್ದರು. ಈಗ ಅವರೂ ನಮ್ಮ ದಾರಿಗೆ ಬಂದರು. ಅವರ ಭಯವು ನಮಗೆ ತಪ್ಪಿತು ” ಎಂದು ಹೇಳಿದರು.

ಎಲ್ಲರೂ ನಗುತ್ತಾ ದೀಪ್ರಕಾಲ ಚಪ್ಪಾಕೆ ತಪ್ಪಿದರು.

ವಿವುಲಾದೇವಿಯ ಸಂಗಿತವು ಆರಂಭವಾಯಿತು. ಅವಳು ನಾಟಕದ ಸಂಗಿತವನ್ನು ಯಾಡಲಿಲ್ಲ. ರಾಸ್ತೀರ್ಯವಾದ ಸಂಗಿತವನ್ನು ಹಾಡಿದ್ದು. ಅವಳ ಕಂಠದ ಮಾಧುರ್ಯ, ಸಂಗಿತದ ಸೌರಭಗಳನ್ನು ಕಂಡು ಎಲ್ಲರೂ ಆನಂದಿಸಿದರು. ಪರಸಿದ್ಧ ನಟಯರು ಎದ್ದು ಬಂದು ವಿವಲೆಯನ್ನು ಆಲಂಗಿಸಿದರು. ವಿಮರ್ಶೆಯು ಎದ್ದು ಹೋಗಿ ಲಕ್ಷ್ಮಿ, ರೇವಾದೇವಿಯವರಿಗೆ ವಂದಿಸಿ, ನಟಯರ ಮಧ್ಯದಲ್ಲಿ ಕುಳಿತಳು.

ಹಜಾರವೆಲ್ಲಾ ಕತ್ತಲಾಯಿತು. ಸದರಿನ ಮೇಲೆ ವರ್ಣ ದೀಪಗಳನ್ನು ಬಿಡ್ಡಿಸು. ಸ್ವೇಚ್ಛಲತಾ ಸದರಿಗೆ ಬಂದು ಮೇನಕೆಯ ಸೃಷ್ಟಿವನ್ನು ನರ್ತನ ವಾಡಿದರು. ತಾಳಮೇಳಗಳು ಹಿಂದೆ ಮಿಡಿಯುತ್ತಿದ್ದವು. ಎಲ್ಲರೂ ಚಪ್ಪಾಕೆ ತಪ್ಪಿ ಆನಂದವನ್ನು ಸೂಚಿಸಿದರು. ಸ್ವೇಚ್ಛಲತಾ ಎಲ್ಲರಿಗೂ ವಂದಿಸಿ ಹೇಣವನ್ನು ಬವಲಾಯಿಸಲು ಕೊಣೆಯೋಳಗೆ ಹೋರಟು ಹೋದಳು.

ಆಕೆಸ್ವಾರವಲ್ಲಿ ಮಂಗಕೆ ಧ್ವನಿಯಾಯಿತು. ಎಲ್ಲರೂ ಎದ್ದು ಹೋರಡಲು ಆನುವಾದರು. ಲಕ್ಷ್ಮಿದೇವಿಯು ಎದ್ದು ಒಂದೆರಡು ಹೆಚ್ಚೆಗಳನ್ನು ಮುಂದಿಟ್ಟು ತಲೆ ಬಾಗಿ ಎಲ್ಲರನ್ನೂ ಆಭಿನಂದಿಸಿದಳು. ನಟನಟಯರು ಭಟ್ಟಸಿಗೂ, ಕವಿಗೂ ಆಭಿಪಂದಿಸಿ ಹೋರಟಿರು. ವಿವುಲಾದೇವಿಯು ಅವರಲ್ಲರನ್ನೂ ಸಾಗಕಳುಹಿಸಿದಳು. ಕಂಪನಿಯವರೆಲ್ಲರೂ ಆಪ್ಣಣೆಯನ್ನು ಬೇಡಿ ಹೋರಟು ಹೋದರು.

ಆ ಮಹಡಿಯ ಮೇಲೆ ರೇವಾದೇವಿಯೂ ಲಕ್ಷ್ಮಿಯೂ ಇಬ್ಬರೇ ಇದ್ದರು. ಭಟ್ಟನು ಬಂದು ನಿಂತುಕೊಂಡನು. ಕವಿಯು ಎಲ್ಲರನ್ನೂ ಸಾಗಕಳುಹಿಸಲು ಕೆಳಗೆ ಹೋಗಿದ್ದರು.

ರೇವಾ “ಭಟ್ಟರೇ, ನಿಮ್ಮ ಸಮಾರಂಭವು ಸೊಗಸಾಗಿ ನಡೆಯಿತು. ಈ ಉರಿನಲ್ಲಿ ನಾನೆಷ್ಟೂ ಸಮಾರಂಭಗಳನ್ನು ನೊಡಿದ್ದೇನೆ. ಇವು

ಸೋಗಸಾದ ಸಮಾರಂಭದಲ್ಲಿ ಎಂದೂ ಭಾಗವಿಸಲಿಲ್ಲ. ನಿಮ್ಮ ಸೇಟರು ರಾಲೀ ಇದಿದ್ದರೆ ಬಹಳ ಸಂತೋಷ ಪಡುತ್ತಿದ್ದರು ” ಎಂದು ಹೇಳಿದರು.

ಭಟ್ಟನು “ ಬಹಳ ಸಂತೋಷ. ಇದೆಲ್ಲಾ ಲಕ್ಷ್ಮಿದೇವಿಯವರು ಏಕರೆ ದಿನಿದ ಚೈತನ್. ತಿದರೆ. ಅವರು ಹೆಸೆಯ ಮೇಲೆ ಕುಳಿತುತ್ತತೆ ನಿಮ್ಮಾಡನೆ ಕುಳಿತುಬಿಟ್ಟಿದ್ದರು ” ಎಂದು ಹೇಳಿದರು.

ಲಕ್ಷ್ಮಿಯು “ ರೇವಾದೇವಿಯು ನಿಮ್ಮ ಮುಖ್ಯ ಶತಿಧಿಗಳಷ್ಟು.. ಅವ ರನ್ನ ನಾನು ಸರಿಯಾಗಿ ನೋಡಿಕೊಂಡಿದ್ದೇನೆ. ಉಳಿದವರ ಉಪಚಾರ ವೆಲ್ಲವೂ ನಿಮ್ಮ ಪಾಲು ” ಎಂದು ಹೇಳಿದರು.

ರೇವಾದೇವಿಯು ನಕ್ಕಳು.

ಅಷ್ಟ ಹೊತ್ತಿಗೆ ಕವಿಯಾವಿವಲಾದೇವಿಯೂ ಮಹಡಿಯ ಮೇಲಕ್ಕೆ ಬಂದರು.

ರೇವಾ ವಿಮಲೆಯ ಸಂಗೀತವನ್ನು ಪ್ರಶಂಸಿಸಿದರು. “ ಒಂದು ದಿನ ನಿಮ್ಮ ಮನಿಗೆ ಬಸಿತ್ತಿದ್ದು ” ಎಂದು ಆಹಾರನವಿಶ್ವತ್ತಳು.

ಲಕ್ಷ್ಮಿದೇವಿಗೂ ತಮ್ಮ ಮನಿಗೆ ಬರಪೋಕೆಂದು ಬಲವಂತವ ಆಹಾರನ ವಿತ್ತಿಳು.

ಲಕ್ಷ್ಮಿಯು “ ಇವು ಉಪಚಾರವೇಕೆ ? ರೇವಾದೇವಿ. ನಾನು ನಿಮ್ಮ ಮನಿಗೆ ಬರುತ್ತೇನೆ. ನೀವಲ್ಲದೇ ಈ ಉರಿನಲ್ಲಿ ನನಗೆ ಬೇರೆ ಸ್ನೇಹಿ ತರಾರಿದಾದ್ದರೆ ? ” ಎಂದು ಹೇಳಿದರು.

ರೇವಾ ಹೇಳಿದರು “ ಲಕ್ಷ್ಮಿದೇವಿ. ನಾವುಗಳು ಬಂದು ಹೋಗುವುದೆಲ್ಲಾ ಉಪಚಾರಗಳಾಗಿಟ್ಟಿದೆ. ಈ ಗುಡಸರ ತಂಟಿ ಬೇಡ. ನೀವೇ ಬೃರೀ ನಿಮ್ಮ ಮನಿಗೆ ಬಸಿತ್ತಿರಿ. ಒಂದೆರಡು ದಿವಸಗಳಿದ್ದ ಬರಬೇಕು. ಅದೇ ಸ್ನೇಹದ ಸೌಖ್ಯ ” ಎಂದು ಹೇಳಿದರು.

ಲಕ್ಷ್ಮಿಯು ಭಟ್ಟನ ಮುಖವನ್ನು ನೋಡಿದನು.

ಭಟ್ಟನು “ ರೇವಾ ದೇವಿ. ನೀವು ಹಾಗೆಯೇ ಮಾಡಬಹುದು. ನನಗೆ ಈಗ ತಿಳಿಯಿತು. ನಾವು ಅಷ್ಟ ಬೇಡದವರೆಂದು ನನಗೆ ತಿಳಿದಿರಲಿಲ್ಲ. ಇಂದೇ ನೀವು ಲಕ್ಷ್ಮಿದೇವಿಯನ್ನು ಕರದುಕೊಂಡು ಹೋಗಿರಿ. ಎರಡೇಕೆ ? ನಾಲ್ಕು ದಿನಗಳು ನಿಮ್ಮ ಮನಿಯಲ್ಲಿಟ್ಟುಕೊಂಡು ಕಳಿಸಿಕೊಡಿರಿ ” ಎಂದನು.

ರೇವಾ ಎಲ್ಲರ ಅಪ್ಪಣಿಯನ್ನು ಪಡೆದು ಹೊರಡಿಲು ಅನುವಾದಕು. ಭಟ್ಟನು ರೇವಾದೇವಿಯನ್ನು ಕಾರಿನಲ್ಲಿ ಕೂಡಿಸಿದನು.

ರೇವಾದೇವಿಯು “ ರಾತ್ರಿ ಬಹಳ ಹೊತ್ತಾಗಿದ. ಯಾರಾದರೂ ಜೊತೆಗೆ ಬಂದರೆ ಒಳ್ಳಿಯದು ” ಎಂದು ಹೇಳಿದಳು.

ಭಟ್ಟನು “ ಸಿಜ. ಹೊತ್ತು ವಿಾರಿದೆ. ನಮ್ಮ ಕವಿರಾಜಫು ಬರುತ್ತಾನೆ. ಇವನಿದ್ದರೆ ಹತ್ತು ಜನರಿದ್ದಂತೆ ” ಎಂದು ಹೇಳಿ ಕವಿರಾಜನ ಬೆನ್ನು ತಪ್ಪಿದನು.

ಕವಿಯು “ ಇಲ್ಲ, ಇಲ್ಲ. ಸೀನೇ ಹೋಗಿ ಬಾ. ನನಗೆ ಇನ್ನೂ ಸ್ವಾನವಿಲ್ಲ. ಉಂಟವಿಲ್ಲ ” ಎಂದು ಹೇಳಿದನು.

ಭಟ್ಟನು ಲಕ್ಷ್ಮಿಯ ಮುಖವನ್ನು ನೋಡಿದನು. ರೇವಾದೇವಿಯು ಲಕ್ಷ್ಮಿಯ ಮುಖವನ್ನು ನೋಡಿದಳು.

ಲಕ್ಷ್ಮಿಯು “ ಆದೇ ಸರ. ಭಟ್ಟರೇ ಕರೆದುಕೊಂಡು ಹೋಗಿಬಿಟ್ಟರೇ ನಿಮ್ಮ ಯಜಮಾನರಿಗೂ ಸವಾಧಾನವಾಗುತ್ತದೆ ” ಎಂದಕು.

ಭಟ್ಟನು ಸಂಕೋಚ ಪಡುತ್ತಾ ಕಾರಿನಲ್ಲಿ ಕುಳಿತುಕೊಂಡನು. “ ಕಾರು ಹೊರಟಿತು.

ವಿಮಲೆಯು ಕವಿರಾಜನನ್ನು “ ನಮ್ಮ ಮನಗೆ ಬಸಿ. ನಿಮ್ಮ ಸ್ವಾನ, ಭೋಜನ ಆಲ್ಲಿಯೇ ನಡೆಯಲಿ. ಪೇಕಾರಾಮಾರೂ ಬರುತ್ತಾರೆ ” ಎಂದು ಹೇಳಿದಳು.

ಕವಿಯ ಒಪ್ಪಿದನು. ಕವಿಯೂ ಪೇಕಾರಾಂನೂ ವಿಮಲೆಯು ಜೊತೆಯಲ್ಲಿ ಹೊರಟು ಹೋದರು.

ಲಕ್ಷ್ಮಿಯು ಮಹಡಿಯ ನೇಲೆ ಹೋಗಿ ಆಸನದಲ್ಲಿ ಕುಳಿತುಕೊಂಡಕು “ ಇದೇನು ನಾನೊಬ್ಬಳೇ ಇದ್ದೇನೇ ? ಭಟ್ಟರನ್ನೇ ಕೆ ಕಳುಪುಸಿಬಿಟ್ಟೇ ? ಒಬ್ಬಂಟಿಕಳಾಗಿ ಈ ಮನೆಯಲ್ಲಿರುವುದು ಕಷ್ಟವೆಂದು ನನಗೆ ತೋರಲೇ ಇಲ್ಲ. ಆ ರೇವಾದೇವಿಯನ್ನು ತಾನೇ ಏಕಾಕಿನಿಯಾಗಿ ಹೇಗೆ ಕಳುಪುಸುವುದು ? ಅಷ್ಟೊಂದು ಅಭರಣಗಳನ್ನು ಧರಿಸಿಕೊಂಡು ಬಂದಿದ್ದಾಗಿ. ಏನಾದರೂ

ಅಜಾತುಯರು ಘಟಿಸಿದರೆ ನಮಗೆ ಎಂತಹ ಅವಕ್ಷಾತಿ ? ಭಟ್ಟನು ಜೊತೆಯಲ್ಲಿ ಹೋದುದೆ ಸರಿ—ಎಂದು ಸಮಾಧಾನ ಮಾಡಿಕೊಂಡಳು.

ಹಾಗೆಯೇ ಒಬ್ಬಿಬ್ಬ ನಟಿಯ ಸ್ತುರತ್ಯಯೂ ಅವಳಿಗೆ ಬಂದಿತು. ಅವರ ಕಾವಭಾವಗಳು ನೇನೆಗಿಗೆ ಬಂದವು. ಇದೇನು ? ಇವರೆಲ್ಲರೂ ಎಂತಹ ಹೆಂಗ ಸರು ? ಈ ಹೆಣ್ಣು ಜನ್ಮಗಳು ಹೇಗೆ ಪಾರಾಗಬೇಕು ? ಪ್ರದರ್ಶನ—ಪ್ರದರ್ಶನ. ಇದೇ ಹೊರತು ಚೆರೊಂದು ಕಲ್ಪನೆಯೇ ಅವರಿಗಲ್ಲ. ವಿಮುಲಾದೇವೀಯೇನು ? ನೋಡುವುದಕ್ಕೆ ಗಂಭೀರವಾಗಿದ್ದಾಳೆ. ಆದರೆ ಅವಳೂ ಈ ನಟಿಯರ ಮನೋಭಾವದವಳಿ ಆಗಿದ್ದಾಳೆ. ಇದೇ ಒಂದು ವಿಚಿತ್ರ ಜಗತ್ತು. ನಮಗೂ ಇದಕ್ಕೂ ಸಂಬಂಧವೇ ಇಲ್ಲ. ಇದ್ದರೂ ತಾವರೆ ಎಲೆಯ ಮೇಲಿನ ಸೀರಿಸಂತೆ. ನನ್ನ ಸ್ವಾಮಿಯು ಮಾತ್ರ. ಇದೇ ಸಾಗರದಲ್ಲಿ ಈಜುತ್ತಿದ್ದಾನೆ ” ಎಂದುಕೊಂಡಳು.

ಅವಕ ಮನಸ್ಸಿನ ಮೇಲೆ ಎಷ್ಟೋ ಕಲ್ಪನೆಗಳು ಮಾಡಿದವು. ನಿದ್ದೆ ಬಂದಿತು.

ಕಾರಿನಲ್ಲಿ ರೇವಾದೇವಿಯೂ ಭಟ್ಟನೂ ಇಬ್ಬರೇ ಕುಳಿತಿದ್ದರು. ಭಟ್ಟನ ಮನಸ್ಸು ಹೇಗಿದ್ದ ತೋ ರೇವಾದೇವಿಗೆ ಅರಿವಿರಲಿಲ್ಲ. ಆದರೆ ಅವಳು ಭಟ್ಟನನ್ನು ಮಾತನಾಡಿಸತೋಡಿದಳು. ನೋಡಲು ವಿಮುಲೆಯ ಮಾತ ನ್ನೆತ್ತಿದಳು.

ರೇವಾ “ ಆ ವಿಮುಲಾದೇವಿಯು ಬಹಳ ಚತುರ. ಚೆಲುವೆಯೂ ಹೌದು. ಅವಳನ್ನು ಸೀವು ಎಲ್ಲಿ ಬಿಡಿದಿರಿ ? ” ಎಂದು.

ಭಟ್ಟನು “ ಎಲ್ಲಿಯೋ ಸಿಕ್ಕಿದಳು. ಅದರಲ್ಲಿ ನನ್ನ ಮೇಹನತ್ತೇನೂ ಇಲ್ಲ. ನಮ್ಮ ಕವಿ ವಿಜಯನು ಅವಳನ್ನು ಆರಿಸಿ ತಂದನು ” ಎಂದನು.

“ ಸಂಗೀತವನ್ನು ಚೆನ್ನಾಗಿ ಕಲ್ಪಿತಿದ್ದಾರೆ ”

“ ನಾವೇ ಹಣ ವೆಚ್ಚು ಮಾಡಿ ಕಲ್ಪಿಸಿದ್ದೇ ನೇ ”

ರೇವಾ “ ಅವಳಿನ್ನೂ ಮದುವೆಂಬುದು ಕಾಣುತ್ತದೆ ”

ಭಟ್ಟ್ " ಈ ನಡೆಯರು ಮದುವೆಯಾಗುವುದಿಲ್ಲ. ಯಾರೋ ಕೆಲವರು ಪ್ರಸಿದ್ಧ ನಟರನ್ನ ಮದುವೆಯಾಗುವುದುಂಟು. ವಿಮುತ್ತಿಗೆ ಇನ್ನೊಂದು ಬೇಕಾದಪ್ಪು ಕಾಲವಿದೆ. ಏನೇ ಆಗಲೀ, ನೀವು ಮೆಚ್ಚಿದರಪ್ಪೆ" ಎಂದನು.

ರೇವಾ ಭಟ್ಟ್ನ ಕೈ ತೆಗೆದುಕೊಂಡು ತನ್ನೊರಡು ಕೈಗಳಿಂದಲೂ ಅವನ ಹಂತವನ್ನು ಹಿಡಿದುಕೊಂಡು " ನೀವು ಚುನಾಯಿಸಿರುವುದನ್ನೇಲಾಲ್ಲ. ನಾನು ಮೆಚ್ಚುತ್ತೇನೆ. ಆ ವಿಮುಲಾದೇವಿಯು ಏನು? ಲಕ್ಷ್ಮಿದೇವಿಯವರ ಮುಂದೆ ಇವರೆಲಾಲ್ಲ ಸರಿಗಟ್ಟಿ ಬಲ್ಲರೇ? ಅವರ ಸೌಂದರ್ಯ, ಅವರ ಕಲಾನೈಪುಣ್ಯಗಳನ್ನು ಯಾರಾದರೂ ಮೆಚ್ಚುತ್ತೇ ಬೇಕು. ಅವರನ್ನು ಚುನಾಯಿಸಿದವರೂ ನೀನೇ ಆಲ್ಲವೇ?" ಎಂದಳು.

ಭಟ್ಟ್ನ ಮೈ ರೋಮಾಂಚವಾಯಿತು. ರೇವಾ ಹಿಡಿದುಕೊಂಡಿದ್ದ ಕೈಯನ್ನು ಭಟ್ಟ್ನನು ಬಿಡಿಸಿಕೊಳ್ಳಲಾಗಲಿಲ್ಲ. ಅವನು ರೇವಾದೇವಿಯ ಭೂಜದ ಮೇಲೆ ತನ್ನ ಮುಖವನ್ನಿಂತ್ತು " ರೇವಾದೇವಿ, ನಿಮ್ಮ ಚೆಲುವಿನ ಮುಂದೆ ಮತ್ತಾವ ಹೆಂಗಸು ತಾನೇ ಗೆಲ್ಲಬಲ್ಲಳು? ವಿಮುಲ್, ಲಕ್ಷ್ಮಿದೇವಿಯವರ ರೂಪಲಾವಣ್ಯಗಳಿಗೇನು ಕಡಿಮೆಯಿಲ್ಲ. ಆದರೆ ನಿಮ್ಮ ರೂಪಿನ ಮುಂದೆ ಯಾವ ಹೆಂಗಸನ್ನು ಸಾನು ಕಂಡಿಲ್ಲ" ಎಂದುಕಿವಿಯಲ್ಲಿ ಹೇಳಿದನು.

ರೇವಾ ತೋಳಿನಿಂದ ಭಟ್ಟ್ನ ಕಂಠವನ್ನು ಬಿಗಿದಿದ್ದಳು. ಅವನ ಮುಖದ ಮೇಲೆ ಮುಖವನ್ನಿಂತ್ತು " ಲಕ್ಷ್ಮಿದೇವಿಗಿಂತಲೂ ನಾನು ಹೆಚ್ಚಿಂದುಹೇಳಿವಿರಾ?" ಎಂದು ಮೆಲ್ಲನೇ ಉಸುರಿದಳು

ಭಟ್ಟ್ನ ಕೈ ಆ ರೇವಾದೇವಿಯನ್ನು ಬಿಗಿಯಿತು. " ರೇವಾ, ಈ ಜಗತ್ತೀ ನೀನು ಜಗನ್ನೋಪಿಸಿಯೆಂದು ಹೇಳುತ್ತಡೆ" ಎಂದು ಹೇಳಿ, ರೇವಾದೇವಿಯು ಕಸ್ತೀಲವನ್ನು ಚುಂಬಿಸಿದನು.

ಅವರಿಬ್ಬರೂ ಆಲಿಂಗನ ಚುಂಬನ, ಪಿಸುವಾತುಗಳಲ್ಲಿ ದಾರಿಯನ್ನು ಕಳಿದರು. ಕಾರು ಬಂದು ಮನೆಯ ಒಳಗಡೆ ನಿಂತಿತು. ರೇವಾದೇವಿಯು ಕಾರಿನಿಂದ ಇಳಿದು ಮನೆಯೊಳಗೆ ಹೋದಾರು. ಭಟ್ಟ್ನನು ಹಿಂದೆ ಹಿಂದೆ ಹೋದನು. ರೇವಾದೇವಿಯು ಭಟ್ಟ್ನನನ್ನು ಒಳಗೆ ಕರೆದೊಯ್ದಿ ಕೋಣೆಯಲ್ಲಿ ಕೂಡಿಸಿದಳು.

ಭಟ್ಟನು “ ಹೊತ್ತಾಗಿದೆ. ನಾನು ಮನೆಗೆ ಹೊರಡಬೇಡವೇ?” ಎಂದು ಹೇಳಿದನು.

ರೇವಾದೇವಿಯು “ ಸ್ವಲ್ಪ ಚಳಿ ಹೊತ್ತಾಗಿದೆ. ಚಹಾ ತರಿಸುತ್ತೇನೇ. ಚಹಾ ಕುಡಿದು ಹೋಗಬಹುದು ” ಎಂದು ಹೇಳಿದಳು.

ಒಳಗೆ ಹೋಗಿ ಪರಿಚಾರಕೆಯೊಬ್ಬಳನ್ನು ಎಬ್ಬಿಸಿ ಚಹಾ ಮಾಡಿ ತರುವಂತೆ ಹೇಳಿದಳು. ತನ್ನ ಕೊಣೆಗೆ ಹೋಗಿ ಬೇರೆಸಿರೆಯನ್ನುಟ್ಟು ಬೇರೊಂದು ಬಾಗಿಲಿನಿಂದ ಭಟ್ಟನು ಕುಲಿತ್ತಿದ್ದ ಕೊಣೆಗೆ ಬಂದು ಕುಲಿತಳು. ಬಿಳಿಯ ಸೀರೆಯನ್ನುಟ್ಟಿದ್ದ ಹುಡುಗಿಯೊಬ್ಬಳು ಎರಡು ಬಟ್ಟಲುಗಳಲ್ಲಿ ಚಹಾ ತಂದಿಟ್ಟು ಹೊರಟು ಹೊಡಳು. ರೇವಾದೇವಿಯು ಚಹಾ ಬಟ್ಟಲನ್ನು ತೆಗೆದು ಭಟ್ಟನ ಕೈಗೆ ಕೊಟ್ಟಳು. ತಾನೂ ಮತ್ತೊಂದು ಬಟ್ಟಲನ್ನು ಕೈಗೆ ತೆಗೆದು ಕೊಂಡು ರುಚಿ ನೋಡಿದಳು.

ಭಟ್ಟನು ಚಹಾ ಕುಡಿಯುತ್ತಿದ್ದಾಗ ರೇವಾ “ ಈಗ ಬಹಳ ಹೊತ್ತಾಗಿದೆ. ನೀವೇಕೆ ಮನೆಗೆ ಹೋಗಬೇಕು? ಇಲ್ಲಿಯೇ ಇರಬಾರದೇ?” ಎಂದಳು.

ಭಟ್ಟನು “ ಏನೂ ಇಲ್ಲ. ಲಕ್ಷ್ಮಿಯು ಮನೆಯಲ್ಲಿಬ್ಬಳೇ ಇರುತ್ತಾಳೆ. ನನ್ನನ್ನು ಎದುರು ನೋಡುತ್ತಿರಬಹುದು ” ಎಂದನು.

ರೇವಾ “ ಆಳುಕಾಳುಗ ಇ ರು ತ್ತಾರೆ. ಕಾವಲುಗಾರರಿರುತ್ತಾರೆ. ಒಬ್ಬರೇ ಎಂದರೆ ಏನು? ಈಗ ನೀವು ಹೊರಟು ಹೋದರೆ, ನಾನೊಬ್ಬಳೇ ಇರುವುದಿಲ್ಲವೇ? ಹಾಗೆಯೇ ” ಎಂದಳು.

ಭಟ್ಟನು ತಲೆಯನ್ನುಲ್ಲಾಡಿಸುತ್ತಾ “ ಇಲ್ಲ, ನಾನು ಇರಲೊಪ್ಪುವುದಿಲ್ಲ. ನೀವು ಅಪ್ಪಣಿ ಕೊಟ್ಟಿರ....” ಎನ್ನುತ್ತಾ ಚಹಾ ಕಪ್ಪನ್ನು ಮೇಜದ ಮೇಲಿಟ್ಟಿನು.

ರೇವಾ ಭಟ್ಟನ ಕೈ ಹಿಡಿದುಕೊಂಡು “ ನಾನಪ್ಪಣಿ ಕೊಟ್ಟಿರ ಹೋಗುತ್ತೀರ. ಕೊಡಿದ್ದರೇ....” ಎಂದು ಹೇಳಿ ನಕ್ಕಳು.

ಭಟ್ಟನ ಕೈ ಹಿಡಿದು ಆ ಕೊಣೆಯಂದ ಮತ್ತೊಂದು ಕೊಣೆಗೆ ಕರೆದೊಯ್ದಳು. ಆ ಕೊಣೆಯಲ್ಲಿದ್ದ ಸುಸಜ್ಜಿ ತನಾದ ಪರ್ಯಾಂಕದ ಕಡೆಗೆ

ಕೈಬೆರಳು ತೋರಿಸುತ್ತಾ ಉಳಿದ ರಾತ್ರಿಯನ್ನು ಇಲ್ಲಿದ್ದು ಕೆಳೆಯಲು ನಿಮಗೆ ಅಪ್ಪಣ ಮಾಡಿದ್ದೇನೇ ” ಎಂದು ರೇವಾ ನಗುತ್ತಾ ಹೇಳಿದಳು. ಭಟ್ಟನು ರೇವಾದೇವಿಯನ್ನು ಆಲಂಗಿಸಿದನು.

ಪಾರತಿಕಾಲ ಅವರಿಬ್ಬರೂ ಬೇಗಲೇ ಎದ್ದರನ್ನು ಬಹುದು. ರೇವಾ ದೇವಿಯು ಭಟ್ಟನ ಬೆನ್ನು ಮೇಲೆ ಕೈ ಕಾಕಿ “ ನಿವು ಈಗಂತೂ ಹೊರಧಲೇ ಬೇಕೆಷ್ಟು ” ಎಂದು ಹೇಳಿದಳು.

ಭಟ್ಟನು “ ರೇವಾ. ಈಗ ನಿನ್ನನ್ನು ಬಿಟ್ಟಿಗಲಿ ಹೊಗಲು ನನಗೆ ಮನಸಿಲ್ಲದಿದ್ದರೂ ನೀನು ದೇವಲೋಕದಿಂದ ತಳ್ಳುವಂತೆ ನನ್ನನ್ನು ತಳ್ಳಿ ಬಿಡುವೆ. ನಾವಿಬ್ಬರೂ ಅಸ್ವತಂತ್ರರು ” ಎಂದು ಹೇಳಿದನು.

ಭಟ್ಟನು ತನ್ನ ಬಟ್ಟಿಗಳನ್ನು ತೆಗೆದು ಹಾಕಿಕೊಂಡನು. ರೇವಾ ಬೇರೊಂದು ಬಾಗಿಲನಿಂದ ಹೊರಗೆ ಹೊಗಿ ದಾದಿಯನ್ನು ಕರೆದು ಚಹಾ ತರುವಂತೆ ಹೇಳಿದಳು. ಪಕ್ಕದ ಕೋಣೆಯಲ್ಲಿ ಚಹಾ ಸಿಧ್ಧವಾಯಿತು. ಮನೆಯ ಬಾಗಿಲನಲ್ಲಿ ಕಾರು ಸಿದ್ಧವಾಗಿದ್ದತು.

ರೇವಾ ಭಟ್ಟನ ಜೊತೆಯಲ್ಲಿ ಬಂದು ಕಾರಿನಲ್ಲಿ ಕುಳ್ಳಿತಸಿದಳು. ಭಟ್ಟನು ಕಾರಿನಲ್ಲಿ ಕುಳಿತು ರೇವಾ ಕಡೆಗೆ ನೋಡಿ ಕೈ ಮುಗಿದನು.

ರೇವಾ ಕಣ್ಣ ಹಾರಿಸಿ “ ಹೊರಡಿ. ಸೇಟಿರು ಬಂದ ಮೇಲೆ ಮತ್ತೊಮ್ಮೆ ಬರುವರಂತೆ ” ಎಂದು ಹೇಳಿದಳು.

ಕಾರು ಮನೆಯ ಕಾಂಪೊಂಡನ್ನು ಬಿಟ್ಟು ಹೊರಟಿತು.

ಭಟ್ಟನು ರಾತ್ರಿಯ ತನ್ನ ಅನುಭವದ ಸವಿ ನೆನಪುಗಳನ್ನು ನೆನೆದು ಕೊಳ್ಳುತ್ತಿದ್ದನು. “ ಇದೇನು ? ಈ ರೇವಾದೇವಿಯ ಅನುಗ್ರಹವು-ಇಷ್ಟ ಸುಳಭವಾಗಿ ದೊರೆಯಿತು. ಬೆಳಕು ಹರಿಯುವುದರೊಳಗೆ ಸೇಟಿನು ಬಂದಿದ್ದ ರೆ ನಪ್ಪಿಬ್ಬರ ಗತಿಯೇನಾಗುತ್ತಿದ್ದಿತು ” ಎಂದುಕೊಂಡನೆ.

“ ಇಲ್ಲ. ರೇವಾದೇವಿಗೆ ಮನಸ್ಸಿನಲ್ಲಿ ಅಳಕೇ ಇರಲಿಲ್ಲ. ನನ್ನಂತೆಯೇ ಆ ಪ್ರಭುರಾಜನೂ ಅವಳ ಕೈಗೊಂಬಡಿ. ಆ ಗೊಂಬಡಿಯು ಅವಳು ಅಡಿಸಿದಂತೆ ಆಡುತ್ತದೆ. ಈ ಕಣ್ಣಮುಚ್ಚಾಲೆಯಲ್ಲಿ ರೇವಾ ಅವನ ಕಣ್ಣ

ಕಟ್ಟಿದ್ದಾಗಿ. ಅವಳು ಕಣ್ಣ ಬಿಛ್ಚಿದರೆ ಅವನು ಕಣ್ಣ ತೆರೆಯುತ್ತಾನೆ. ಅವಳು ಕಣ್ಣ ಕಟ್ಟಿದರೆ ಕಣ್ಣ ಮುಚ್ಚುತ್ತಾನೆ. ಅಷ್ಟರಲ್ಲಿ ಈ ರೇವಾ ದೇವಿಯ ವಿಲಾಸವು ಪೂರ್ವೀಸಿ ತೆರೆ ಬೀಳುತ್ತದೆ. ಅದ್ದರಿಂದಲೇ ಅವಕವ್ಯ ಧೈರ್ಯದಿಂದಿದ್ದಾಗಿ. ನನಗೆ ಆ ಧೈರ್ಯವು ಎಲ್ಲ ಬರಬೇಕು? ಇಲ್ಲಿ ಸೇಟಿಜಿಯ ಭಯ. ಅಲ್ಲಿ ಲಕ್ಷ್ಮೀದೇವಿಯ ಭಯ. ಈಗ ನಾನು ಮನೆಗೆ ಹೋಗಿ ಲಕ್ಷ್ಮಿಗೆ ಹೇಗೆ ಮುಖ ತೋರಿಸಬೇಕು? ರಾತ್ರ ಮನೆಗೆ ಹಿಂತಿರುಗ ದಿದ್ದುದಕ್ಕೆ ಪನು ಹೇಳಬೇಕು?" ಎಂದು ಲೆಕ್ಕ ಹಾಕಲಾರಂಭಿಸಿದನು.

ಪನೇನೇರೇ ಲೆಕ್ಕ ಹಾಕಿದನು. ನಾಲ್ಕುರು ಕಥೆಗಳನ್ನು ಕಟ್ಟಿ ಯೋಚಿಸಿಕೊಂಡನು. ಒಂದೂ ಸರಿಬಿಳಿಲಿಲ್ಲ. ಯಾಗೆಯೇ ಯೋಚನೆ ಮಾಡುತ್ತ ಮನೆಗೆ ಬಂದನು. ಕಾರಿನ ಸದ್ಗು ಕೇಳಿ ಲಕ್ಷ್ಮೀಯು ಬಾಗಿಲಿಗೆ ಬರಬಹುದೆಂದು ಬಂದು ಕ್ವಣ ಕಾರನ್ನಿಳಿಯಲು ನಿದಾನಿಸಿದನು. ಯಾರೂ ಬರಲಿಲ್ಲ. ಜೇಬಿನಿಂದ ಒಂದು ನೋಟನ್ನು ತೆಗೆದು ತ್ರೈಪರಿಗೆ ಇನಾಮು ಕೊಟ್ಟನು. ಅದು ನೂರು ರೂಪಾಯಿಗಳ ನೋಟು. ಕಾರನ್ನಿಳದು ಮನೆಯೋಳಿಗೆ ಹೋದನು. ಯಾರೂ ಇಲ್ಲ. ಶೊನ್ಯಾಲಯದಂತೆ ಕಂಡಿತು.

ಮಹಡಿಯ ಮೇಲಕ್ಕೆ ಹೋದನು. ಒಂದು ಸೋಫಾದ ಮೇಲೆ ಲಕ್ಷ್ಮೀಯು ಪತ್ರಿಕೆಯನೋದುತ್ತಾ ಕುಳಿತ್ತದ್ದಳು. ಭಟ್ಟನು ಅವಳ ಸಮಾ ಪದಲ್ಲಿ ಹೋಗಿ ಕುಳಿತನು. ಲಕ್ಷ್ಮೀಯು ತಲೆಯೆತ್ತಿ ನೋಡಿದಳು. ರಾತ್ರಿ ಯೆಲ್ಲಾ ಜ್ವರ ಬಂದು ಬಳಲಿದವರಂತೆ ಆಗಿದ್ದಳು. ಮುಖವು ಬಿಳಿಚಿ ಕೊಂಡಿದ್ದಿತು. ಭಟ್ಟನು ಮನಸ್ಸು ಅಳುಕುತ್ತಿತ್ತು. ಹೃದಯವು ನಡು ಗುತ್ತಿತ್ತು.

ಭಟ್ಟನು ಮೆಲ್ಲಮೆಲ್ಲಗೆ ಲಕ್ಷ್ಮೀಯನ್ನು "ನೀನು ಅರೋಗ್ಯವಾ ಗಿಲ್ಲವೇ?" ಎನ್ನುತ್ತಾ ಅವಳ ಕ್ಯೆ ಹಿಡಿದುಕೊಂಡನು.

ಲಕ್ಷ್ಯ "ಇದ್ದೇನೇ. ಅರೋಗ್ಯವಾಗಿಯೇ ಇದ್ದೇನೇ. ನನಗೇನಾ ಗಿದೆ" ಎಂದಳು.

ಭಟ್ಟನು "ಲಕ್ಷ್ಮಿ. ಬರಲಾಗಲಿಲ್ಲ, ಕ್ಷಮಿಸು. ನಾನು ಹೋಗು ವಷ್ಟರಲ್ಲಿ ಪ್ರಭುರಾಜರು ಬಂದು ಬಿಟ್ಟಿದ್ದರು. ಅವರು ರಾತ್ರಿ ಹನ್ನೊಂದು

ಗಂಟಿಗೆ ಮನೆ ಸೇರಿದ್ದರು. ನಾವು ಹೋಗುವುದನ್ನೇ ನಿರೀಕ್ಷಿಸುತ್ತಿದ್ದರು. ಇಲ್ಲಿಯ ಸಮಾರಂಭವನ್ನೇ ಲ್ಲಾ ಅಸಕ್ತಿಯಿಂದ ಕೇಳಿದರು. ಅವರೊಡನೆ ಎಲ್ಲವನ್ನೂ ಹೇಳಿ ಮುಗಿಸುವುದರಲ್ಲಿಯೇ ಹೋತ್ತಾಯಿತು. ರಾತ್ರಿ ನಾನು ಮನೆಗೆ ಹಿಂತಿರುಗಿ ಬರುವುದಕ್ಕೆ ಅವರು ಸರ್ವಥಾ ಬಿಡಲಿಲ್ಲ. ಬೇಳಗ್ಗೆ ಎದ್ದು ಚಹಾ ಕುಡಿಯು ಹೊರಟು ಬಂದೆ ” ಎಂದು ಹೇಳಿದನು.

ಲಕ್ಷ್ಮೀಯು ತಲೆದೂಗಿದಳು. ಏನೂ ಮಾತನಾಡಲಿಲ್ಲ. ಭಟ್ಟನು ತನ್ನ ಕೊಣಿಗೆ ಹೊಗಿ ಬಟ್ಟಿಗಳನ್ನು ಬಿಚ್ಚಿದನು. ಸ್ವಾನದ ಮನಗೆ ಸ್ವಾನಕ್ಕೆ ಹೋದನು.

ಳ

ಲಕ್ಷ್ಮೀದೇವಿಯು ಶಿವಪಾರ್ವತಿ ಚಿತ್ರಪಟಿದ ಇರಂಭೋತ್ಸವವಾದಂದಿ
ನಿಂದ ಅಲಸಿತಳಾಗಿದ್ದಳು. ಒಂದೆರಡು ದಿನಗಳು ಲಕ್ಷ್ಮೀ ಹೊರಗೆ ತೋರಿಸಿ
ಕೊಳ್ಳಬೇಕೆನ್ನೇ ಕಾಲ ಕಳೆದಳು. ಮಾರನೆಯ ದಿನ ಸ್ವಲ್ಪ ಜ್ವರ
ಕಾಗೆನಿಸಿಕೊಂಡಿತು. ಒಂದೆರಡು ಬಾರಿ ನಾಂತಿ ಮಾಡಿಕೊಂಡಳು. ಬಹಳ
ನಿಶ್ಚಯ ಇಂಗಿ ಮಲಗಿದಳು.

ಭಟ್ಟನು ಗಾಬರಿಗೊಂಡನು. ವೈದ್ಯರಿಗೆ ಹೇಳಿ ಕಳಸಿದನು.
ಡಾಕ್ಟರು ಬಂದು ಸೋಡಿದರು. ಬೈಫಧಗಳನ್ನು ಕೊಟ್ಟರು. ಭಟ್ಟನು
ಯಾವಾಗಲೂ ಲಕ್ಷ್ಮೀಯು ಮಲಗಿದ್ದ ಮಂಚದ ಪಕ್ಕದಲ್ಲಿಯೇ ಕುಳಿತಿರು
ತ್ತಿದ್ದನು.

ಡಾಕ್ಟರಿಗೆ ಏನೋ ಸಂದೇಹ ಬಂದಿತು. ಆವರು ಮಾರನೆಯ ದಿನ
ಬರುವಾಗ ಒಬ್ಬ ಲೇಡಿ ಡಾಕ್ಟರನ್ನು ಕರತಂದು, ಪರೀಕ್ಷೆ ಮಾಡಿಸಿದರು.
ಲಕ್ಷ್ಮೀಯು ಗಭವತಿಯಾಗಿದ್ದೂ ಹಿಂದೂ ಯಾರಾದರೂ ಆಪ್ತರಾದ ಹೆಂಗ
ಸರು ಸಮಾಪದಲ್ಲಿರಬೇಕೆಂದೂ ಹೇಳಿದರು.

ಭಟ್ಟನು ಆ ದಿನವೇ ಟ್ರೆಂಟ್ ಟಿಲಿಫೋನ್ ಮೂಲಕ ಮದರಾಸಿಗೆ
ಅಳಸಿದನು:

ಕಲ್ಯಾಣಿಯು ಆ ದಿನವೇ ರೈಲಿನಲ್ಲಿ ಹೊರಟು ಬರುವುದಾಗಿ ಹೇಳಿದಳು.

ಕಲ್ಯಾಣಿಯು ಮಾರನೆಯ ದಿನ ರಾತ್ರಿ ಸುಮಾರು ಹತ್ತು ಗಂಟೆಗೆ ಚೊಂಬಾಯಿಗೆ ಬಂದು ತಲುಪಿದಳು.

ಭಟ್ಟನು ವಿಕ್ರೋರಿಯಾ ಸ್ವೇಷನ್ನಿಗೆ ಕಾರನ್ನು ತೆಗೆದುಕೊಂಡು ಹೋಗಿದ್ದನು.

ಕಲ್ಯಾಣಿಯು ರೈಲಿನಿಂದ ಇಳಿಯತ್ತಲೇ ಭಟ್ಟನನ್ನು ನೋಡಿ ಗಾಬ ರಿಯಿಂದ ಲಕ್ಷ್ಮೀದೇವಿಯ ಯೋಗಕ್ಕೇವಾವನನ್ನು ವಿಚಾರಿಸಿದಳು.

ಭಟ್ಟನು ಲಕ್ಷ್ಮೀದೇವಿಯು ಗಭ್ರವತಿಯಾಗಿದ್ದಾಗೀಂದೂ ಅವಳಿಗೆ ಸನ್ನಿಹಾತ ಜ್ಞರ ಬಂದಿದೆ ಎಂದೂ ತಿಳಿಸಿದನು.

ಕಲ್ಯಾಣಿಯು ಆ ಮಾತು ಕೇಳಿ ಕುಂದಿ ಹೋದಳು.

ಭಟ್ಟನು ಡಾಕ್ಟರು ಸರಿಯಾಗಿ ನೋಡುತ್ತಿದ್ದಾಗೀ ರೆಂದು ಹೇಳಿದನು. ಸೇವಾ ಶುಷ್ಮಾರ್ಪಿಗಳಿಗೆ ಇಬ್ಬರು ನಷ್ಟಗಳಿದ್ದಾಗೀ ರೆಂದು ತಿಳಿಸಿದನು.

ರೈಲ್ವೇ ಸ್ವೇಷನ್ನಿಂದ ಭಟ್ಟನು ಕಲ್ಯಾಣಿಯನ್ನು ಮನಿಗೆ ಕರ ತಂದನು.

ಕಲ್ಯಾಣಿಯು ಮನಿಗೆ ಬಂದು ಲಕ್ಷ್ಮೀದೇವಿಯು ಮಲಗಿದ್ದ ಕೊಣಕಿಗೆ ಹೋಗಿ ನೋಡಿದಳು. ಅವಳ ಗುಂಡಿಗೆಯು ಬಡಿದುಕೊಳ್ಳುತ್ತಿತ್ತು.

ಉತ್ತಮಿಯು ಕಣ್ಣ ಮುಚ್ಚಿದ್ದಳು. ಕಲ್ಯಾಣಿಯು ಕೈ ಹಿಡಿದು ನೋಡಿದಳು. ಜ್ಞರವೇಗವಿತ್ತು.

ನಷ್ಟ “ಡಾಕ್ಟರು ಬೈಷಧಿ ಕೊಟ್ಟಿದ್ದಾರೆ. ಸ್ವಲ್ಪ ಜೊಂಪು ಇತ್ತಿದೆ” ಎಂದು ಹೇಳಿದಳು.

ಕಲ್ಯಾಣಿಯು ಪಕ್ಕದಲ್ಲಿದ್ದ ಕುಚೆಯ ಮೇಲೆ ಕುಳಿತಳು.

ಭಟ್ಟನೂ ವಿಜಯನೂ ಹೊರಗಡೆ ಮಾತನಾಡುತ್ತಾ ಕುಳಿತ್ತಿದ್ದರು. ಕಲ್ಯಾಣಿಯು ಬಂದುದು ಎಷ್ಟೋ ಧೈರ್ಯವಾಯಿತೆಂದು ಮಾತನಾಡಿಕೊಳ್ಳುತ್ತಿದ್ದರು.

ಸುಮಾರು ಅಧ್ಯ ಗಂಟೆಯ ಮೇಲೆ ಲಕ್ಷ್ಮೀಯು ಕಣ್ಣ ತೆರಿದಳು.

ಕಲ್ಯಾಣಿಯು ಲಕ್ಷ್ಮಿಯ ಪಕ್ಷದಲ್ಲಿಯೇ ಮಂಚದ ಮೇಲೆ ಕುಳತುಕೊಂಡು ಲಕ್ಷ್ಮಿಯ ತಲೆ ಸವರಿದಳು.

ಕಲ್ಯಾಣಿಯು “ಲಕ್ಷ್ಮಿ! ನಿನಗೆ ಏನಾಗಿದೆ?” ಎಂದು ಕೇಳಿದಳು.

ಲಕ್ಷ್ಮಿಯು “ನಗುತ್ವಾ ಮೂರು ದಿನಗಳಿಂದ ಜ್ವರ ಬಂದಿದೆ” ಎಂದು ಹೇಳಿದಳು.

“ಯಾವಾಗ ಬಂದಿರಿ, ಅತ್ಯಿಗೇ! ಸ್ವಾಮಿ ಬಂದಿದ್ದಾರೆಯೇ? ಮಾಥು ಹೇಗಿದ್ದಾನೆ” ಎಂದು ಕೇಳಿದಳು.

ಕಲ್ಯಾಣಿಯು “ಮಾಥು ಚೆನ್ನಾಗಿದ್ದಾನೆ. ನಾನೋಬ್ಬಳೇ ಬಂದಿದ್ದೇನೆ. ನಿನಗೆ ಬಹಳ ಅಪ್ಪಸ್ಟವಾಗಿದೆಯೆಂದು ಶೋರ್ಚೆ ಬಂತು. ನನಗೆ ದಿಕ್ಕು ತೋರ ದಂತಾಯಿತು. ಇದಕ್ಕೆದ್ದಂತೆ ಹೊರಟು ಬಂದೆ” ಎಂದು ಹೇಳಿದಳು.

ಅಪ್ಪರಲ್ಲಿ ಡಾಕ್ಟರು ಬಂದು, ಲಕ್ಷ್ಮಿದೇವಿಯನ್ನು ನೋಡಿದರು. ಓವನ್‌ಬೆಂಕ್‌ಪ್ರೈಸ್ ಕುಡಿಸಿದರು.

ಕಲ್ಯಾಣಿಯನ್ನು ವಂದಿಸಿ “ನೀವು ಹೆಚ್ಚಾಗಿ ಮಾತನಾಡಿಸಬಾರದವ್ಯು” ಎಂದು ಹೇಳಿದರು.

ಕಲ್ಯಾಣಿಯು ಡಾಕ್ಟರನ್ನು ಕೇಳಿ ಲಕ್ಷ್ಮಿಯ ದೇಹಸ್ಥಿತಿಯ ವಿವರಗಳನ್ನು ಲ್ಲಾ ತಿಳಿದುಕೊಂಡಳು. ಹಜಾರಕ್ಕೆ ಬಂದು ಭಟ್ಟನೊಡನೆ ಮಾತನಾಡುತ್ತ ಕುಳಿತಳು. ಆ ರಾತ್ರಿ ಯಾರೂ ನಿದ್ದೆ ಮಾಡಲಿಲ್ಲ. ಬೆಳಗ್ಗೆ ಸುಮಾರು ಎಂಟು ಗಂಟೆಗೆ ಹೊತ್ತಿಗೆ ಡಾಂಬಾಂತ್ಯುರ್ ಬಂದು ನೋಡಿದರು. ಜ್ವರದ ವೇಗವು ಇಳಿದರಲಿಲ್ಲ. ಸ್ವಾಸ್ಥ ಹೊತ್ತು ಯೋಚನೆ ಮಾಡುತ್ತ ಕುಳಿತರು.

ಡಾಕ್ಟರು ಭಟ್ಟನೊಡನೆ “ನೋಡಿ, ಭಟ್ಟಾ. ನಾಲು ದಿನಗಳಾಯ್ತು. ಜ್ವರ ಬಿಟ್ಟೆಲ್ಲ. ಇದರ ಲಕ್ಷಣಗಳನ್ನು ನೋಡಿದರೆ ಟ್ರೈಫಾಯಿಡ್ ಎಂಬು ದರಲ್ಲಿ ಸಂದೇಹವಿಲ್ಲ. ಯಾವ ಕೆಟ್ಟಿ ಚಿಹ್ನೆಗಳೂ ಇಲ್ಲ. ಆದರೂ ಗಭ್ರವತ್ತಿ. ಅದೊಂದೇ ಯೋಚನೆ. ಹೆಂಗಸರ ಇಪ್ಪತ್ತೆಯಲ್ಲಿಟ್ಟರೆ ಒಳ್ಳೆಯದು” ಎಂದು ಹೇಳಿದರು.

ಕಲ್ಯಾಣಿಯು ಆ ಮಾತುಗಳನ್ನು ಕೇಳಿದಳು. ಅವಳಿಗೂ ದಿಗಲಾ

ಯಿತು. “ನೋಡಿ. ಡಾಕ್ಟರೇ, ನಾವು ಆಸ್ತ್ರೋಗೆ ಕಳಿಸುವುದಿಲ್ಲ. ಎಷ್ಟೇ, ಹಣ ಖಚಾದರೂ ಸರಿ! ಸಮಾರ್ಥರಾದ ಲೇಡಿ ಡಾಕ್ಟರೊಬ್ಬರನ್ನು ಕರ ತನ್ನಿಂದ. ಅವರು ಬಂದು ಪರೀಕ್ಷೆ ಮಾಡಲಿ. ನೀವಿಬ್ಬರೇ ಚಿಕಿತ್ಸೆ ಮಾಡಿರಿ. ನಮ್ಮ ಲಕ್ಷ್ಮಿಯನ್ನು ಬದುಕಿಸಿ ಕೊಡಿ” ಎಂದು ಹೇಳಿದರು.

ಕಲ್ಯಾಣಿಯ ಕಣ್ಣಗಳಲ್ಲಿ ನೀರು ತೊಟ್ಟಿಕ್ಕುತ್ತಿದ್ದಿತು. ಡಾಕ್ಟರು ಜಂಬುಅಯ್ಯರ್ ಧ್ಯೇಯರ್ ಹೇಳಿದರು. ಲೇಡಿ ಡಾಕ್ಟರನ್ನು ಕರತರುವು ದಾಗಿ ಹೇಳಿ ಹೊರಟ್ತರು.

ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ ಒಬ್ಬ ಲೇಡಿ ಡಾಕ್ಟರೊಡನೆ ಬಂದರು. ಅವರನ್ನು ಕಲ್ಯಾಣಿ ಮತ್ತು ಭಟ್ಟ ಇವರಿಗೆ ಪರಿಷಯ ಮಾಡಿಸಿದರು. “ಇವರ ಹೆಸರು ಡಾ|| ಅವೃತ್ತಾಬಾಯಿ. ಈ ನಗರದಲ್ಲಿ ಬಹೆಳ ಹೆಸರಾದ ಡಾಕ್ಟರು” ಎಂದು ಹೇಳಿದರು.

ಕಲ್ಯಾಣಿಯು ಅವೃತ್ತಾರವರನ್ನು ಕರೆದುಕೊಂಡು ಹೋಗಿ ತೋರಿಸಿದಳು. ಅವರು ಲಕ್ಷ್ಮಿದೇವಿಯನ್ನು ಚಿನ್ನಾಗಿ ಪರೀಕ್ಷೆ ಮಾಡಿದರು. ಜ್ವರದ ವೇಗವನ್ನು ಪರೀಕ್ಷಿಸಿದರು.

ಜಂಬುಅಯ್ಯರೂ ಅವೃತ್ತಾಬಾಬಾಯಿಯೂ ಸ್ಪೃಲ್ಪ ಹೊತ್ತು ಆಲೋಚನೆ ಮಾಡಿದರು. ಮೊದಲು ಗಭರವನ್ನು ತೆಗೆದು ಹಾಕಬೇಕೆಂಬ ನಿರ್ಧಾರಕ್ಕೆ ಬಂದರು.

ಅವೃತ್ತಾಬಾಬಾಯಿಯವರು ಒಂದು ಗಂಟೆಯೋಳಗಾಗಿ ಬರುವುದಾಗಿ ಹೇಳಿ ಹೊರಟು ಹೋದರು. ಹಿಂದಿರುಗಿ ಬರುವಾಗ ಡಾ|| ಅವೃತ್ತಾರೊಡನೆ ಮತ್ತೊಬ್ಬ ಡಾಕ್ಟರು ಬಂದರು. ಹತ್ತು ನಿಮಿಷಗಳೋಳಗಾಗಿ ಅವರು ಗಭರವನ್ನು ತೆಗೆದರು.

ಜಂಬುಅಯ್ಯರ್ ರೊಡನೆ “ಬಹೆಳ ಸೂಕ್ಷ್ಮವಾಗಿ ಕೆಲಸ ಮಾಡಿದ್ದೇವೆ. ಸ್ಪೃಲ್ಪನೂ ಪೆಟ್ಟಾಗಿಲ್ಲ” ಎಂದು ಹೇಳಿದರು.

ಲಕ್ಷ್ಮಿಗೆ ಸಂಧಾರ್ಶಕಾಲದವರಿಗೆ ಜ್ಞಾನಾವಸ್ಥೆಯು ಬರಲಿಲ್ಲ. ಗೌರ ಗುಟ್ಟಿತ್ತಿದ್ದಳು. ಸಂಧಾರ್ಶಕಾಲ ವಾದು ಗಂಟಿಗೆ ಜ್ಞಾನ ಬಂದಿತು. ಅವೃತ್ತಾಬಾಬಾಯಿಯವರು ಮತ್ತೊಮ್ಮೆ ನಾಡಿಯನ್ನು ಪರೀಕ್ಷೆ ಮಾಡಿ ನೋಡಿದರು.

“ ಸಮ ಸ್ಥಿತಿಯಲ್ಲಿದೆ. ಏನೂ ಭಯವಿಲ್ಲ ” ಎಂದು ಹೇಳಿ ಕಲ್ಪಣೀಯ ಅಪ್ಪಣಿ ಪಡೆದು ಹೊರಟರು.

ಭಟ್ಟನು ಡಾ॥ ಅವು ತಾಬಾಯಿಯವರನ್ನು ಬಹಳವಾಗಿ ಅಭಿವಂದಿಸಿದನು.

ಲಕ್ಷ್ಮೀದೇವಿಗೆ ಬಹಳ ಆಲಸ್ಯವಾಗಿದೆಯೆಂದು ರೇವಾದೇವಿಗೆ ತಿಳಿಯಿತು. ಅವಳು ಪ್ರಭುರಾಜನೊಡನೆ ತಿಳಿಸಿದಳು. ಮಾರನೆಯ ಬೆಳಗ್ಗೆ ಪ್ರಭುರಾಜ ದಂಪತ್ತಿಗಳು ಲಕ್ಷ್ಮೀನಿವಾಸಕ್ಕೆ ಬಂದರು.

ಭಟ್ಟನು ಆ ದಂಪತ್ತಿಗಳನ್ನು ಹೊರ ಬಾಗಿಲಿನಲ್ಲಿಯೇ ಎದುರುಗೊಂಡು ಸ್ವಾಗತಿಸಿದನು. ಲಕ್ಷ್ಮೀದೇವಿಯು ಯೋಗಕ್ಕೇಮವನ್ನೇ ಉಳಿತಿಳಿಸಿದಳು. ಹಜಾರದೊಳಗೆ ಬರುತ್ತಲೇ ಕಲ್ಪಣೀಯು ರೇವಾದೇವಿಯನ್ನು ಸ್ವಾಗತಿಸಿದಳು.

ಭಟ್ಟನು “ ಇವರು ನಮ್ಮ ಅಕ್ಷಯವರು, ಕಲ್ಪಣೀ ” ಎಂದು ರೇವಾದೇವಿಗೆ ಹೇಳಿದನು.

ರೇವಾದೇವಿಯು ಕಲ್ಪಣೀಯೊಂದಿಗೆ ಯೋಗ ಹೈ ಮ ಮಾಡಿದಳು. ಲಕ್ಷ್ಮೀದೇವಿಯು ಆಲಸ್ಯದ ವಿಚಾರದಲ್ಲಿ ಆತುರವನ್ನು ತೊರಿದಳು. ಲಕ್ಷ್ಮೀದೇವಿಯು ಮಲಗಿದ್ದ ಕೋಣಗೆ ಹೋಗಿ ಪಕ್ಕದಲ್ಲಿ ಕುಳಿತುಕೊಂಡಳು. ಲಕ್ಷ್ಮೀದೇವಿಯ ತಲೆ ಸವರುತ್ತಾ ದೇಹ ಸ್ಥಿತಿಯನ್ನು ವಿಚಾರಿಸಿದಳು. ಕಲ್ಪಣೀಯು ಸಮಾಪದಲ್ಲಿಯೇ ನಿಂತಿದ್ದಳು.

ಭಟ್ಟನು ಪ್ರಭುರಾಜ್ ರನ್ನು ಕೋಣೆಯೊಳಗೆ ಕರತೆಂದನು. ಪ್ರಭುರಾಜ್ ನು ಲಕ್ಷ್ಮೀದೇವಿಯನ್ನು ಮಾತನಾಡಿಸಿ ಸಮಾಧಾನೋಕ್ತಿಗಳನ್ನೂ ದಿದನು. ಲಕ್ಷ್ಮೀದೇವಿಯು ಮಲಗಿದ್ದಂತೆಯೇ ಕೃಜೋಡಿಸಿದಳು. ನಗುವಿನಿಂದಲೇ ಖತ್ತರ ಕೊಟ್ಟಳು. ಆ ದಂಪತ್ತಿಗಳಿಬ್ಬ ದೂ ಸ್ವಲ್ಪ ಕಾಲ ಅಲ್ಲೇ ಇದ್ದ ಭಟ್ಟನಿಗೆ ಧೈರ್ಯ ಹೇಳಿ, ಲಕ್ಷ್ಮೀ ಮತ್ತು ಕಲ್ಪಣೀಯವರ ಅಪ್ಪಣಿ ಪಡೆದು ಮನೆಗೆ ಹಿಂದಿರುಗಿದರು.

ಸುಮಾರು ಮಧ್ಯಾಹ್ನದ ಸಮಯದಲ್ಲಿ ವಿಜಯೇಂದ್ರರಾಯರೊಂದಿಗೆ ವಿಮಲಾ ದೇವಿಯು ಬಂದಳು. ವಿಮಲಾದೇವಿಯು ಕಲ್ಪಣೀಯನ್ನು ವಂದಿ

ಸಿದಳು. ಲಕ್ಷ್ಮೀದೇವಿಯು ಪರಿಚರ್ಯೆಗೆ ತರಂಭಿಸಿದಳು. ಅಂದಿನಿಂದ ಲಕ್ಷ್ಮೀ ದೇವಿಯು ಪರಿಚರ್ಯೆ ಎಲ್ಲಾ ವಿನುಲಾದೇವಿಯದೇ ಆಯಿತು. ಹಗಲಿರಳೂ ವಿನುಲೆಯು ಲಕ್ಷ್ಮೀದೇವಿಯ ಸಮಿಂಬದಲ್ಲಿಯೇ ಇದ್ದ ಆದರದಿಂದ ಉವ ಚರಿಸುತ್ತಿದ್ದಳು. ಲಕ್ಷ್ಮೀ ದೇವಿಗೆ ವಿನುಲೆಯು ಆದರ ಪೂರ್ವಕ ಉಪಕಾರವು ಬಹಳ ಸ್ವಿಯವಾಗಿತ್ತು.

ಕಲ್ಯಾಣಿಯು “ ಈ ವಿನುಲಾದೇವಿ ಸಿನಿಮಾ ನಟ. ಇವಳು ಇವ್ವು ಸೇವೆ ಮಾಡುವುದು ಆಚ್ಚರ್ಯೆ ” ಎಂದುಕೊಳ್ಳುತ್ತಿದ್ದಳು.

ಪೀಗೆ ಎರಡು ವಾರಗಳು ಕಳೆದವು. ಲಕ್ಷ್ಮೀದೇವಿಯು ಸ್ವಲ್ಪ ಸ್ವಲ್ಪ ವಾಗಿ ಚೆತರಿಸಿಕೊಳ್ಳಲಾರಂಭಿಸಿದರು. ಲಕ್ಷ್ಮೀದೇವಿಗೆ ಗುಣಮುಖವಾಗಿತ್ತು. ಆದರೆ ಸಿಕ್ಕಕ್ಕೆಯು ಅತಿಯಾಗಿದ್ದಿತು. ಲಕ್ಷ್ಮೀಯು ಸರ್ವದಾ ಹಾಸಿಗಿಯ ಮೇಲೆ ಮಲಗಿರುತ್ತಿದ್ದಳು. ಕಲ್ಯಾಣಿಯು ಯಾವಾಗಲೂ ಸಮಿಂಬದಲ್ಲಿಯೇ ಕುಳಿತಿರುತ್ತಿದ್ದಳು.

ಸಂಧ್ಯಾಕಾಲದ ಸಮಯವಾಗಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ. ಲಕ್ಷ್ಮೀ ಕಲ್ಯಾಣಿಯರು ಒಟ್ಟಿಗೆ ಇದ್ದರು.

ಲಕ್ಷ್ಮೀಯು “ ಅತ್ತಿಗೆ. ಇಲ್ಲಿ ಹೊಸ ಚಿತ್ರಪಟ ನಿರ್ಮಾಣದ ಕೆಲಸಕ್ಕೆ ಆರಂಭವಾಗಿದೆ. ಬಲ್ಲಿರಾ ? ” ಎಂದ್ದು.

ಕಲ್ಯಾಣಿಯು “ ಬಲ್ಲಿ. ಭಟ್ಟನು ಆದನ್ನೇ ಲ್ಲಾ ವಿವರವಾಗಿ ಬರೆದಿದ್ದ. ಒಳ್ಳೆಯ ಚಿತ್ರವೆಂದು ಕಾಣುತ್ತದೆ ” ಎಂದ್ದು.

“ ಅತ್ತಿಗೆ ! ಒಂದು ಬಾರಿ ಆ ಸ್ವಾಡಿಯೋಕ್ಕೆ ಹೊಗಿ ನೋಡಿ ಕೊಂಡು ಬರಬಾರದೆ ? ” ಎಂದು ನಕ್ಕಳು.

“ ನಾನು ಇಲ್ಲಿಗೆ ಬಂದಿದ್ದ ನಿನ್ನ ಆರೋಗ್ಯದ ಗಾಬರಿಯಲ್ಲಿ. ಆದೆಲ್ಲಾ ಮರತೇ ಹೋಯಿತು. ನಿನ್ನನ್ನು ಬದುಕಿಸಿಕೊಂಡರೆ ಸಾಕಾಗಿತ್ತು. ಈಗ ದೇವರ ದಯೆಯಿಂದ ಬದುಕಿಕೊಂಡೆ. ಉಂಗಿಗೆ ಹಿಂದಿರುಗುವುದರೋಳಗಾಗಿ ಒಂದು ದಿನ ಸ್ವಾಡಿಯೋ ನೋಡಿಕೊಂಡು ಬರುತ್ತೇನೆ. ವಿಜಯೋಂದ್ರ ರಾಯರು ಆಹ್ವಾನ ಕೊಟ್ಟಿದ್ದಾರೆ ”

“ ಹೊಗಿ ನೋಡಿಕೊಂಡು ಬನ್ನಿ ಅತ್ತಿಗೆ. ಅದೊಂದು ಹೊಸ

ಪ್ರವಂಚ. ಎಷ್ಟು ಜನ ಹುಡುಗಿಯರಿದ್ದಾರೆ, ನೋಡಿ ! ನಿಮ್ಮ ಭಟ್ಟರು ಸರ್ವದಾ ಆ ಪ್ರವಂಚದಲ್ಲಿ ಮುಳುಗಿದ್ದಾರೆ. ಆ ಸ್ವಾಧಿಯೋದಲ್ಲಿ ನಟಿಯರ ಮಧ್ಯದಲ್ಲಿ ನಿಮ್ಮ ಭಟ್ಟರು ಮನೆಯ ಬಾಗಿಲಿನವರೆಗೂ ಕಾರಿನಲ್ಲಿ ಆ ಹೆಣ್ಣು ಹುಡುಗಿಯರೇ ! ಈ ಹೆಣ್ಣು ರಾಜ್ಯದಲ್ಲಿ ಭಟ್ಟರು “ಅಂಗನಾ ಮಂಗನಾ ವಂತರೇ ಮಾಧವಂ” ಅಗಿ ಹೋಗಿದಾರೆ ಎಂದು ನೆಕ್ಕುಳು.

ಕಲ್ಯಾಣಿಯು “ ಲಕ್ಷ್ಮಿ ! ಆ ಹೆಣ್ಣು ರಾಜ್ಯದ ಬೆಡಗಿನಲ್ಲಿ ಭಟ್ಟನು ನೀತಿಹೀನನಾಗಿದ್ದಾನೆಂದು ಸಂಶಯ ಪಿಶಾಚಿಯು ನಿನ್ನನ್ನು ಕಾಡುತ್ತಿದೆಯೇನು ? ” ಎಂದು ಕೇಳಿದಳು.

“ಹಾಗೇಕೆ ಹೇಳುತ್ತಿರೀ, ಅತ್ತಿಗೆ. ನಿಶ್ಚಯಿತ್ತ ಪರಾಶರಾದಿ ಮಹಿಂ ಗಳು ಸ್ತ್ರೀ ಮುಖ ಪಂಕಜವನ್ನು ನೋಡಿ ಮೋಹದಲ್ಲಿ ಮುಳುಗಿದರೆಂದು ಕವಿಗಳು ಹೇಳುವುದನ್ನು ಕೇಳಿಲ್ಲವೇ ? ಅದೇ ಇಲ್ಲಿ ಪ್ರತ್ಯೇಕವಾಗಿದೆ. ಅಷ್ಟೇ ! ”

“ ಲಕ್ಷ್ಮಿ. ಪುರುಷರು ಚಪಲಚಿತ್ತ ರೆಂಬುದು ಸಿಜ. ಅಂತಹವರನ್ನು ಪ್ರೇಮ ಪಾಶದಲ್ಲಿ ಕಟ್ಟಿಟ್ಟುಕೊಳ್ಳುವುದೇ ಸಹಧರ್ಮಿಣಿಯ ಚಾತುರ್ಯ ! ನಿಮ್ಮ ಅಣ್ಣಿಂದಿರೇನು ನಿರಿಂದ ಸತ್ಯರುಷರೆಂದು ಕೊಂಡಿದ್ದೀಯೇನು ? ಪುರುಷರೆಲ್ಲಾ ಒಂದೇ ಅಜ್ಞು. ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆ ”

“ ನೀವು ಹೇಳುವ ವೇದಾಂತವು ಚಂಡಿಗಿದೆ, ಅತ್ತಿಗೆ ! ನಿಮ್ಮ ಭಟ್ಟರು ಆ ನಟಿಯರ ಮಧ್ಯ ವಿಹರಿಸುತ್ತಿರುವ ಭ್ರಮರ ! ಅಥವಾ ವೇದಾಂತಿಗಳಿಗೂ ವೇದ್ಯನಲ್ಲದ ಮಾಹಾದೇವ ! ನನಗೆ ಅವರನ್ನು ಆಳುವ ಶಕ್ತಿ ಇಲ್ಲ ! ಅತ್ತಿಗೆ, ಒಂದೆರಡು ದಿನ ಭಟ್ಟರ ಜೊತೆಯಲ್ಲಿ ಸ್ವಾಧಿಯೋಕ್ಕೇ ಹೋಗಿ ಬಿಲ್ಲಿ. ಆ ನಟಿಯರ ಮಧ್ಯದಲ್ಲಿ ನೀವು ಏನಾಗುತ್ತೀರೋ ನೋಡಿಕೊಳ್ಳಿ. ಆ ರೇವಾದೇವಿ, ಸೇಟರ ಹೆಂಡತಿ. ಅವಳ ಹಾವಭಾವ ವರ್ಣಾರಗಳನ್ನು ನೋಡಿದಿರಲ್ಲ. ಅವಳು ಗೃಹಸ್ಥರ ಹೆಣ್ಣಿಂದು ಸಿಮಗೆ ಕಾಣುತ್ತಿದೆಯೇನು ? ”

“ ಹೌದು, ಹೌದು ! ಅವಳು ಬಲು ಚರ್ತುರೆ. ದೇವರು ಅವಳಿಗೆ ಅಂಥಾ ರೂಪ-ಶಾಪಣಿಗಳನ್ನು ಕೊಟ್ಟಿದ್ದಾನೆ. ಅವಾರ ಏಕ್ವಯರವನ್ನು

ಕರುಣಿಸಿದಾನೆ. ದೇವರ ಸೃಷ್ಟಿಯಲ್ಲಿಯೇ ಅದೊಂದು ಜಾತಿಯ ಹೆಂಗಸರ್”

ಲಕ್ಷ್ಮಿಯು “ಸರಿ ! ಅತ್ಯಿಗೆಯವರೇ. ಅಂಥದೇಜಾತಿಯ ಹೆಣ್ಣಿಂದು ಭಟ್ಟಿರಿಗೆ ಮದುವೆಯಾಗಿದ್ದರೆ ಚೆನ್ನಾಗಿತ್ತು ” ಎಂದಳು.

ಕಲ್ಯಾಣಿಯು “ಲಕ್ಷ್ಮಿ ! ನಿನೆನು ಸೌಂದರ್ಯದಲ್ಲಿ ಕಡಿಮೆಯೇ ? ಗುಣದಲ್ಲಿ ಕೊರತೆಯೇ ! ಗಂಡಸರ ಸ್ವಭಾವವೇ ಹಾಗೇ ಚಂಚಲ ಸ್ವಭಾವ !” ಎಂದಳು.

ಲಕ್ಷ್ಮಿಯು “ಹೇಗೇ ಇರಲಿ ! ನಾನೊಬ್ಬಳೇ ಇನ್ನೊಂದು ದಿನವೂ ಇಲ್ಲಿರಲಾರೆ. ನಿವು ಇಲ್ಲಿದ್ದರೆ ನಾನು ಇರುತ್ತೇನೆ. ನಿವೆಲ್ಲಿದ್ದರೆ ನಾನು ಅಲ್ಲಿ ” ಎಂದು ಸಣ್ಣ ನಗುವನ್ನು ನಕ್ಕಳು.

ಕಲ್ಯಾಣಿಯು ಮದರಾಸಿಗೆ ಹಿಂದಿರುಗಬೇಕೆಂದು ಸ್ವಿಷ್ಟಿಯಿಸಿದಳು. ಲಕ್ಷ್ಮಿದೇವಿಯನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿಕೇಕೆಂದು ಭಟ್ಟಿ ನೊಡನೆ ಹೇಳಿದಳು. ಡಾಕ್ಟರು ಸ್ಥಳ ಬದಲಾವಣ ಅವಶ್ಯಕವೆಂದು ಸಲಹೆ ಕೊಟ್ಟಿರು. ಪ್ರಯಾಣದ ದಿನವೂ ಗೊತ್ತಾಯಿತು.

ಕಲ್ಯಾಣಿಯೂ ಲಕ್ಷ್ಮಿದೇವಿಯೂ ಮದರಾಸಿಗೆ ಪ್ರಯಾಣ ಮಾಡಿದರು. ಭಟ್ಟಿನೂ ಜೊತೆಯಲ್ಲಿ ಹೊರಟಿನು. ಹೊರಡುವ ಸಮಯದಲ್ಲಿ ಲಕ್ಷ್ಮಿದೇವಿಯು ವಿಮಲೆಯನ್ನು ಆಲಂಗಿಸಿ ಧನ್ಯವಾದಗಳನ್ನು ಅರ್ಪಿಸಿದಳು. ಕಲ್ಯಾಣಿಯು ವಿಮಲೆಯನ್ನು ಪ್ರಶಂಸಿಸಿದಳು. ಈ ಸನ್ನಿಹಿತವಲ್ಲಿ ವಿಮಲೆಯು ಆ ಸಂಸಾರಕ್ಕೆ ಅತ್ಯೀಯಳೇ ಆಗಬಿಟ್ಟಿದ್ದಳು. ಅವಳು ಲಕ್ಷ್ಮಿದೇವಿ ಮತ್ತು ಕಲ್ಯಾಣಿಯರ ಅಗಲಿಕೆಗಾಗಿ ಬಾಡಿದ್ದಳು. ಅವರ ಪ್ರಯಾಣ ಸಮಯದಲ್ಲಿ ವಿಮಲೆಯ ಕಣ್ಣಗಳು ತೋರ್ಯಾಗಿದ್ದವು. ಶ್ರೀಲಂಗಾಡಿರುಲ್ಲಿ ಆ ಮೂವರೂ ಕುಳಿತು ಗಾಡಿಯು ಹೊರಟು ಹೋದಾಗ ವಿಮಲೆಯು ಉದಯಕಾಲದ ಚಂದ್ರಬಿಂಬದಂತೆ ನಿಸ್ತೇಜಸ್ಕಳಾಗಿದ್ದಳು.

ಕಲ್ಯಾಣಿಯು ಲಕ್ಷ್ಮೀಯನ್ನೂ ಭಟ್ಟನನ್ನೂ ಬೃಂದಾವನಕ್ಕೆ ಕರೆ ತಂಡಳು. ಮಾಧುವು ಅತ್ಯೇಯನ್ನೂ ಆಲಂಗಿಸಿದನು. ಸಾಮಾನ್ಯಿಯು ತಂಗಿಯ ಕ್ಷೇಮ ಸಮಾಚಾರ ವಿಚಾರಿಸಿದನು.

ಭಟ್ಟನನ್ನು “ ಕುರಿತು ಏನಯಾಗಿ ! ಬಂದೇಬಿಟ್ಟೆ. ನಮ್ಮ ಮನೆಯನ್ನೂ ಮರತೆಬಿಟ್ಟೆಯೆಂದುಕೊಂಡಿದ್ದೆ. ಕಲ್ಯಾಣಿಯು ನಿಮಿಷಭೂರನ್ನೂ ಹಿಡಿದು ತಂಡಳು ” ಎಂದು ಹಾಸ್ಯ ಮಾಡಿದನು.

ಭಟ್ಟನು ನಾಲ್ಕುರು ವಾರಗಳು ಮದರಾಸಿನಲ್ಲೇ ಇದ್ದನು. ಪ್ರತಿ ದಿನವೂ ಲಕ್ಷ್ಮೀಯನ್ನೂ ಕರೆದುಕೊಂಡು ಸಮುದ್ರ ತೀರಕ್ಕೆ ಹೋಗುತ್ತಿದ್ದನು. ಲಕ್ಷ್ಮಿಗೆ ಬೊಂಬಾಯಿನ ಕಹಿ ವಾಸನೆಗಳಿಲ್ಲಾ ವಾಸಿಹೋಗಿದ್ದವು. ಪುನಃ ಅವರಿಭೂರಲ್ಲಿಯೂ ಪ್ರಣಯ ಪ್ರೇಮಾಗಳು ತುಂಬಿ ತುಳುಕುತ್ತಿದ್ದವು.

ಭಟ್ಟನು ಒಂದು ದಿನ ಜಮಿನಿ ಸ್ಪೃಹಿಯೋಕ್ಕೆ ಹೋಗಿ ವಾಸ್ರವರವ ರನ್ನು ನೋಡಬೇಕೆಂದು ಮನಸ್ಸು ಮಾಡಿದನು. ವಾಸ್ರವರವರಿಗೆ ಪ್ರೋನಾ ಮಾಡಿದನು.

ಆವರು “ ಈ ದಿನ ಮಧ್ಯಾಹ್ನ ದಯವಿಟ್ಟು ನಮ್ಮ ಸ್ವದಿಯೋಕ್ಕೆ ಬಸ್ತಿಗೆ ” ಎಂದು ಶೋರ್ ಮಾಡಿದರು.

ಆ ದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯದಲ್ಲಿ ಭಟ್ಟನು “ ಲಕ್ಷ್ಮಿ ನಾನು ವಾಸ್ರವರ ಸ್ವದಿಯೋಕ್ಕೆ ಹೋಗುತ್ತೇನೆ. ನೀನು ಬರುವೆಯಾ ” ಎಂದು ಕೇಳಿದನು.

ಲಕ್ಷ್ಮಿಗೆ ಸ್ವದಿಯೋ ಹೇಗಿರುತ್ತದೆ ನೋಡಬೇಕೆಂದು ಆಸೆಯಿತ್ತು. ಅವಳು “ ನೀವು ಬರಬೇಕೆಂದರೆ ಬರುತ್ತೇನೆ ” ಎಂದು ಹೇಳಿದಳು.

ಭಟ್ಟನು “ ಹೋಗೋಣ, ನಡೆ. ಸ್ವದಿಯೋ ಹೇಗಿರುತ್ತದೋ ನೋಡಿ ಬರುವೆಯಂತೆ ” ಎಂದು ಹೇಳಿದನು.

ಲಕ್ಷ್ಮಿಯು ಜಾಗ್ರತೆಯಾಗಿ ಸಿದ್ಧಾಂತದಳು.

ಭಟ್ಟನೂ ಲಕ್ಷ್ಮಿಯಾಂತ ಜಮಿನಿ ಸ್ವದಿಯೋಕ್ಕೆ ಹೋಡಿದರು. ವಾಸ್ರವರು ಸ್ವದಿಯೋ ಅಫೀಸಿನಲ್ಲಿ ಈ ದಂಪತ್ತಿಗಳನ್ನು ಸ್ವಾಗತಿಸಿದರು. ಅವರಿಬ್ಬಿರಿಗೂ ಟೇ ಕೊಟ್ಟಿರು. ಭಟ್ಟನು ವಾಸ್ರವರೀಂದನೆ ಚಿತ್ರಪಟದ ತಯಾರಿಕೆಯ ಆನುಭವಗಳನ್ನು ಮಾತನಾಡ ತೊಡಗಿದನು.

ಅವನು “ ವಾಸ್ರವರೇ ! ನೀವು ಚಿತ್ರಪಟಗಳ ತಯಾರಿಕೆಯಲ್ಲಿ ಬಹಳ ಕುಶಲರಿಂದು ನನ್ನ ಅಭಿಪ್ರಾಯ. ನಿಮ್ಮಾಡನೆ ಸೇರಿ ಈ ಬಿಸಿನೆಸ್ ಮಾಡಬೇಕೆಂದು ನನಗೆ ಆಸೆಯಿದೆ ” ಎಂದು ಹೇಳಿದನು.

ವಾಸ್ರವರು “ ಅದಕ್ಕೇನು ಆಗಬಹುದು. ಯಾವ ರೀತಿ ಮಾಡಬೇಕೆಂದು ನಿಮ್ಮ ಅಪೇಕ್ಷೆ ? ” ಎಂದು ಕೇಳಿದರು.

ಭಟ್ಟನು ಕಥಾ ರಚನೆಯು ನನ್ನ ಸೈರಿತ ವಿಜಯೀಂದ್ರ ರಾಯ ನದು. ನಟನಟಿಯರನ್ನು ನೀವೂ ಮತ್ತು ಕವಿಯಾ ಒಸ್ಪಿ ಚುನಾಯಿಸಬೇಕು. ಪಟವನ್ನು ತಯಾರಿಸುವ ವಿಧಾನ ಅದಕ್ಕಾಗುವ ವೆಚ್ಚ ಇವೆಲ್ಲವೂ ಸಂಪೂರ್ಣವಾಗಿ ನಿಮ್ಮ ಜವಾಬ್ದಾರಿ. ಅದರ ವೆಚ್ಚದಲ್ಲಿ ಅರ್ಥವನ್ನು ನಾನು ಮುಂಗಡವಾಗಿ ಕೊಟ್ಟು ಬಿಡುತ್ತೇನೆ. ಪಟವು ನಮ್ಮಿಬ್ಬಿರಿಗೂ ಸೇರಿದ್ದ ” ಎಂದು ಹೇಳಿದನು.

ವಾಸ್ರವರು ಕ್ಷಣಿ ಹೋತ್ತು ಯೋಚನೆ ಮಾಡಿ ಡೊಡ್ಡ ಕಣ್ಣಿಗಳನ್ನು ಅರಳಿಸುತ್ತಾ, “ ಭಟ್ಟ. ನೀವು ಬಹಳ ಸರಿಯಾಗಿ ಹೇಳಿದಿರಿ. ಈ

ವಿಷಯದಲ್ಲಿ ಇನ್ನು ಅಚ್ಚುಗಟ್ಟಾಗಿ ವಾತನಾಡಿದವರನ್ನು ನಾನು ನೋಡಿಲ್ಲ. ನಿಮಗೆ ಬಹಳ ಅನುಭವವಿದೆಯೆಂದು ಕಾಣುತ್ತುದೆ. ನಾನು ಒಪ್ಪಿದ್ದೇನೇ ” ಎಂದು ಹೇಳಿದರು.

ಅನ್ನ ಹೊತ್ತಿಗೆ ಟೇ ಪ್ರಾರ್ಥಿಸಿತು. ವಾಸ್ರವರು “ ಮಿಸೆಸ್ ಭಟ್. ನಿಂವು ಟೇ ತೆಗೆದುಕೊಳ್ಳಲಿಲ್ಲವಲ್ಲ ” ಎಂದರು.

ಲಕ್ಷ್ಮಿಯು “ ನಾವು ಮನೆಯಿಂದ ಹೊರಡುವಾಗ ಟೇ ತೆಗೆದು ಕೊಂಡೇ ಬಂದೆವು. ಇನ್ನೂ ಹತ್ತು ನಿಮಿಷಗಳಾಗಿಲ್ಲ, ಕ್ವಾಮಿಸಿಂ. ನನಗೆ ಟೇ ಬೇಡ. ನಿಮ್ಮ ಮಾತುಗಳನ್ನು ಕೇಳುತ್ತಾ ತಂದಿಟ್ಟು ಟೇಯನ್ನು ಮರೆತುಬಿಟ್ಟೇ ” ಎಂದಳು.

ವಾಸ್ರವರು “ ನಮ್ಮ ಮಾತುಗಳು ನಿಮಗೆ ಹೇಗೆ ಕಾಣುತ್ತವೆ ? ” ಎಂದು ಹೇಳಿದರು.

ಲಕ್ಷ್ಮಿಯು “ ಬಹಳ ಸರಿಯಾಗಿದೆ. ಮಾತು ಹೀಗಿರಬೇಕು. ಕಡ್ಡಿ ಮುರಿದು ಕೈಗೆ ಕೊಟ್ಟಿಂತೆ ” ಎಂದು ಹೇಳಿದಳು.

ವಾಸ್ರವರಿಗೆ ಮನಸ್ಸಿನಲ್ಲಿಯೇ ಸಂತೋಷವಾಯಿತು. ಅವ್ಯಾರಲ್ಲಿ ಭಟ್ಟಿನೂ ವಾಸ್ರವರೂ ಪರಮ ಮಿತ್ರರಂತೆ ಆಗಿಬಿಟ್ಟಿರು. ಮೈಸೂರಿನ ಪತ್ರಕರ್ತರೊಬ್ಬರು ವಾಸ್ರವರು ಭೇಟಿಗೆ ಬಂದಿದ್ದರು. ಆ ಭೇಟಿಯು ನೊಡಲೇ ನಿಶ್ಚಯವಾಗಿತ್ತು.

ವಾಸ್ರವರು ಭಟ್ಟಿರನ್ನು ಕುರಿತು “ ನಿಂವು ಸ್ವಲ್ಪ ಹೊತ್ತು ಇಲ್ಲಿ ಕುಳಿತುಕೊಳ್ಳಿರಿ. ಮೈಸೂರಿನ ಪತ್ರಕರ್ತರೊಬ್ಬರು ಬಂದಿದ್ದಾರಿ. ಅವರೊಂದನೇ ಸ್ವಲ್ಪ ಹೊತ್ತು ವಾತನಾಡಿ ಬರುತ್ತೇನೇ ” ಎಂದು ಹೇಳಿ, ಹೊರಗಿನ ವರಂಡಕ್ಕೆ ಬಂದರು.

ವರಾಂಡದಲ್ಲಿ ಸುಷ್ಯವಸ್ಥೆಯಿಂದ ಅನೇಕ ಕುಚ್ಚ ಮೇಜುಗಳಿದ್ದವು. ಮೈಸೂರಿನ ಪತ್ರಕರ್ತರು ಬಂದು ಮೇಜದ ಮುಂದೆ ಕುಳಿತಿದ್ದರು. ವಾಸ್ರವರು ಬಂದು ಆವರಿಗೆ ಅಭಿವಂದಿಸಿ, ಪಕ್ಕದ ಕುಚ್ಚಯಲ್ಲಿ ಕುಳಿತು ಕೊಂಡರು.

ಪತ್ರಕರ್ತರು ವಾಸ್ರವರಿಗೆ ಒಂದು ಕಥೆಯ ವಿಚಾರವಾಗಿ ನಿವರಿಸಿ

ದರು. ಅದನ್ನು ಚಿತ್ರಪಟ ತೆಗೆಯಬೇಕೆಂದು ಹೇಳಿದರು. ವಾಸ್ರವರು ಕೊಂಚ ಧೂತರ್ತತೆಯಿಂದ “ ಕಥೆಗಳಗೇನು ಕಡಿಮೆ? ಚಿತ್ರಪಟವನ್ನು ತಯಾರಿಸುವುದು ಸುಲಭವೆಂದು ಕೊಂಡಿದ್ದೀರಾ ? ನಿಮ್ಮಂಭಾ ವಿದ್ವಾಂಶರಿಗೆ ಒಪ್ಪುವ ರೀತಿಯು ಜನ ಸಾಮಾನ್ಯಕ್ಕೆ ಪ್ರಯವಾಗುವುದಿಲ್ಲ. ಜನರಿಗೆ ಪ್ರಯವಾಗುವುದನ್ನು ನೀವು ಒಪ್ಪುವುದಿಲ್ಲ ” ಎಂದು ಹೇಳಿದರು.

ಪತ್ರಕರ್ತರಿಗೆ ಸ್ವಲ್ಪ ರೀಗಿತು. ಅವರು “ ವಾಸ್ರವರೇ! ಮಂಗಮೃಂಭಾ ಕಥೆಗಳನ್ನು ತಂದು ದುಡ್ಡ ಬಂದರಾಯಿತೇ ? ಆ ಕಥೆಗಳ ಮಟ್ಟ ವನ್ನು ಏರಿಸ ಬೇಡನೇ?” ಎಂದು ಕೇಳಿದರು.

ವಾಸ್ರವರಿಗೆ ಕೋವ ಬರಲಿಲ್ಲ ! “ ದುಡ್ಡ ಬರುವ ದಾರಿಯಲ್ಲಿಯೇ ಮೇಲಿನ ಮಟ್ಟಕ್ಕೆ ಏರಿಸಬೇಕು ” ಎಂದು ಹೇಳಿದರು.

“ ಇರಲಿ, ಪತ್ರಕರ್ತರೇ ನಾಳಿ ಪುನಃ ಮಾತನಾಡೋಣ. ನಾನೋಂದು ಹೊಸ ಚಿತ್ರವನ್ನು ತಯಾರಿಸುತ್ತಿದ್ದೇನೆ. ಅದು ಚಂದ್ರಲೇಖ. ಈಗ ನಮ್ಮ ಸ್ವಾಧಿಯೋದಲ್ಲಿ ಅದರ “ ಷಾಟ್ಸ್ ” ಗಳನ್ನು ಹಾಕುತ್ತಾರೆ. ದಯವಿಟ್ಟು ನೋಡಿರಿ ” ಎಂದು ಹೇಳಿ ಪತ್ರಕರ್ತರನ್ನು ಸ್ವಾಧಿಯೋಡೋಳಗೆ ಕರೆದೊಯ್ದು ತೋರಿಸುವಂತೆ ಒಬ್ಬ ಗುಮಾಸ್ತರಿಗೆ ಹೇಳಿ ಆ ಪತ್ರಕರ್ತರನ್ನು ಅವರ ಜೊತೆಯಲ್ಲಿ ಕಳುಹಿಸಿ ಕೊಟ್ಟಿರು.

ಒಳಗೆ ಬಂದು “ ಭಟ್ಟ ”, ಹೈಮೇಸಿರಿ. ಸ್ವಲ್ಪ ತಡವಾಯಿತು. ಹೋಗೋಣ. ನಮ್ಮ ಸ್ವಾಧಿಯೋದ ಪ್ರದರ್ಶನ ಶಾಲೆಯಲ್ಲಿ ನಮ್ಮ ಹೊಸ ಚಿತ್ರ ತಯಾರಿಕೆ ಚಂದ್ರಲೇಖ “ ಷಾಟ್ಸ್ ” ಹಾಕುವ ಏಸಾಡು ಮಾಡಿದ್ದೇನೆ. ನೋಡೋಣ ಬನಿಸ್ ” ಎಂದು ಹೇಳಿ ಪ್ರದರ್ಶನಾಲಯಕ್ಕೆ ಆ ದಂಪತಿಗಳನ್ನು ಕರೆದುಕೊಂಡು ಹೋದನು.

ಅವರು ಆಫೀಸಿನಿಂದ ಪ್ರದರ್ಶನಾಲಯಕ್ಕೆ ನಡೆದು ಹೋಗುತ್ತಿರು ವಾಗ ದ್ವಾಷಣ ದೀರ್ಘದ ಸುಪ್ರಸಿದ್ಧ ನಟಯೋಬ್ಬಳು ಕಾರಿಳದು ಬಂದಳು. ವಾಸ್ರವರು : ಅವಳನ್ನು ನೋಡಿದರೂ ನೋಡಿದವರಂತೆ ಒಳಗೆ ಹೋಗಿ ಭಟ್ಟರನ್ನು ಅವರ ಪತ್ರಿಯನ್ನು ಕೂಡಿಸಿ ತಾವೂ ಕುಳತುಕೊಂಡರು. ಅವರ ಬಿಂಗಡೆಯಲ್ಲಿ ವ್ಯೇಸಾರಿನ ಪತ್ರಕರ್ತರನ್ನು ಕರೆಸಿ ಕೂಡಿಸಿ ಕೊಂಡರು. “ ಷಾಟ್ಸ್ ” ಪ್ರದರ್ಶನವು ಶುರುವಾಯಿತು.

ಮ್ಯಾನೇಜರ್ ಬಂದು “ಆ ನಟಿಯು ಬಂದಿದ್ದಾಳೆ. ತನ್ನನ್ನು ಭೇಟಿ ಮಾಡಬೇಕೆನ್ನುತ್ತೇಳಿ” ಎಂದು ತಿಳಿದನು.

ವಾಸೆರವರು “ಆಗ ನನಗೆ ಅವಕಾಶವಿಲ್ಲ” ಎಂದು ಹೇಳಿದರು.

ಮ್ಯಾನೇಜರ್ ಬಂದು ಕ್ರೊ ಸುಮೃತಿದ್ದು “ಮತ್ತಾವಾಗ ಪುರ ಸತ್ತಾಗುತ್ತದೆ?” ಎಂದು ಕೇಳಿದನು.

ವಾಸನಾರವರು ಮುಖವನ್ನು ಸ್ಪೃಹಿಸಿ “ನನಗೆ ಪುರಸೋತ್ತೇ ಅಗುವುದಿಲ್ಲ. ಆಗ ನನಗೆ ಅವರೂದನೆ ಮಾತನಾಡುವ ಪ್ರಮೇಯ ವೇಸೂ ಕಾಣುವುದಿಲ್ಲ. ನಾನು ಈ ಚಂದ್ರಲೇಖಾ ಪರವನ್ನು ಯಶಸ್ವಿಯಾಗಿ ಮಾಡುವುದರಲ್ಲಿ ಮುಳುಗಿದ್ದೇನೆ” ಎಂದು ಹೇಳಿದರು.

ಆ ಮ್ಯಾನೇಜರು ಹೊರಟು ಹೋದನು. ಭಟ್ಟನು ವಾಸನಾರವರನ್ನು ಕುರಿತು ಮೆಲ್ಲಿಗೆ ಪ್ರಸ್ತಾಪ ಮಾಡಿದನು. “ಇದೇನು ಸಾರ್? ಇಪ್ಪು ಖಡಾಖಂಡಿತನಾಗಿ ಹೇಳಬಿಟ್ಟಿರಿ. ಆಕೆಯು ಈ ದಕ್ಷಿಣ ದೇಶದಲ್ಲಿ ಸುಪ್ರಸಿದ್ಧ ನಟಿಯೆಂದು ಕೇಳಿದ್ದೇನೆ” ಎಂದನು.

ವಾಸೆರವರು ಮುಗುಳು ನಗೆಯನ್ನು ನಗುತ್ತಾ “ಆದೇ ಈ ವ್ಯಾಪಾರದಲ್ಲಿರುವ ಬಿಗಿ. ದಾಕ್ಷಿಣ್ಯದ ಲವಲೀಶಪೂ ಇರಬಾರದು. ಆಕೆಯು ಇಪ್ಪತ್ತೆಡು ಮೂವತ್ತು ಸಹಸ್ರ ರೂಪಾಯಿಗಳು ಸಾಲವನ್ನು ಕೇಳಲು ಬಂದಿದ್ದಾಳೆ. ಆಕೆಯು ಮಗಳಿಗೆ ಮದುವೆಯಂತೆ” ಎಂದು ಹೇಳಿದರು.

ಭಟ್ಟನು ಸ್ವಲ್ಪತ ವಾಣಿಯಿಂದ “ಆಕೆಗೆ ಒಂದೊಂದು ಚಿತ್ರಕ್ಕೆ ಉಂ-ಉಂ ಸಾವಿರ ರೂಪಾಯಿಗಳವರಿಗೆ ಬರುತ್ತದಂತೆ. ಅಂ ಸಾವಿರ ರೂಪಾಯಿಗಳನ್ನೂ ಕೊಟ್ಟರೆ ಎಲ್ಲಿ ಹೋಗುತ್ತದೆ? ಸಮಯದಲ್ಲಿ ಸಹಾಯ ಮಾಡಿ ದಾಕ್ಷಿಣ್ಯವನ್ನು ಹೊರಿಸಿದಂತಾಗುವುದಿಲ್ಲವೇ” ಎಂದನು.

ವಾಸನಾರವರು ಗಟ್ಟಿಯಾಗಿ ನಕ್ಕು “ಭಟ್ಟ. ಅದೇ ಗುಟ್ಟು. ಈ ರಹಸ್ಯವನ್ನು ನೀವು ಅನುಭವಿಸಿದಂದ ಅರಿಯ ಬೇಕು. ಅವರಿಗೆ ದುಡ್ಡಿ ಕೊಟ್ಟರೆ ಎಲ್ಲಾ ಹೋಗುವುದಿಲ್ಲ. ಆದರೆ ಅವರಿಗೆ ತಕ್ಕು ಕಢಿಯನ್ನು ನಿರ್ವಾಣ ಮಾಡಬೇಕು. ಅದಕ್ಕನುಗುಣವಾಗಿ ಇತರ ನಟನಟಿಯರನ್ನು ಹೊಂದಿಸಬೇಕು. ಅವರು ಕೇಳಿದಷ್ಟು ಫೀಸು ಕೊಡಬೇಕು. ಇಷ್ಟಕ್ಕೆಲ್ಲಾ ಇಂದೇ ನಾವು ಕಟ್ಟಬಿಡ್ಡಂತಾಗುತ್ತದೆ. ನಮಗೆ ಬೇಕಾದಾಗ, ಅವರನ್ನು

ಚುನಾಯಿಸಿದಾಗ ಸರಹೊಂದಿದರೆ ಹೆಚ್ಚು ಫೀಸು ಕೊಟ್ಟು ತೆಗೆದು ಕೊಂಡರೂ ನಷ್ಟವಿಲ್ಲ. ಅದೇ ಈ ವ್ಯಾಪಾರದ ಘಟನ್ಯೆ ” ಎಂದು ಹೇಳಿದರು.

ಅಪ್ಪು ಹೊತ್ತಿಗೆ ನಾಲ್ಕೆಲ್ಲದು ವಾಟಿಗಳು ಪೂರ್ಣಸಿದ್ಧವು.

ವಾಸನ್ ರವರು ಭಟ್ಟನನ್ನು ಕುರಿತು “ಹೇಗೆದೆ ಇದು ?” ಎಂದು ಕೇಳಿದರು.

ಭಟ್ಟನು “ ಅಮೋಫ್ನೆವಾಗಿದೆ. ಬಹಳವಾಗಿ ಜನರ ಮನಸ್ಸನ್ನು ಆಕರ್ಷಿಸುವಂತಿದೆ ” ಎಂದು ಹೇಳಿದನು.

ಲಕ್ಷ್ಮಿಯು “ ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ ” ಎಂದು ದನಿ ಕೂಡಿಸಿದಳು.

ವಾಸನ್ ರವರು ತಮ್ಮ ಬಲಗಡೆಯಲ್ಲಿ ಕುಳಿತ್ತಿದ್ದ ಪತ್ರಕರ್ತರನ್ನು ಕುರಿತು “ ಸ್ವಾಮಿಾ. ನಿಮ್ಮ ಅಭಿಪೂರ್ಯವೇನು ? ” ಎಂದು ಕೇಳಿದರು.

೧ ಪತ್ರಕರ್ತರು “ ನಿಮ್ಮ ಅಭಿಪೂರ್ಯವು ಬೇಕೆ ? ಅದೆರಿಂದ ನಿಮುಗೇನು ಪ್ರಯೋಜನ ? ನೀವು ಅದನ್ನು ಲಕ್ಷ್ಮಿ ಮಾಡುವಿರಾ ” ಎಂದು ಹೇಳಿದರು.

ವಾಸನ್ ರವರು “ ಪರವಾಯಿಲ್ಲ. ಹೇಳಿರಿ. ನಿಮ್ಮ ಅಭಿಪೂರ್ಯವೂ ಗಣನೀಯವಾದುದೇ ? ” ಎಂದರು.

ಪತ್ರಕರ್ತರು “ ಕೇಳಿ, ವಾಸನ್ ರವರೇ ! ಈ ಕಥೆಯನ್ನು ನೋಡಿದರೆ ಎಂಥವರಿಗಾದರೂ ಸುಳ್ಳು ಪೊಳ್ಳುನ ಕಟ್ಟು ಕಥೆಯೆಂದು ತೋರಿದೇ ಇರದು. ಇದು ಹಳೇ ಕಾಲದ್ದೂ ಅಲ್ಲ. ಹೊಸ ಕಾಲದ್ದೂ ಅಲ್ಲ. ಒಂದೇ ಒಂದು ಸ್ವಾರಸ್ಯವನ್ನು ಇದರಲ್ಲಿ ಕಂಡುಕೊಂಡಿದ್ದೀರಿ. ನಿಮ್ಮ ಮಂಗಮೃಂತ ಚಿತ್ರದಲ್ಲಿ ದೊಂಬರ ಹುಡುಗಿಯ ವಾತ್ರವೂ, ಗಾನವೂ, ನರ್ತನವೂ ಅತ್ಯಂತ ಜನಾಕರ್ಣಾಯವಾಗಿದೆ. ಅದನ್ನೇ ಸೂರ್ಯಾಂತಿ ಮಾಡಿ ಇಲ್ಲಿ ಪ್ರದರ್ಶಿಸಿರುವಿರಿ. ಇದೇ ಈ ಚಿತ್ರದ ರಹಸ್ಯ ” ಎಂದು ಹೇಳಿದರು.

ವಾಸನ್ ರವರು ಮೌನ ಮುದ್ದೆಯನ್ನು ಥಾರ ಟೆ ಮಾಡಿದರು. ಆ ಪ್ರದರ್ಶನವು ಪೂರ್ಣಸಿತು. ಭಟ್ಟನೂ ಲಕ್ಷ್ಮಿಯೂ ವಾಸನ್ ರವರ ಅಪ್ಪಣಿಯನ್ನು ತೆಗೆದುಕೊಂಡು ಹೊರಟರು.

ಮನೆಗೆ ಬರುತ್ತಾ ಆ ದಂಪತ್ತಿಗಳ್ಳಿರೂ ಚಂದ್ರಲೇಖಾ ಚಿತ್ರದ

ಸ್ವಾರಸ್ಯವನ್ನು ಮಾತನಾಡುತ್ತ ಬಂದರು. ಭಟ್ಟನು “ಲಕ್ಷ್ಮಿ ಆ ಚಿತ್ರವು ಅದ್ಭುತ ನಿರ್ಮಾಣ. ಬಹಳ ದುಡ್ಡ ಬರುತ್ತದೆ” ಎಂದು ಹೇಳಿದನು.

ಲಕ್ಷ್ಮಿಯು “ಚಿತ್ರವೇನೋ ಜೆನ್ನಾಗಿರಬಹುದು. ಆ ವ್ಯುತ್ಪಾರಿನ ಪತ್ರಕರ್ತರು ಹೇಳಿದ ಮಾತುಗಳು ನಿನ್ನ ಕೆವಿಯಯಲ್ಲಿ ಬೀಳಲಿಲ್ಲವೇ?” ಎಂದಳು.

ಭಟ್ಟನು “ಬಿತ್ತು! ಬಿತ್ತು! ಬೀಳದೇ ಏನು? ಅದು ಪತ್ರಕರ್ತರ ಕೆಟುಗ್ರಹಾದ ವಿನಶಕ ದೃಷ್ಟಿ. ಚಿತ್ರವಟವೆಂದರೆ ಚಿತ್ರವಟ. ಮನರಂಜಕವಾಗಿದ್ದರೆ ಸರಿ. ಇನ್ನೇನು ತಾನೇ ಕಾರ್ಯಗತ ಮಾಡಲಾದಿತ್ತು? ದೇವಲೋಕದ ನಂದನ ವನವನ್ನು ಭೂಲೋಕಕ್ಕೆ ತರಲಾಗುವುದೇ? ವಾತಾಳದ ನಾಗಕನಿಷ್ಠಕೆಯರನ್ನು ಭೂಮಿಗೆ ಎತ್ತಿಕೊಂಡು ಬರಲು ಸಾಧ್ಯವೇ? ಇವ್ಯೇ ಮಾಡಲು ಸಾಧ್ಯ. ವಿನಶಕರಿಗೇನೂ ಇತಮಿತಿಗಳೇ ಇರುವುದಿಲ್ಲ. ಆ ಪತ್ರಕರ್ತರು ಚಿತ್ರ ಪ್ರಪಂಚಕ್ಕೆಳಿದು ಕೃತಿಯಲ್ಲಿ ಅವರ ಬುದ್ಧಿಯನ್ನು ತೋರಲಿ. ತಾನಾಗಿಯೇ ಗೊತ್ತಾಗುತ್ತದೆ, ಅವರ ಬೀಳೇಕಾಳು” ಎಂದು ಹೇಳಿದನು.

ಇವ್ಯು ಹೊತ್ತಿಗೆ ಭಟ್ಟನ ಮನೆಯು ಬಂದಿತು. ಭಟ್ಟನೂ ಉತ್ತರ್ಯು ಮಹಡಿಯ ಮೇಲೆ ಹೊಗಿ ಭಟ್ಟನ ವಿಶ್ವಾಂತಿ ಕೊಣಕೆಯೊಳಗೆ ಕುಳಿತರು. ಭಟ್ಟನು ವ್ಯಮೇಲಿದ್ದ ಅಂಗಿಯನ್ನು ತೆಗೆದು ಹಾಕಿ ಮಂಚದ ಮೇಲೆ ಒರಿಕೊಂಡು ಕುಳಿತನು. ಉತ್ತರ್ಯು ಘಾಷ್ಯಾನ್ ಹಾಕಿದಳು.

ಲಕ್ಷ್ಮಿಯು ನಗುತ್ತಾ “ನಾಥ! ನಾನೊಂದು ಮಾತು ಹೇಳಲೇ” ಎಂದು ಕೇಳಿದಳು.

ಭಟ್ಟನು “ಹೇಳಿ, ಹೇಳಿ, ಲಕ್ಷ್ಮಿ! ಆದೇನು ಹೇಳಿ? ನಾನು ಯಾವಾಗಲೂ ನಿನ್ನ ಮಾತಿಗೆ ಸಿದ್ಧನಾಗಿದ್ದೇನೆ” ಎಂದನು.

“ನೋಡಿ, ಭಟ್ಟ. ಈ ದಿನ ಜಿಮಿನಿ ಸ್ಟುಡಿಯೋಕ್ಕೆ ಹೋಗಿದ್ದೆವಲ್ಲಾ. ಅಲ್ಲಿ ಆ ವಾಸನಾರವರನ್ನು ನೋಡಿ ನನಗೆ ದಿಗ್ಭರಮೆಯಾಯಿತು. ಅವರಿಂದ ನೀವೇನು ವಾತವನ್ನು ಕಲಿತಿರಿ? ಹೇಳಿ, ನೋಡೋಣ”

“ಏನೂ ಇಲ್ಲ. ವಾಸ್ತವರವರು ನನಗೇನೂ ಹೊಸಬರಲ್ಲ. ಅವರು

ಯಾವಾಗಲೂ ಕರಿಣ ಸ್ವಭಾವದವರು. ನಿದಾರಕ್ಷಿಣ್ಯ ಪ್ರಕೃತಿ. ಸ್ವಲ್ಪಿನ್ನೇ ಈ ದೋಷವನ್ನು ಅನೇಕರು ಅವರಲ್ಲಿ ಕಂಡಿದ್ದಾರೆ. ಅದರಿಂದಲೇ ಅನೇಕರು ಅವರನ್ನು ದ್ವೇಷಿಸುತ್ತಾರೆ. ನಾನು ಹಾಗೆ ಮಾಡಲು ಇವು ಪಡುವುದಿಲ್ಲ ”

ಲಕ್ಷ್ಮೀಯು “ ಭಟ್ಟರೇ, ಮಹಾಶಯರೇ, ಯಾರು ದೂಷಿಸಿದರೇನು ? ಯಾರು ಭೂಷಿಸಿದರೇನು ? ವಾಸರವರ ಚಾಳಾಕ್ಕತೆಯೇ ಸರಿಯೆಂದು ನಾನು ಸಾವಿರ ಬಾರಿ ಹೇಳುತ್ತೇನೆ. ನೋಡಿ, ಆ ನಟಿಯ ವಿಚಾರದಲ್ಲಿ ಅವರೆನ್ನು ತಾತ್ಪರವನ್ನು ತೋರಿಸಿದರು. ಎಂಥಾ ನಿದಾರಕ್ಷಿಣ್ಯ. ಹಾಗಿರಬೇ ದವೇ ? ಚಿತ್ರಪಟದ ಅಧಿಪತಿಗಳಾದ ನೀವುಜವಿಮಲಾದೇವಿಯನ್ನು ಕರೆತಂದು ದೇವಕನ್ಯೆಯೆಂದು ಕೊಂಡಾಡುವಿರಿ. ಅಂದಿನ ಆ ಚಿತ್ರ-ಇಂದಿನ ಈ ಚಿತ್ರ-ಇವರದನ್ನು ನೀನೇ ಹೋಲಿಸಿ ನೋಡಿರಿ” ಎಂದುಹೇಳಿ ಭಟ್ಟನ ಗಲ್ಲಿ ದನ್ನು ಹಿಡಿದು ಅಲ್ಲಾಡಿಸಿದಳು.

ಭಟ್ಟನ ಮುಖದಲ್ಲಿ ನಾಚಿಕೆಯು ಮೂಡಿತು.

ಅವನು ಲಕ್ಷ್ಮೀಯ ಕೈಯನ್ನು ಹಿಡಿದುಕೊಂಡು ಸವರುತ್ತಾ “ ನಿನಗೆ ಗೊತ್ತಿಲ್ಲ, ಲಕ್ಷ್ಮಿ ವಿಮಲಾದೇವಿಯು ಸಿನಿಮಾ ನಟಿಯರ ದರ್ಜೆಯವ ಇಲ್ಲ. ಅವಳು ಗೃಹಸ್ತರ ಹೆಣ್ಣು. ಅವಳಿಗೆ ನಾನು ಕೊಡುವ ಮರಾಠಿಯು ಸರಿಯಾಗಿಯೇ ಇದೆ. ಅವಳ ಮನೋಭಾವವನ್ನು ನಾನು ಆರತಿ ದ್ದೀನೆ. ಏನೋ ಇದೊಂದು ಚಿತ್ರದಲ್ಲಿ ನಮ್ಮ ಬಲಾತ್ಮಾರಕ್ಕೆ ಅಭಿನಯಿ ಸಲು ಒಪ್ಪಿದ್ದಾಗಿ. ಹುಡುಗಿ, ಚಿತ್ರಪಟದಲ್ಲಿ ಒಂದು ಬಾರಿ ಅಭಿನಯ ಮಾಡಬೇಕೆಂದು ಆಶೆ. ನೋಡು, ಅವಳು ಕ್ಷೀಪ್ರದಲ್ಲಿಯೇ ಯಾವನೋ ಒಬ್ಬ ಉತ್ತರ ದೇಶದ ದೋಡ್ಡ ಮನುಷ್ಯನನ್ನು ಮದುವೆಯಾಗಿ ನಿನ್ನಂತಹಿಯೇ ಗೃಹಣಿಯಾಗುವಳು ” ಎಂದು ಹೇಳಿ ಆ ಲಕ್ಷ್ಮೀಯು ಭುಜವನ್ನು ಬಗ್ಗಿಸಿ ಚುಂಬಿಸಿದನು.

ಲಕ್ಷ್ಮೀಯು ಕೆಣ್ಣಿಗಳಲ್ಲಿ ಕೊರ್ಡವನ್ನು ವ್ಯಕ್ತಪಡಿಸುತ್ತಾ “ನನ್ನಂತಹಿಯೇ ! ಗೃಹಿಯೇ ! ಒಂದು ಬಾರಿ ಸಿನಿಮಾ ಪ್ರಪಂಚಕ್ಕೆ ಇಳಿದ ಮೇಲೆ ಆಯಿತು. ಎಲ್ಲ ನಟಿಯರೂ ಹೀಗೆಯೇ. ಸಿನಿಮಾ ಪ್ರಪಂಚಕ್ಕೆ ಮೊಟ್ಟೆ ಮೋದಲು ಬರುವಾಗ ಹಾಗೆಯೇ ಇರುವುದು. ಅದೂ ಒಂದು ನಟನೆ. ಅಂಥ

ವರನ್ನು ನನಗೆ ಹೋಲಿಸ ಬೇಡಿರಿ” ಎನ್ನತ್ತಾ ಭಟ್ಟನ ಕೆನ್ನೆಯನ್ನು ಹಿಂಡಿದಳು.

ಭಟ್ಟನು “ ಇಲ್ಲ ! ಲಕ್ಷ್ಮಿ ಇನ್ನು ಮೇಲೆ ಆ ವಾತನ್ನೆತ್ತುವುದಿಲ್ಲ. ವೈವಿನು ” ಎಂದು ಹೇಳುತ್ತಾ ಲಕ್ಷ್ಮಿಯ ಎರಡು ಕಸೋಲಗಳನ್ನೂ ಚುಂಚಿಸಿದನು.

ಹೊತ್ತು ಮುಳುಗಿತ್ತು. ಕತ್ತಲೆಯಾಗುವ ಸಮಯ. ಲಕ್ಷ್ಮಿಯು “ ಇದೇನು ಮನೆಯಲ್ಲಿ ಕುಳಿತುರುವುದು? ಬೀಚಿಗೆ ಹೋಗೋಣ, ನಡಿಯಿರಿ ” ಎಂದು ಹೇಳಿದಳು. ಭಟ್ಟನು ಒಪ್ಪಿ ಅಂಗಿಯನ್ನು ಧರಿಸಿದನು. ಲಕ್ಷ್ಮಿಯು ತಲ್ಲಿಂದ ಹೋಗಿ ಮುಖ ತೊಳಿದು ಹಂತಿಯಲ್ಲಿ ಅರಗಜದ ಬೊಟ್ಟಿನ್ನಿಂಟ್ಟು ಕೊಂಡು ಬೇರೆ ಸೇರೆಯನ್ನಿಟ್ಟು ಸಿದ್ಧ ಖಾದಳು. ಇಬ್ಬರೂ ಬೀಚಿಗೆ ಹೋದರು.

ಬೊಂಬಾಯನಿಂದ ವಿಜಯನು ತಂತೀ ಕೊಟ್ಟನು. ತಕ್ಷಣ ಹೋರಟು ಬರಬೇಕೆಂದು ಕರೆ ಬಂದಿತ್ತು. ಭಟ್ಟನು ಕಲ್ಪಣಿಯೊಡನೆ ಹೇಳಿ ಅಪ್ಪಣಿ ಪಡೆದನು.

ಲಕ್ಷ್ಮಿಯೊಡನೆ ಪ್ರಸ್ತಾವ ಮಾಡಿದನು. “ ಲಕ್ಷ್ಮಿ ! ಬಂದು ವಾರ ದೊಳಗಾಗಿ ಹಿಂತಿರುಗಿ ಬರೋಣ. ನೀನೂ ಬಂದು ಬಿಡು. ನಾನೋಬ್ಬನೇ ಪ್ರಯಾಣ ಮಾಡಲು ಬೇಸರವಾಗುತ್ತದೆ ” ಎಂದು ಹೇಳಿದನು.

ಲಕ್ಷ್ಮಿಯು “ ನನಗೂ ಆದೇ ಆಸೆ ! ಆದರೆ ನಾನು ಈ ಭಾರಿ ಒಬ್ಬಳೇ ಬರುವುದಿಲ್ಲ. ಅತ್ತಿಗೆಯನ್ನೂ ಮಾಧುವನ್ನೂ ಕರೆದುಕೊಂಡೇ ಹೋಗಬೇಕು. ಮಾಧುವಿಗೆ ರಜ್ಜಾ ಬರುತ್ತಲೇ ಹೂ ರ ದು ತ್ತೀ ನೇ. ನನಗಿನ್ನೂ ಶರೀರ ಸ್ಥಿತಿಯು ಪ್ರಾಣ ಗುಣವಾಗಿಲ್ಲ ” ಎಂದು ಹೇಳಿದಳು.

ಭಟ್ಟನು “ ಲಕ್ಷ್ಮಿ ! ಹಾಗಾದರೆ ಈಗ ಸೀನು ಹೋರಡುವುದಿಲ್ಲ ” ಎಂದನು.

ಲಕ್ಷ್ಮಿಯು “ ಈಗ ಇಲ್ಲ ” ಎಂದು ತಲೆ ಅಲ್ಲಾಡಿಸುತ್ತೋ “ ಬೇಗ ಬಂದು ಬಿಡಿ ! ಮತ್ತೊಮ್ಮೆ ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡೋಣ ” ಎಂದಳು.

ಮಾರನೆಯ ದಿನ ವಾರತಃಕಾಲ ಪ್ರಯಾಣಕ್ಕೆ ತಿಂಡಿಗಳನ್ನು ಮಾಡಿ ಸಿದರು. ಹಣ್ಣುಗಳನ್ನು ತಂದಿಟ್ಟರು. ಲಕ್ಷ್ಮಿಯು ಬೇಕಾದ ಬಟ್ಟೆಗಳ ನೈಲಾಲ್ಲಿ ಅಣಿ ಮಾಡಿ ಚಮಚದ ಪೆಟ್ಟಿಗೆಯಲ್ಲಿಟ್ಟುಳು. ಭಟ್ಟೆನು ಸ್ವಾನ ಮಾಡಿ ಕಾಫಿಯನ್ನು ತೆಗೆದುಕೊಂಡು ಪ್ರಯಾಣಕ್ಕೆ ಸಿದ್ಧನಾದನು. ವಿಚಯನೂ ಸ್ವಾನಾದಿಗಳನ್ನು ತೀರಿಸಿ ಪ್ರಯಾಣಕ್ಕೆ ಸಿದ್ಧನಾದನು. ಸಾಮಾನುಗಳನೈಲಾಲ್ಲಿ ತ್ರೈಪ್ರವರನು ಕಾರಿನಲ್ಲಿಟ್ಟುನು. ಭಟ್ಟೆನೂ ಲಕ್ಷ್ಮಿಯೂ ಕಾರಿನಲ್ಲಿ ಕುಳಿತು ರೈಲ್ಪೈ ಸ್ವೇಷನ್ನಿಗೆ ಹೊರಟೆರು.

ಇವರು ಹೋಗಿ ಸೇರುವ ಮುಂಚೆಯೇ ಸ್ವಾನಿ ದಂಪತ್ತಿಗಳೂ ಮಾಧುವೂ ರೈಲ್ಪೈ ಘಾಟ್ ಘಾರಂಗೆ ಬಂದು ಬಿಟ್ಟಿದ್ದರು. ಭಟ್ಟೆನು ಕಾರಿನಿಂದ ಇಳಿದು ಲಕ್ಷ್ಮಿಯೋದನೆ ಘಾಟ್ ಘಾರಂಗೆ ಹೋದನು. ಗಾಡಿಯು ಸಿದ್ಧವಾಗಿತ್ತು. ಘಸ್ಟ್ ಕಾನ್ ಗಾಡಿಯಲ್ಲಿ ಭಟ್ಟೆನಿಗಾಗಿ ರಿಜವ್‌ ಮಾಡಿದ್ದ ಸಿಟ್ಟಿಗಳಲ್ಲಿ ಕೈಪೆಟ್ಟಿಗೆ ಹಾಸಿಗೆಗಳನ್ನು ಇಡಿಸಿದರು. ಉಳಿದ ಸಾಮಾನುಗಳನೈಲಾಲ್ಲಿ ಬೆಂಚಿನ ಕೆಳಗಡಿ ಜೋಡಿಸಿಟ್ಟರು. ಗಾಡಿಯು ಹೊರಡುವವರಿಗೆ ಎಲ್ಲರೂ ಮಾತನಾಡುತ್ತಿದ್ದರು. ರೈಲುಹೊರಡುವ ಹೊತ್ತಾಯಿತು. ಎಲ್ಲರೂ ಕೆಳಗಿಲಿದರು. ರೈಲು ಹೊರಟೇ ಬಿಟ್ಟೆತು. ಆ ಗಾಡಿಯು ಘಾಟ್ ಘಾರಂ ಬಿಟ್ಟು ಹೋಗುವವರಿಗೆ ಲಕ್ಷ್ಮಿಯು ಆ ಗಾಡಿಯ ಕಡೆಗೇ ಸೋಡುತ್ತಿದ್ದಳು. ಅನಂತರ ಎಲ್ಲರೂ ಬೃಂದಾವನಕ್ಕೆ ವಾಪ್ಸು ಹೋದರು.

೬

ಆ ಗಾಡಿಯಲ್ಲಿ ಮತ್ತಿಬ್ಬರು ಪ್ರಯಾಣಿಕರಿದ್ದರು. ಅವರಲೊಬ್ಬರು ಮಂದರಾಸಿನ ಪತ್ರಕರ್ತರು. ಅವರು ತಮ್ಮ ಮಂಗಳೋಂದಿಗೆ ಪ್ರಯಾಣ ಮಾಡುತ್ತಿದ್ದರು. ರೈಲು ಹೊರಡುತ್ತಲೇ ಪರಸ್ಪರ ಪರಚಯ ಮಾಡಿ ಕೊಂಡರು. ಆ ಪತ್ರಕರ್ತರು ಇನ್ನೂ ಪತ್ರಿಕೆಯನ್ನು ಹೊರಡಿಸಿರಲಿಲ್ಲ. ಪತ್ರಿಕೆಯನ್ನು ಹೊರಡಿಸಬೇಕೆಂಬ ಉತ್ಸಾಹದಲ್ಲಿದ್ದರು. ಅವರ ಜೊತೆ ಯಲ್ಲಿದ್ದ ಆ ಹುಡುಗಿಗೆ ಸುಮಾರು ೧೮-೨೦ ವರುಷಗಳು ಇರಬಹುದು. ಅವಳು ಹಿಜಾರವನ್ನೂ ಅಂಗಿಯನ್ನೂ ಧರಿಸಿದ್ದಳು. ತಲೆ ಬಾಬ್‌ಕಟ್ಟಾ ಮಾಡಿತ್ತು. ಅವಳ ಹೆಸರು ಕಮಲಾ. ಅವಳು ಆಲಹಾಬಾದನಲ್ಲಿ ಕಾಲೇಜಿ ನಲ್ಲಿ ಓದುತ್ತಿದ್ದಳು. ಅವಳ ಗೆಳತಿಯರು ಅದೇ ರೈಲಿನಲ್ಲಿ ಇಂಟಿರ್ ಗಾಡಿ ಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಕಮಲೆಯು ಪದೇ ಪದೇ ಇಲಿದು ಆ ಗೆಳತಿಯರು ಕುಳಿತ್ತಿದ್ದ ಗಾಡಿಗೆ ಹೋಗಿ ಬರುತ್ತಿದ್ದಳು. ಅವರೊಡನೆಯೇ ಒಂದಿರಡು ಸ್ವೀಷಣಗಳನ್ನು ಕಳಿದು ಪುನಃ ವಾಪಸು ಬರುತ್ತಿದ್ದಳು.

ಭಟ್ಟನು ಕೊಂಚೆ ಕೊಂಚವಾಗಿ ಅವರ ಪರಿಚಯ ಮಾಡಿಕೊಳ್ಳಲು ಪ್ರಯು ಶ್ಶಿಸಿದನು. ಅವರು ಅಂಥ್ಯ ದೇಶದವರೆಂದೂ, ಸಂಪುಲ್ ಅಸಂಭ್ಲಿಯ ಮೆಂಬರೆಂದೂ ಗೊತ್ತಾಯಿತು. ಅದಕ್ಕೆ ತಕ್ಕ ಮಾತಿನ ಟೀವಿ, ಗತ್ತು ಗಳಿಲ್ಲಾ ಇದ್ದವು. ಭಟ್ಟನು ಅವರ ಸಮಾಜಾರವನ್ನು ಕೊಂಚೆ ಕೊಂಚವಾಗಿ ಅವರಿಂದಲೇ ತೆಗೆದನು. ಅವರು ಜವಹರಲಾಲರವರಿಗೆ ವಿಶೇಷ ಪರಿಚಯವುಳ್ಳ ಸ್ನೇಹಿತರೆಂದು ಹೇಳಿಕೊಂಡರು. ಜೈಲು ಮಾತು ಬಂತು. ಒಂದು ಬಾರಿಯೂ ಜೈಲಿಗೆ ಹೋದವರಲ್ಲವೆಂದು ಅವರ ಮಾತನಿಂದಲೇ ತಿಳಿಯಿತು.

ಭಟ್ಟನು “ಹಾಗಾದರೆ ನೀವು ಮಾಡಿರೇಟ್ ಪ್ರೈದರೋ?” ಎಂದು ಅವರನ್ನು ಪ್ರಶ್ನೆ ಮಾಡಿದನು.

“ಮಾಡರೇಟ್ ಅಲ್ಲ. ಕಾಂಗ್ರೆಸ್ ಪ್ರಕ್ಕೆ ಸೇರಿದನು. ಅದರೆ ಪದೇ ಪದೇ ಜೈಲಿಗೆ ಹೋಗುವ ಪ್ರೋಗ್ರಾಂ ನನಗಷ್ಟು ಸಂಬಿಳಣವಿಲ್ಲ” ಎಂದು ಹೇಳಿದರು.

ಭಟ್ಟನು “ಸರ. ನೀವು ಗಾಂಧಿಯ ಭಕ್ತರೋ?” ಎಂದು ಕೇಳಿದನು.

“ಓಹೋ! ಮೊದಲಿನಿಂದಲೂ ನಾನು ಮಹಾತ್ಮಾ ಗಾಂಧಿಯ ಭಕ್ತ. ನಾನು ಪ್ರಪಂಚವನ್ನೆಲ್ಲಾ ತರುಗಿದ್ದೇನೆ. ಮಹಾ ಮಹಾ ವ್ಯಕ್ತಿಗಳೊಡನೆ ಮಾತನಾಡಿದ್ದೇನೆ. ಗಾಂಧಿಗೆ ಸರಿಸಮರಾದವರು ಈ ಪ್ರಪಂಚದಲ್ಲಿ ಯಾರೂ ಇಲ್ಲ”

“ಈ ಸತ್ಯಾಗ್ರಹವನ್ನು ನೀವು ಒಪ್ಪುತ್ತಿರೋ?”

“ಅದೇನು ಅವು ಸರಿಯಾದುದಲ್ಲ. ಆದರೆ ಇಂಡಿಯಾದಲ್ಲಿ ಲ್ಲಾ ಸತ್ಯಾಗ್ರಹವು ಬ್ರಹ್ಮಾಸ್ತುವಾಗಿ ಪರಿಣಾಮಿಸಿದೆ. ಅದರ ವಿಷಯದಲ್ಲಿ ಚರ್ಚೆ ಮಾಡುವುದು ಅವಿವೇಕ”

ಭಟ್ಟನು ಕಮಲೆಯನ್ನು ಮಾತನಾಡಿಕೊಂಡೆಂದು ಕುತ್ತಾಹಲ ಪಡುತ್ತಿದ್ದನು. ಅವಳಿಗೂ ಈ ಜೊತೆಯ ಪ್ರಯಾಗೀಕರನ್ನು ಮಾತನಾಡಿಸಬೇಕೆಂಬ ಚರ್ಚಲಿವಿದ್ದಿತು. ಯಾರು ಮೊದಲು ಮಾತನ್ನು ಎತ್ತಬೇಕಾ? ಅಷ್ಟರಲ್ಲಿಯೇ ಆ ಸಮಸ್ಯೆಯು ಉಳಿದಿತ್ತು.

ಭಟ್ಟನು “ಇವರು ನಿಮ್ಮ ಮಗಳೋ?” ಎಂದು ಕೇಳಿದನು.

ಕಮಲೆಯ ವಾಗ್ಜಿರಿಯು ಆರಂಭವಾಯಿತು. ಅವಳು “ಹೌದು, ಅವರು ನಮ್ಮ ತಂಡೆ. ನಿಮ್ಮ ಪರಿಚಯವನ್ನು ದಯವಿಟ್ಟು ಕೊಡುವಿರಾ. ನೀವೇನು ಕಾಂಗ್ರೆಸ್‌ನವರೋ” ಎಂದು ಕೇಳಿದಳು.

ಭಟ್ಟನು “ಅಲ್ಲ, ಅಲ್ಲ. ನಾನಿನ್ನೂ ಕಾಂಗ್ರೆಸ್‌ಗೆ ಸೇರಿಲ್ಲ” ಎಂದನು.

ಕಮಲೆಯು ನಕ್ಕು “ಇನ್ನಾವಾಗ ಕಾಂಗ್ರೆಸ್‌ಗೆ ಸೇರುತ್ತೇರಿ? ಪೂರ್ವ ಸ್ವರಾಜ್ಯವು ಬಂದ ಮೇಲೆಯೋ?” ಎಂದು ಹಾಸ್ಯ ಮಾಡಿದಳು.

“ಮುಂದೆ ಸೇರುತ್ತೇನೇಯೋ ಏನೋ. ಈಗಂತೂ ಅಲ್ಲ”

“ಹಾಗಾದರೆ ನಿಮ್ಮ ಉದ್ದೇಶವೇನು?”

“ನಮ್ಮದು ಸಿನಿಮಾ ಚಿತ್ರಪತಳಗಳ ತಯಾರಿಕೆ, ಹಂಚಿಕೆಯ ವ್ಯಾಪಾರ. ನನ್ನ ಹೆಸರು ಭಟ್ಟ”

ಕಮಲೆಯು ಕಣ್ಣಿರಳಿಸಿದಳು. ಅವಳಿಗೆ ಚಲನ ಚಿತ್ರಗಳಿಂದರೆ ಅತಿ ಅಸೇ. ಅವಳು ಓದುವ ಪ್ರಸ್ತುತಿಗಳಿಗಿಂತಲೂ ಚಲನ ಚಿತ್ರದ ವಿವರವೇ ಅವಳಿಗೆ ಹೆಚ್ಚಾಗಿ ಗೊತ್ತಿದ್ದಿತು. ಸುಪ್ರಸಿದ್ಧರಾದ ಸಿನಿಮಾ ನಟಿಯರ ಹೆಸರುಗಳನ್ನು ಹೇಳುತ್ತಾ ಕುಮಲೆಯು ಅವರ ಅಭಿನಯ, ಹಾಡುಗಾರಿಕೆಗಳನ್ನು ಹೊಗಳುತ್ತಿದ್ದಳು. ಅವಳ ತಂಡೆಯವರು ಬಾತ್ರೂರೂಗೆ ಹೋಗಿದ್ದರು.

ಭಟ್ಟನು ಕಮಲೆಯನ್ನು ಕುರಿತು “ಈ ಸಿನಿಮಾ ಪ್ರಪಂಚದಲ್ಲಿ ನಿಮಗೆ ಬಹಳ ಆಸಕ್ತಿ ಇರುವಂತಿದೆ. ಎಲ್ಲವೂ ಕರತಲಾಮಲಕವಾಗಿ ತಿಳಿದಿದೆ” ಎಂದನು.

ಅವಳು ತಲೆಯಲ್ಲಾಡಿಸುತ್ತಾ “ನೋಡಿ, ನೀವೇಷ್ಟೋ ಸ್ವಾರ್ಥಗಳನ್ನು ಬಲ್ಲಿರಿ. ಒಬ್ಬರೂ ಮೇಲಿನ ಮಟ್ಟಕ್ಕೆ ಬರುವುದಿಲ್ಲವಲ್ಲ. ಅದಕ್ಕೆ ಹೇಳುವಿರಾ?” ಎಂದಳು.

ಭಟ್ಟನು “ಅದೇನೂ ಇಲ್ಲ. ನಿಮ್ಮಂಥಹ ವಿದ್ಯಾವತಿಯರು, ಬುದ್ಧಿ ವಂತರು, ಸಿನಿಮಾ ಪ್ರಪಂಚದಲ್ಲಿ ಆಸಕ್ತಿಯನ್ನು ವಹಿಸಿದರೆ. ನಮ್ಮ ವೃತ್ತಿಯು ಎಷ್ಟೋ ಮೇಲಕ್ಕೆ ಬರುತ್ತದೆ” ಎಂದು ಹೇಳಿದನು.

ಕಮಲೆಗೆ ಬಹಳ ಸಂತೋಷವಾಯಿತು. ಮುಂದೆ ಸಿನಿಮಾ ಸ್ರಷ್ಟಣ

ಚದಲ್ಲಿ ತನಗೊಂದು ಉನ್ನತೋನ್ನತ ಸಾಧನವಿದೆಯೆಂದು ಭಾವಿಸಿಕೊಂಡು ಸಂತೃಪ್ತ ಇಂದಳು.

ಅವಳ ತಂದೆಯವರು ಬಂದು ಕುಳಿತರು.

ರೈಲು ಮುಂದೆ ಮುಂದೆ ಏಡುತ್ತಿತ್ತು. ವಾತಾಗಳೂ ಮುಂದುವರಿಯುತ್ತೆ ಲೇ ಇತ್ತು.

ಕಮಲೆಯು ತನ್ನ ಪ್ರತಿಷ್ಟೇಯನ್ನು ಎಷ್ಟು ವ್ಯಕ್ತಪಡಿಸಬಹುದೋ ಅಷ್ಟನ್ನೂ ವ್ಯಕ್ತಪಡಿಸಿಕೊಂಡಳು. ಅವಕು ಇಂದಿರಾ ನೀಹರೂವಿನ ಸಹಾ ಧ್ಯಾಯಿಣಿಯಾಗಿದ್ದಳಂತೆ. ಕೃಷ್ಣ ಹತೀಸಿಂಗ್, ಶ್ರೀ ವಿಜಯಲಕ್ಷ್ಮಿಯವರನ್ನೂ ಒಬ್ಬಳಂತೆ. ಎಷ್ಟೋ ಬಾರಿ ಅವರ ಮನೆಗಳಿಗೆ ಹೋಗಿ ಬಂದಿದ್ದಾ ಇಂತೆ. ಇತ್ಯಾದಿ, ಇತ್ಯಾದಿ.

ಭಟ್ಟನು ಮಾತನಾಡದೇ ಮೌನವಾಗಿ ಕುಳಿತಿದ್ದಿನು.

ಇದನ್ನು ನೋಡಿ ಆ ಸಭ್ಯಗೃಹಸ್ತರು “ಭಟ್ಟನಿಗೆ ಹೆಚ್ಚು ಪ್ರಪಂಚದ ಪರಿಜ್ಞಾನವಿಲ್ಲ. ಯಾರೋ ಶ್ರೀಮಂತರ ಮಗನಿರಬೇಕು” ಎಂದುಕೊಂಡರು.

ಕಮಲೆಯ ಕಲ್ಪನೆಯು ಬೇರೆಯಾಗಿದ್ದಿತ್ತು. “ಈ ತರಣನು ವಿದ್ಯಾ ವಂತನಲ್ಲ. ನೇವ ಭೂಪಣಗಳನ್ನೆಲ್ಲಾ ನವೀನತೆಕ್ಕೆ ತಕ್ಷಂತಿದೆ” ಎಂದು ಕೊಂಡಳು.

ಮಧ್ಯಾಹ್ನ ಭೋಜನದ ಹೋತ್ತು ಬಂತು. ಆ ಸಭ್ಯಗೃಹಸ್ತರಿಗೆ ಬಟ್ಟರ್ ಭೋಜನವನ್ನು ತಂದಿಟ್ಟನು.

ಭಟ್ಟನು ಹೆಚ್ಚಿಗೆಯನ್ನು ತೆಗೆದು ರೊಟ್ಟೆ ಪಲ್ಯಗಳನ್ನು ತಟ್ಟಿಯಲ್ಲಿ ತೆಗೆದಿಟ್ಟನು. ಹಣ್ಣಾಗಳನ್ನು ಕತ್ತಲಿಸಿ ಚೂರು ಮಾಡಿ ಎರಡು ಬಟ್ಟೆಲು ಗಳನ್ನೆಟ್ಟನು. ಹೆಫ್ತಿನ್ ಬಾಕ್ಕು ತೆಗೆದು ಮೌಸರನ್ನುವನ್ನು ತೆಗೆದಿಟ್ಟನು.

ಇವರವು ಇವರು, ಅವರವು ಇವರು ಭೋಜನವನ್ನು ಪೂರ್ಣಿಸಿದರು.

ಎಲ್ಲವೂ ಪೂರ್ವಿಸಿದ ಮೇಲೆ ಆ ಸಭ್ಯಗೃಹಸ್ತರು ಭಟ್ಟನನ್ನು ಕುರಿತು “ನೀವು ಉಬ್ಬವನ್ನೋ ಮಾಡಲಿಲ್ಲವಲಾ” ಎಂದು ಕೇಳಿದರು.

ಭಟ್ಟನು “ಪ್ರಯಾಣ ಮಾಡುವಾಗ ನಮ್ಮ ಉಬ್ಬದ ಏವಾಡು

ಇಷ್ಟೇ. ಹೋಟಲುಗಳ ಭೋಜನವು ಶುಚಿ ರುಚಿಯಂದಿರುವುದಿಲ್ಲ ” ಎಂದು ಹೇಳಿದನು.

ಕವಲೆಯು “ ಅದು ನಿಜ. ಅದಕ್ಕಾಗಿಯೇ ನಾವು ಈ ಸೈನ್ಸ್‌ರ್ ಎಸ್ಟ್ರಾಬ್ಲಾಫ್‌ಮೆಂಟ್‌ಗೆ ವೈರ್ ಮಾಡಿ ಸೈವಲ್‌ ಏವಾರ್ಡುಗಳನ್ನು ಮಾಡಿದ್ದೇನೆ. ಇದೆಲ್ಲಾ ಒರೀ ಸಸ್ಯಹಾರ. ಬಟ್ಟಿರನು ತಂದಿಷ್ಟು ಮಾತ್ರಕ್ಕೆ ಮಾಂಸದ ಬೆರಕೆಯಿದೆಯಂದು ತಿಳಿದುಕೊಳ್ಳಬೇಡಿರಿ ” ಎಂದು ಹೇಳಿದಳು.

ಭಟ್ಟನು “ ನೋಡಿ, ಮಿಸ್ ಕವಲು. ಆಹಾರವೆಂದರೆ ಆಹಾರ. ಭೋಜನ ಅಷ್ಟೇ. ನಾನು ಯಾವ ಭೇದವನ್ನೂ ಎಣಿಸುವುದಿಲ್ಲ. ಅವರ ವರಿಗೆ ಪ್ರಯವಾದುದು ಅವರವರಿಗೆ ! ನಿಮ್ಮ ಭೋಜನವು ನನಗೊಸ್ಸಿತು. ಅವರಲ್ಲಿ ಕೊಂಚನೂ ಆಕ್ಷೇಪಣೀಯಾಂಶವೇನೂ ಇಲ್ಲ. ನೀವೇಕೆ ಸಂಕೋಚ ಪಡುತ್ತಿರಿ ” ಎಂದನು.

ಕವಲೆಯು ಚಿಕಿತ್ಶಾದಳು. ಸುಸಂಸ್ಕೃತ, ಸ್ವಚ್ಛ ಇಂಗ್ಲೀಫ್ ಭಾಷೆ.

ಕವಲೆಯು “ ಸರಿ ಸರಿ ! ನಿಮ್ಮ ಆಭಿವೃತ್ಯವು ಸರಿಯಾಗಿದೆ ” ಎಂದು ಹೇಳಿ ಗಾಡಿಯನ್ನಿಂತೆ ತನ್ನ ಗೆಳತಿಯರ ಕಂಪಾರ್ಟ್‌ಮೆಂಟ್‌ಗೆ ಹೋದಳು. ಸಭ್ಯಗೃಹಸ್ತನು ರಾಸಿಗೆಯನ್ನು ಬಿಟ್ಟ ಮಂಗಿ ಪಿಶ್ರಮಿಸಿಕೊಂಡನು.

ಆ ಗಾಡಿಯಲ್ಲಿದ್ದ್ವಿನುತ್ತೊಬ್ಬ ಪ್ರಯಾಣಿಕ ಅವರನಾಥರಾಯ. ಅವನು ಪಾಂಡಿಚೆರಿಯಂದ ಬೋಂಚಾಯಿಗೆ ಹೊರಟಿನು. ಅವನು ಭಟ್ಟ ಮತ್ತು ಕವಲೆಯರ ಮಾತುಗಳನ್ನು ಕೇಳುತ್ತಿದ್ದನು. ಮಧ್ಯಾಹ್ನ ಭೋಜ ನೋತ್ತರ ಕವಲೆಯು ತನ್ನ ಗೆಳತಿಯರೊಡನೆ ಮಾತನಾಡಲು ಅವರ ಗಾಡಿಗೆ ಹೊರಟಿಳು.

ರಾಯ್ ಭಟ್ಟನನ್ನು ಮಾತನಾಡಿಸುತ್ತಾ “ ಮಹಾಶಯರೆ ! ನೀವಿ ಬ್ಬರೂ ದಕ್ಷಿಣ ದೇಶದವರು. ನೀವೇಲ್ಲಾ ಒಂದೇ ಜಾತಿಯವರಿಂದು ಕಾಣುತ್ತದೆ ” ಎಂದನು.

“ಜಾತಿಯು ಅಷ್ಟೇನೂ ಮುಖ್ಯವಲ್ಲ ! ಈ ಕಾಲದಲ್ಲಿ ಜಾತಿ ಕುಲಗಳ

ಮಾತು ವಿದ್ಯಾವಂತ ಸಮಾಜದಲ್ಲಿ ಅಷ್ಟುಗಿ ಇರುವುದಿಲ್ಲ. ಕೆಲವರು ಮುಂದುವರಿದ ಜನ ಎಂದು ಕೊಳ್ಳುತ್ತಾರೆ. ಅವರ ಆಚಾರ ವ್ಯವಹಾರಗ ಶೀಲಾನ್ನ ಪಾಶ್ಚಾತ್ಯರ ಮಾದರಿ ” ಎಂದು ಭಟ್ಟನು ಹೇಳಿದನು.

“ ನಾವೆಲ್ಲಾ ಕೊಂಚ ಕೊಂಚ ಹಾಗೆಯೇ ಆಗಿದ್ದೇವೆ. ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಮರೆತಿದ್ದೇವೆ. ಇದೆಲ್ಲಿಗೆ ಕೊನೆ ಮುಟ್ಟುತ್ತೋ ಹೇಳಲಾಗುವುದಿಲ್ಲ ”

“ ಹೌದರಿ ! ಅದೇನೋ ದೊಡ್ಡ ವಿಷಯ. ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಅನುಕರಣ ಮಾಡುತ್ತಿದ್ದೇವೆಲ್ಲಾ—ಎಂದು ದುಖಿವಾಗುತ್ತದೆ. ಆದರೆ ಆ ನಾಗರಿಕತೆಯೇ ನವಾಗೆ ಸೋಗಸುತ್ತದೆ. ಆದಕ್ಕೇನು ಮಾಡುವುದು ? ”

“ ನಾವು ಪಾಶ್ಚಾತ್ಯ ನಾಗರಿಕತೆಯಲ್ಲಿ ಮುಳುಗಿದ್ದೇವೆ. ಮಹಾತ್ಮಗಾಂಧಿಯಂತಹವರು ಮತ್ತೊಬ್ಬರು ಹುಟ್ಟು ಈ ಭಾರತ ವರ್ಣವನ್ನು ಮೇಲೆ ಕ್ಷಮೆ ಬೇಕು ”

ಅಪ್ಪರಲ್ಲಿ ರೈಲು ನಿಂತಿತು. ಅವರಿಬ್ಬರೂ ಟೇ ತರಿಸಿ ಕುಡಿದರು.

ಆ ಮೇಲೆ ಇಸ್ಟಿಟ್ಯಾಟಕ್ಕೆ ಷುರು ಮಾಡಿದರು.

ಕವಲೆಯು ಗಳತಿಯರ ಗಾಡಿಯಂದಿಳಿದು ಈ ಗಾಡಿಗೆ ಬಂಡಳು. ಗಾಡಿಯು ಮುಂದೆ ಹೊರಟಿತು.

ಭಟ್ಟ ಮತ್ತು ರಾಯ್ ಇಬ್ಬರೂ ಇಸ್ಟಿಟ್ಯು ಆಡುತ್ತಿದ್ದರು.

ಕವಲೆಯು ನಿಂತುಕೊಂಡೇ ಆ ಆಟವನ್ನು ನಿರೀಕ್ಷಿಸುತ್ತಿದ್ದಳು.

ಭಟ್ಟನು, “ಮಿಸ್ ಕವಲಾ. ನೀವೂ ಆಟಕ್ಕೆ ಸೇರುವಿರೇನು ? ” ಎಂದು ಕೇಳಿದನು.

ಅವಳು “ ಅದಕ್ಕೇನು ಬೇಜಾರಾಗುತ್ತದೆ. ಆಡಬಹುದು ” ಎಂದು ಹಿಂದೆ ಮುಂದೆ ನೋಡಿದಳು.

ರಾಯ್ “ ನೀವು ನಮ್ಮಾಟವನ್ನು ನೋಡುತ್ತಿರುವಾಗಲೇ ನಿಮಗೆ ಆಟವು ಗೊತ್ತಿದೆಯಂದು ನವಾಗೆ ಗೊತ್ತಾಯಿತು. ನೀವು ದೊಡ್ಡವರ ಎದುರಿನಲ್ಲಿ ಆಡುವಿರೋ ಇಲ್ಲವೇ ಎಂದು ನಾವು ಕರೆಯಲಿಲ್ಲ. ಅಷ್ಟು. ಹ್ವಮಿಸಿರಿ ” ಎಂದು ಹೇಳಿದನು.

ಕವಲೆಯು “ನಮ್ಮ ತಂದೆಯವರು ಉದಾರಿಗಳು. ನಾವು ಬೇಕಾದ್ದ ಮಾಡಬಹುದು. ಅವರ ಮನಸ್ಸಿನಲ್ಲಿಯೂ ಕಳಂಕವನ್ನಿಷ್ಟು ಕೊಳ್ಳುವರಲ್ಲ ” ಎಂದು ಹೇಳಿದಳು.

ರಾಯ್ ತಾನು ಕುಳಿತಿದ್ದ ಸ್ಥಳವನ್ನು ಕವಲೆಗೆ ಬಿಟ್ಟು ಎದುರಿಗಿಟ್ಟಿದ್ದ ಪೆಟ್ಟಿಗೆಯನ್ನು ಎಳಿದು ತನಗೆ ಆಸನವನ್ನು ಮಾಡಿಕೊಂಡನು.

ಮೂವರೂ ಆಟಕ್ಕೆ ಶುರು ಮಾಡಿದರು. ಆಟವು ಭರದಿಂದ ಸಾಗುತ್ತತ್ತು.

ಗೃಹಸ್ಥನು ಎದ್ದು ಕುಳಿತನು. ಸಿಗಾರನ್ನು ಹೆಚ್ಚಿದನು. “ಒಳ್ಳೆಯ ಅಶೋಚನೆ ಮಾಡಿದಿರಿ. ಹೊತ್ತು ಹೋಗುವುದಕ್ಕೆ ಸುಲಭವಾದ ಉಪಾಯ ” ಎಂದರು.

ಟೀ ಸಮಯವು ಬಂದಿತು. ಬಟ್ಟೀರ್ ಬಂದು ಮುಖ ತೋರಿಸಿದನು. ಸಭ್ಯ ಗೃಹಸ್ಥನು ನಾಲ್ಕು ಟೀ ತರುವಂತೆ ಸನ್ನೀ ಮಾಡಿದನು. ಮುಂದಿನ ಸೈಫನಾನಲ್ಲಿ ಟೀ ಬಂದಿತು. ಕವಲೆಯು ಎದ್ದು ಟೀ ಬೆರಿಸಿ ಎಲ್ಲಿರೂ ಕೊಟ್ಟಿಳು. ನಾಲ್ಕುರೂ ಟೀ ಕುಡಿಯಲಾರಂಭಿಸಿದರು. ಅಷ್ಟು ಹೊತ್ತಿಗೆ ವರಿಚಯವು ಹೆಚ್ಚಾಗಿದ್ದಿತು.

ಕವಲೆಯು “ಭಟ್ಟೀರೀ ! ನೀವು ಈ ಟೀಯನ್ನಾದರೂ ಕುಡಿಯು ತೀಯೋ ಇಲ್ಲವೋ ಎಂದು ನನಗೆ ಸಂಶಯವಾಗಿದ್ದಿತು ” ಎಂದಳು.

ಭಟ್ಟೀನು “ಸಂಶಯಕ್ಕೆ ಕಾರಣವೇನು ?” ಎಂದನು.

ಕವಲೆಯು “ಮನೂ ತಿಳಿದುಕೊಳ್ಳ ಬೇಡಿರಿ. ನಿಮ್ಮ ಹೆಸರು ಸ್ವಲ್ಪ ಪ್ರಾಚೀನ ಪಂಥದ ಸೂಚನೆಯನ್ನು ಕೊಡುತ್ತದೆ ” ಎಂದು ನಕ್ಷಳು.

ಭಟ್ಟೀನು ನಗುತ್ತಾ “ಹೊದು, ಹೊದು. ಆ ಹೆಸರನ್ನು ನೋಡಿ ಅನೇಕರು ಮೋಸ ಹೋಗುತ್ತಾರೆ. ವೇಷವನ್ನು ನೋಡಿ ಕೆಲವರು ಮೋಸ ಹೋಗುವುದೂ ಉಂಟು. ಈ ನಿಮ್ಮ ತೀರ್ಥರೂಪರು ಇಲ್ಲಿಲಿದ್ದರೆ ನಿಮ್ಮನ್ನು ಯಾರಾದರೂ ವರೋಷ್ಯ ತರುಗಿಯೆಂದೇ ಭಾವಿಸುತ್ತಿದ್ದರು ” ಎಂದನು.

ಕವಲೆಯು ನಕ್ಷಳು.

ಸಭ್ಯ ಗೃಹಸ್ಥನು “ಹೆಸರಿನಲ್ಲಿಯೂ ವೇಷ ಭೂಪಣಗಳಲ್ಲಿಯೂ

ವನೂ ಇಲ್ಲ. ನಾವು ಈ ಭೇದಗಳನ್ನು ಲಾಲ್ಲ ತೊರೆದು ಬಂದು ಉತ್ತಮ ಜನಾಂಗವನ್ನು ಸಿಕೊಳ್ಳಬೇಕು. ಈಗ ರಾಷ್ಟ್ರೀಯತೆಯ ಸಂಕೋಚ ಭಾವವು ಅಳದು ಹೋಗಿ ಅಂತರ ರಾಷ್ಟ್ರೀಯ ವಿಶಾಲ ಭಾವನೆಯು ” ಬರುತ್ತಿದೆ ಎಂದು ಹೇಳಿದನು.

ಭಟ್ಟನನ್ನು ಕುರಿತು “ನಿ|| ಭಟ್ಟ. ನೀವು ಯಾವ ವಿಶ್ವವಿದ್ಯಾಲಯ ದಲ್ಲಿ ತಯಾರಾದವರು ” ಎಂದು ಆ ಗೃಹಸ್ಥನು ಕೇಳಿದನು.

ಭಟ್ಟನು “ ನಮಗೆ ಬೇರೆ ಯಾವುದಿದೆ? ಮದರಾಸು ವಿಶ್ವವಿದ್ಯಾಲಯ ” ಎಂದನು.

“ ನೀವು ಕನ್ನಡಿಗರಿಂದು ತೋರಿತು. ಮೈಸೂರಿನ ವಿಶ್ವವಿದ್ಯಾಲಯದ ಪದವಿಧರಿರಿಂಬಹುದೇನೋ ಎಂದು ಸಂಶಯ ಬಂದಿತು ”

“ ಮೈಸೂರು-ಮದರಾಸು ಎಲ್ಲಾ ಒಂದೇ. ನಾನು ಮಂಗಳೂರಿನವನು. ಮೊದಲು ಅಲ್ಲಿ ಕಲಿತ್ತೇನು. ಆ ನಂತರ ಮದರಾಸಿಗೆ ಹಾರಿದನು. ಅಷ್ಟೇ ”

“ ಎಷ್ಟೇ ಆಗಲಿ, ಮದರಾಸ್ ವಿಶ್ವವಿದ್ಯಾಲಯವೇ ಶ್ರೀಷ್ಟಿ ”

ಭಟ್ಟನಿಗೆ ಸ್ಪೃಹಿ ಚುರುಕು ಮುಟ್ಟಿದಂತಾಯಿತು. “ ಸ್ವಾಮಿ ತಮ್ಮ ವಯಸ್ಸು, ತಮ್ಮ ದೊಡ್ಡಿಸ್ಕಿ, ಪ್ರಪಂಚದ ಅನುಭವ ಎಲ್ಲ ವಿವರ ಗಳಲ್ಲಿಯೂ ನನಗೆ ಬಹಳ ಗೌರವವಿದೆ. ಆದರೂ ನಾನು ಹೇಳುತ್ತೇನೆ, ಕೇಳಿರಿ. ಮೈಸೂರು ವಿಶ್ವವಿದ್ಯಾಲಯವು ಮದರಾಸನ್ನು ಮಾರಿಸುತ್ತದೆ. ಐ. ಸಿ. ಎಸ್. ಪರೀಕ್ಷೆಗಳಲ್ಲಿ ನೋಡಿರಿ. ಪ್ರತಯೋಂದು ಬಾರಿಯೂ ಮೈಸೂರಿನವರಿಂಬುರಿಗೆ ರಾಷ್ಟ್ರೀಯ ಬಂದೇ ಬರುತ್ತದೆ. ಇಂಗ್ಲೆಂಡ್ ವಿಶ್ವವಿದ್ಯಾಲಯಗಳಲ್ಲಿ ನೋಡಿರಿ. ಅಲ್ಲಿಯೂ ಮೈಸೂರಿನವರು ಒಂದು “ ಮಾಸ್ ” ಮಾಡುತ್ತಾರೆ. ನಾನು ಹೇಳುತ್ತೇನೆ, ಕೇಳಿರಿ. ನಿಮ್ಮ ಮಂಗಳನ್ನು ಏಕೆ ಅಲಹಾಬಾದ್ ಯೂನಿವರ್ಸಿಟಿಗೆ ನೇರಿದ್ದೀರೋ ನಾನರಿಯೇ. ಮೈಸೂರಿಗೆ ಕಳುಹಿಸಿರಿ-ಎಂದು ನಾನು ಧೈರ್ಯವಾಗಿ ಸಲಹೆ ಮಾಡಬಲ್ಲೆ ” ಎಂದನು.

ಕಮಲೆಯು “ ಮೈಸೂರು, ಬೆಂಗಳೂರುಗಳು ಬಹಳ ಚೆನ್ನಾಗಿವೆ.

ನನಗೂ ಅಲ್ಲಿ ಹೋಗಿ ಕೆಲವು ದಿವಸಗಳಿರಬೇಕೆಂದು ಆಶೀರ್ಯಾದಿ. ನೀವು ನಮ್ಮ ತಂದೆಯವರಿಗೆ ಒಕ್ಕೆ ಶಿಫಾಸು ಮಾಡಿದಿರಿ ” ಎಂದು ಹೇಳಿದಳು.

ಆ ಸಭ್ಯಗೃಹಸ್ಥರು ತಿರುಗಿಬಟ್ಟೆರು. “ ಮೈಸೂರನ್ನು ಅವಹೇಳಿನ ವಾಡಲಿಲ್ಲ. ಸರ್. ಎಂ. ವಿ ರವರನ್ನು ನಾನು ಬಲ್ಲಿ. ಸರ್ ಮಿಜಾರವ ರೆಂದರೆ ನನಗೆ ಬಹಳ ವಿಶ್ವಾಸ. ಭಾರತದಲ್ಲಿ ಉತ್ತರ ಮಾರ್ಕೆಟಿಂಗ್‌ನ್ನು ಗಳಿಸಿದ್ದಾರೆ. ರಾಜಾಜಿಯವರು ಬೆಂಗಳೂರು ಕಾಲೇಜಿನ ವಿದ್ಯಾರ್ಥಿಗಳೆಂದು ಕೇಳಿದ್ದೇನೆ. ನಾನು ಮದರಾಸ್ ಮೈಸೂರುಗಳನ್ನು ಒಂದಾಗಿಟ್ಟು ಕೊಂಡೇ ಹೇಳಿದ್ದೆನು ” ಎಂದು ಹೇಳಿದರು.

ಭಟ್ಟನು “ ಸಪ್ಪನಿ. ತಾವು ಹೊಸ ಪತ್ರಿಕೆಯನ್ನು ಹೊರಡಿಸಬೇಕೆಂದು ಹೇಳಿದಿರಲ್ಲಾ. ಇವತ್ತು ಮದರಾಸಿನಲ್ಲಿ ಒಂದು, ಎಕ್ಸ್‌ಪ್ರೈಸ್‌ಗಳ ಸೈನ್ಯಾಟ್‌ಯೊಡನೆ ನಿಲ್ಲಿವುದು ಕಷ್ಟವಲ್ಲವೇ ? ” ಎಂದನು.

ಆ ಗೃಹಸ್ಥನು “ ಒಂದು ಕನ್ನೂರಾನೆಟೆನ್ ಪತ್ರಿಕೆ. ಎಕ್ಸ್‌ಪ್ರೈಸ್ ಪತ್ರಿಕೆಯು ಮಾತ್ರಾದಿ ದೊಡ್ಡ ಮನುಷ್ಯರ ಕೈಯಲ್ಲಿದೆ. ಅದು ಹೇಗೆಂದರೆ ಹಾಗೆ ! ನವೀನ ಮಾರ್ಗದಲ್ಲಿ ಉದಾರ ಭಾವನೆಯಿಂದ ಹೊರಡುವ ಪತ್ರಿಕೆಯೊಂದು ಬೇಕೇ ಬೇಕು. ನನಗೆ ಭಾರತದ ಮಾಹಾ ಮಹಾ ಷಕ್ತಿಗಳ ಅಭಿವಾನವಿದೆ. ನಾನು ಹಣ ಗಳಿಸುವುದಕ್ಕಾಗಿ ಪತ್ರಿಕೆ ಮಾಡುವುದಿಲ್ಲ. ಉತ್ತಮ ದರ್ಜೆಯ ಪತ್ರಿಕಾಲಯದ ಸ್ಥಾಪನೆಯೇ ನನ್ನ ಧೈರ್ಯ ” ಎಂದನು.

ಭಟ್ಟನು “ ಅದೇನೋ ಸರಿ. ಪತ್ರಿಕಾಲಯಕ್ಕೆ ದುಡ್ಡ ಚೆನ್ನಾಗಿ ಒಂದರೆ ಪತ್ರಿಕೆಯು ಬೆಳೆಯುವುದು. ದೊಡ್ಡ ಮನುಷ್ಯರ ಅಭಿವಾನದಿಂದ ಪತ್ರಿಕೆಯು ಬೆಳೆಯುವುದಿಲ್ಲ ” ಎಂದನು

ಆ ಸಭ್ಯಗೃಹಸ್ಥರು “ ವಾದ ಮಾಡುವುದರಿಂದೇನು ಫಲ. ಮಾಡಿತೋರಿಸುತ್ತೇನೆ. ನಿಮ್ಮಂಥಾ ದುಡ್ಡನವರು ನನಗೆ ಬೆಂಬಲವಾಗಿ ಒಂದು ಸಹಾಯ ನೀಡುತ್ತಾರೆಂದು ನನಗೆ ನಂಬಾಗೆ ಇನೆ ” ಎಂದು ಹೇಳಿದರು.

ಹೀಗೆಯೇ ಅನೇಕ ವಿವರಗಳ ಸ್ವರೆ ಮಾತುಗಳು ಬೆಳೆದವು. ಸಂಜೀಯಾಯಿತು. ಸಭ್ಯಗೃಹಸ್ಥನೂ ಅವರ ಮಗಕೂ ಭೋಜನ ಮಾಡಿದರು. ಭಟ್ಟನೂ, ರಾಯ್-ಸತ್ತ ಫಲಹಾರ ಮಾಡಿದರು. ಎಲ್ಲರೂ

ಮಲಗಿದರು. ರಾತ್ರಿ ಯಾರಿಗೂ ಸರಿಯಾಗಿ ನಿದ್ದೆ ಬರಲ್ಪಿಲ್ಲ. ಮಾತನಾಡಿದರೆ ಒಬ್ಬರೊಬ್ಬರಿಗೆ ಸಿದ್ಧಾಭಂಗವಾಗುವುದೆಂಬ ಶಂಕೆಯಿಂದ ಯಾರೂ ಮಾತನಾಡಲಿಲ್ಲ.

ಚೆಳಕು ಹೆರಿಯಿತು. ಎಲ್ಲರೂ ಎದ್ದು ಮುಖ ತೋಳಿದುಕೊಂಡರು. ಟೀ ತರಿಸಿ ಕುಡಿದರು.

ಸಭ್ಯಗೃಹಸ್ಥನು ಭಟ್ಟನನ್ನು ಕುರಿತು “ಚೊಂಬಾಯಿನಲ್ಲಿ ನೀವೆಲ್ಲಿ ಇಳಿಯುವರಿ ?” ಎಂದು ಕೇಳಿದನು.

ಭಟ್ಟನು ಸಮೃತೆಯಿಂದ “ಚೊಂಬಾಯಿನಲ್ಲಿ ನನಗೊಂದು ಮನೆ ಇದೆ. ನೀವೆಲ್ಲಿ ಇಳಿಯುತ್ತಿರಿ ” ಎಂದು ಕೇಳಿದನು.

ಕವಲೆಯು “ನಾವು ಟಾಜ್‌ನಲ್ಲಿ ಇಳಿಯುವುದು. ಯಾವಾಗಲೂ ಅಲ್ಲಿಯೇ. ಅದು ಬಹಳ ಚೆನ್ನಾಗಿರುತ್ತದೆ. ನಾಳಿ ನೀವು ನಮ್ಮ ಹೊಟಿಲಿಗೆ ಬಂದು ಭೇಟಿ ಕೊಡಬಾರದೇಕೆ ” ಎಂದಳು.

ಭಟ್ಟನು “ಆಗಬಹುದು. ನನಗೆ ಎರಡು ಮೂರ್ಖ ದಿನಗಳು ರಾತ್ರಿ ಹಗಲೂ ಕೆಲಸವಿದೆ. ಪುರುಷೋತ್ತೀ ಆಗುವುದಿಲ್ಲ. ಮತ್ತೊಂದು ಬಾರಿ ಎಲ್ಲಿಯಾದರೂ ತವ್ಯಗಳ ದರ್ಶನ ಮಾಡುತ್ತೇನೆ ” ಎಂದು ಹೇಳಿದನು.

ಕವಲೆಯು ಒಪ್ಪಿದಳು. ಭಟ್ಟನ ಅಡ್ರೆಸ್‌ನನ್ನು ತೆಗೆದುಕೊಂಡಳು. ಅವು ಹೊತ್ತಿಗೆ ಮತ್ತೊಂದು ಬಾರಿ ಟೀ ತರಿಸಿ ಎಲ್ಲರೂ ಕುಡಿದರು.

ಸಭ್ಯಗೃಹಸ್ಥನು ಹೆಟ್ಟಿಗೆಯನ್ನು ತೆಗೆದು ತನ್ನ ಪತ್ರಿಕೆಯ ಯಾವಾಗಿ ಮಾತನಾಡುವುದನ್ನು ಲಾಲ್ ಭಟ್ಟನ ಕೈಗೆ ಕೊಟ್ಟಿನು.

ಭಟ್ಟನು “ಇದು ಪ್ರೈವೇಟ್ ಕಂಪನಿಯೆಂದು ಕಾಣುತ್ತದೆ ” ಎಂದನು.

ಅವರು “ಹೌದು. ಪ್ರೈವೇಟ್ ಕಂಪನಿಯೇ. ಇಂಡಿಯಾ ದೇಶದಲ್ಲಿ ಪತ್ರಿಕೆಗಳಿಗೆ ಹೀಗೆಯೇ ಕಂಪನಿ ಮಾಡಬೇಕು. ಪ್ರೈವೇಟ್ ಕಂಪನಿ ಯಾನ್ನೇ ಮಾಡಬೇಕು ” ಎಂದನು.

ಅವು ಹೊತ್ತಿಗೆ ಚೊಂಬಾಯಿನ ಪತ್ರಿಕೆಗಳಿಲ್ಲ ಫಾಲ್ಟ್ ಫಾರಂನಲ್ಲಿ ಬಂದಿದ್ದವು.. ಎಲ್ಲರೂ ಪತ್ರಿಕೆಗಳನ್ನು ಕೊಂಡುಕೊಂಡರು. ಓದಲಾರಂಭಿಸಿದರು. ಹೊತ್ತು ಮೀರುತ್ತ ಬಂದ ಹಾಗೆಲ್ಲ ಬೇಜಾರು ಹತ್ತಿತು. ಒಬ್ಬ

ರೊಬ್ಬರಿಗೂ ಮಾತನಾಡುವುದು ಕೂಡಾ ಬೇಜಾರೆಸಿಸಿತು. ಏನೋ ಒಂದೊಂದು ವಾತು. ಮಧ್ಯಾನ್ನ ಮೂರು ಗಂಟೆಗೆ ರೈಲು ಬೊಂಬಾಯನ್ನು ಸೇರಿತು.

ಸರಸ್ವರ ಎಲ್ಲರೂ ಪೇಕ್ ಹ್ಯಾಂಡ್ ವಾಡಿದರು. ಕಮಲಾ ಮತ್ತು ಅವಳ ತಂಡೆ ಟ್ರೈಕ್ ಯನ್ನು ವಾಡಿಕೊಂಡು ಟಾಚ್ ಹೋಟಿಲಿಗೆ ಹೋದರು.

ಭಟ್ಟನು ಉಪಚಾರ ಹೇಳಿ ಅಮರನಾಥ ರಾಯ್ ನನ್ನ ತನ್ನ ಮನೆಗೆ ಕರದೊಯ್ದನು.

ಭಟ್ಟನು ದಾರಿಯಲ್ಲಿ ಹೋಗುತ್ತಾ “ನೋಡಿದಿರಾ ? ರಾಯ್. ಆ ಗೃಹಸ್ಥನ ಬಡಾಯಿ ಎಷ್ಟುದೆ ? ಇಂಡಿಯಾದ ರಾಜಕೀಯವೆಲ್ಲವೂ ತನ್ನ ಜೀಬಿನಲ್ಲಿರ್ಯೇ ಇರುವಂತೆ ಭಾವಿಸಿದ್ದಾನೆ ” ಎಂದನು.

ರಾಯ್ “ಹಾಗೆಯೇ ಈ ದೊಡ್ಡ ಮನುಷ್ಯರ ಭಾವನೆಗಳು. ಆ ಮಹಾತ್ಮನು ತಪಸ್ಯ ಮಾಡುತ್ತಾನೆ. ಇವರೆಲ್ಲರೂ ಅವನ ಹೆಸರು ಹೇಳಿ ಕಾಲ ಕಳೆಯುತ್ತಾರೆ ” ಎಂದು ಹೇಳಿದನು.

ಭಟ್ಟನು “ಆ ಹುಡುಗಿಯನ್ನು ನೋಡಿದಿರಾ, ರಾಯ್. ಅವಳು ಭೂಮಿಯ ವೇಲೆ ನಿಲ್ಲಿಸುವುದೇ ಇಲ್ಲ. ಆಕಾಶದಲ್ಲಿಯೇ ಹಾರುತ್ತಾಳೆ—” ಎಂದನು.

ರಾಯ್ ನಗುತ್ತಾ ತೆಲೀದೂಗಿದನು.

ಅವರಿಬ್ಬರೂ ಕಾರಿನಲ್ಲಿ ಕುಳತು ಲಕ್ಷ್ಮಿನಿವಾಸನನ್ನು ಸೇರಿದರು.

೨

ಲಕ್ಷ್ಮೀ ಸಿವಾಸದಲ್ಲಿ ಮಹಡಿಯ ಮೇಲೆ ಭಟ್ಟನೂ ವಿಜಯನೂ ಮಾತನಾಡುತ್ತಾ ಕುಳಿತ್ತಿದ್ದರು.

“ ಕನಿರಾಜ ! ನನ್ನನ್ನು ಏಕಾವಕಿ ಕರೆಸಿದ ಕಾರಣವೇನು ?

“ ನಾವು ಸುಮಾರು ಮಾರು ತಿಂಗಳ ಕಾಲ ನಮ್ಮ ಕೆಲಸವನ್ನು ನಿಲ್ಲಿಸಬೇಕಾಗಿದೆ. ಈಗ ಕೆಲವು ಸ್ಥಳಗಳಿಗೆ ಹೋಗಿ ಪಟಗಳನ್ನು ತೆಗೆದುಕೊಳ್ಳಬೇಕು. ನಮ್ಮ ಡೈರಕ್ಟರ್ ಟ್ರೇಕಾರಾಮರೂ, ಗೋಡ್ ಬೋಲೆಯೂ ಆ ಸ್ಥಳಗಳನ್ನೆಲ್ಲಾ ನೋಡಿಕೊಂಡು ಬಂದಿದ್ದಾರೆ. ಅಲ್ಲಿ ಹವಾ ಚೆನ್ನಾಗಿಲ್ಲ ವೆಂದೂ ಮಾರು ತಿಂಗಳು ಕೆಲಸ ನಿಲ್ಲಿಸಬೇಕೆಂದೂ ಹೇಳುತ್ತಾರೆ ”

“ ಸೀನು ಅದನ್ನೊಪ್ಪುವುದಾದರೆ ಸರಿ ! ಅದರಲ್ಲಿ ನನ್ನ ಸಮಾಲೋಚನೆಯೇನು ಬೇಕು ? ”

“ ನಾನೇ ಎಲ್ಲವನ್ನೂ ಮಾಡಿ ಪೂರ್ಯಸುತ್ತಿದ್ದೆ. ನಿನಗೊಬ್ಬ ಪಾಲು ಗಾರರಿದ್ದಾರೆ. ಅವಳಿಗೆ ಕರಾರಾಪ್ಪಕಾ ಲೆಖ್ಚರನ್ನು ಕೊಡಬೇಕು. ಇದೆಲ್ಲು ದೊಡ್ಡ ಜವಾಬ್ದಾರಿ. ಅದಕ್ಕಾಗಿ ನಿನ್ನನ್ನು ಬರಮಾಡಿದೆ ”

“ ಹಾಗೆಯೇ ಮಾಡಬಹುದು ”

ವಿಜಯನು ಎಲ್ಲಾ ವ್ಯವಸ್ಥೆಗಳನ್ನು ಮಾಡಿದನು.

ಭಟ್ಟನು ಪ್ರಭುರಾಜರು ಭೇಟಿ ಮಾಡಿ ವಿಧ್ಯಮಾನಗಳನ್ನು ಲಾಲ್ ತಿಳಿಸಿದನು.

ಪ್ರಭುರಾಜರು “ ನಿಮ್ಮ ವಿವಾದುಗಳಿಲ್ಲವೂ ಚೆನ್ನಾಗಿದೆ ” ಎಂದು ಹೇಳಿದರು.

ಆದಿನ ಮಧ್ಯಾಹ್ನದೇ ವಿಮಲಾದೇವಿಯು ಬಂದು ಭಟ್ಟನ ಭೇಟಿ ಮಾಡಿದಳು.

ಭಟ್ಟನು “ ವಿಮಲಾ ! ನಿಮಗೆಲ್ಲ ಮೂರು ತಿಂಗಳು ರಚಾ ಸಿಕ್ಕಿದೆ. ಈಗೇನು ಮಾಡುತ್ತೀ ? ” ಎಂದೆಳು.

ವಿಮಲೆಯು “ ನಾನು ಮದರಾಸಿಗೆ ಹೋಗಿ ಲಕ್ಷ್ಮಿದೇವಿಯವರ ಜೊತೆಯಲ್ಲಿರುವದೆಂದು ಸಿಕ್ಕಿಯ ಮಾಡಿದ್ದೇನೆ ” ಎಂದೆಳು.

ಭಟ್ಟನು “ ಹೂ , ಹಾಗೆ ಮಾಡು. ಅಲ್ಲಿ ಕಲ್ಪಾಲೀಯವರು ನಿನ ಗೊಬ್ಬ ಗಂಡನನ್ನು ಹುಡುಕಿ ನಮಗೆ ಲಗ್ನಪತ್ರಿಕೆ ಕಳಿಸಿ ಬಿಡುತ್ತಾರೆ ” ಎಂದೆನು.

ವಿಮಲೆಯು ನಾಜಿಕೆಯಿಂದ ತಲೆ ತಗ್ಗಿಸಿದಳು.

ವಿಜಯನು “ ವಿಮಲಾದೇವಿಯ ಮದುವೆಯೇನೋ ಆಗುತ್ತದೆ. ಅದ ಕ್ಷಾಗಿ ಕಲ್ಪಾಲೀಯವರು ಕಷ್ಟ ಪಡಬೇಕಾಗಿಲ್ಲ. ನೀನು ಪ್ರೌತ್ತಾಂತಿಕ ಬೇಕಾಗಿಲ್ಲ. ನಮ್ಮ ಚಿತ್ರಪಟವು ಶೂರ್ಯಸೂಪುದೇ ತಡ ” ಎಂದು ಹೇಳಿದನು.

ವಿಮಲೆಯು “ ರಾಖುರೇ ! ಈ ಭಟ್ಟರು ಯಾಸಾಗಲೂ ಹಾಸ್ಯ ಪ್ರಕೃತಿಯವರು. ನಿಮ್ಮ ಹೀಗೆ ಹಾಸ್ಯಕ್ಕೆ ಮೊದಲು ಮಾಡಬಿಟ್ಟರೆ ನಾನೇನು ಮಾಡಲಿ ? ಎಂದಳು.

ವಿಜಯನು “ ವಿಮಲಾದೇವಿ ! ನಾನು ಹಾಸ್ಯ ಮಾಡಿದರೂ ಅದು ಸಿಜವಾಗಬಹುದು. ಮುಂದೆ ನೋಡೋಣ ” ಎಂದು ನಕ್ಷನು.

* ಭಟ್ಟನು, “ ವಿಜಯ. ಈ ಹುಡುಗಿಯರೆಲ್ಲಾ ವಿಚಿತ್ರ ಹುಡುಗಿಯರು. ಈ ಪ್ರಸಂಚವನನ್ನು ಅವರು ನೋಡುವ ದೃಷ್ಟಿಯೇ ಚೇರಿ ! ಹಾಲಿನಂಥಾ ವಂಸಸ್ನ !

“ನೋಡು ! ನಾನು ಮದರಾಸಿನಿಂದ ಬರುವಾಗ ರೈಲಿನಲ್ಲಿ ಒಬ್ಬ ತರುತ್ತೆ - ನಮ್ಮ ಗಾಡಿಯಲ್ಲೇ ಬಂದಳು. ಅವಳ ಹೆಸರು ಕವಲಾ. ಕಾಲೀಜಿನಲ್ಲಿ ಓದಿದ್ದಾ ಇಂತೆ. ಏನು ಮಾತು ! ಏನು ಮಾತು - ಏನ್ನು ತ್ರೀಯೆ ಎಂಥಾ ಆಕಾರ ! ಎಪ್ಪು ರೂಪ ! ಆ. ಕಣ್ಣಗಳೋ ?” ಎಂದನು

ವಿಜಯನು “ ಏನು ? ಆ ಹುಡುಗಿಯನ್ನು ನಮ್ಮ ಚಿತ್ರಪತಕ್ಕೆ ಗೊತ್ತು ಮಾಡಿಕೊಂಡು ಬಂದಿದ್ದೀಯೇನು ?” ಎಂದನು.

“ಅಯೋ ! ಹುಟ್ಟೆ. ಅವಳೇಕೆ ಈ ಚಿತ್ರಪತಕ್ಕೆ ಬರುತ್ತಾ ಇಯ್ಯಿ ? ಅವಳೊಬ್ಬ ಮುಖಿಂಡನ ಮಗಳು. ಅವಳ ತಂಡೆ ದೊಡ್ಡ ಪತ್ರಕರ್ತೆನಂತೆ. ಅವಳು ಯಾವನಾದರೊಬ್ಬ ದೊಡ್ಡ ಪದ ಏಂ ಧರಿ ನನ್ನ ಮದುವೆ ಯಾಗುತ್ತಾ ಲೇ”

“ ಓಹೋ ! ಹಾಗೇನು ? ಹಾಗಾದರೆ ಅವಳನ್ನೇಕೆ ಇಷ್ಟು ಹೋಗ ಇತ್ತು ? ಈ ವಿಮಲಾ ದೇವಿಯಾಡನೆ ಅವಳನ್ನೇಕೆ ಹೋಲಿಸಿದೆ ? ನನ್ನೆಷ್ಟಿ ಡನೆ ಅವಳನ್ನು ಇಷ್ಟು ವಣಿನೆ ಮಾಡುವ ಪ್ರಮೇರುವಾದರೂ ಏನಿತ್ತು ?”

ಭಟ್ಟೆನು. “ ಈ ಕಾಲದ ಹುಡುಗಿಯರು ನಾನಾ ವಿಧ-ಎಂದು ಹೇಳಿದೆ ನಯಾ ” ಎಂದನು.

ವಿಮಲಾ ದೇವಿಯು “ನೀವು ಯಾರನ್ನಾದರೂ ಪ್ರಶಂಸಿ ಮಾಡಿ ನಾಳಿ ದಿನ ಭಾನುವಾರ ನೀವಿಬ್ಬರೂ ನಮ್ಮ ಮನೆಗೇ ಭೋಜನಕ್ಕೆ ಬರಬೇಕು ” ಎಂದನು.

ಭಟ್ಟೆನು “ ಅದೇನು ? ವಿಮಲೆ. ನಾಳಿ ನಿಮ್ಮ ಮನೆಯಲ್ಲಿ ಏನಿದೆ ? ಏನು ಆಡಿಗೆ ?” ಎಂದನು.

ವಿಮಲೆಯು “ ನಾಳಿ ದಿನ ನನ್ನ ಹಂಟ್ಟಿದ ದಿನ ! ನೀವಿಬ್ಬರೂ ಬರಬೇಕು. ನಮ್ಮ ಗುರುಗಳೂ ಬರುತ್ತಾರೆ. ಅವರು ಸಾವಧಾನವಾಗಿ ಹಿಂದೂಸಾಫ್ಫಿನಿ ಸಂಗಿತವನ್ನು ತಮ್ಮೆದುರಿನಲ್ಲಿ ಹಾಡಬೇಕೆಂದು ಬಯಸುತ್ತಾರೆ ” ಎಂದಳು.

ಭಟ್ಟೆನೂ, ವಿಜಯನೂ ಒಪ್ಪಿಕೊಂಡರು.

ಭಟ್ಟೆನು “ ಲಕ್ಷ್ಮೀದೇವಿಯವರಿಲ್ಲ. ನಮಗೇನು, ಯಾರು ಕರೆದರೆ ಅಲ್ಲೇ ಭೋಜನ ! ನಿತ್ಯವೂ ಬಂದೊಂದು ಕಡೆ ಆಗಲಿ ” ಎಂದನು.

ವಿಮಲೆಯು “ನಾನು ಮನೆಗೆ ಹೋಗಲು ಅಪ್ಪಣಿ ಕೊಡಿ ! ಸಂಗೀ ತದ ಉಪಾಧ್ಯಾಯರು ಕಾದಿರುತ್ತಾರೆ ” ಎಂದರು.

ಭಟ್ಟನು “ ವಿಮಲೆ ! ನಾನು ಈ ದಿನ ಸಿನಿಮಾಕ್ಕೆ ಹೋಗಬೇಕೆಂದಿದ್ದೇನೇ. ಸಿನೊ ವಿಜಯೇಂದ್ರ ರಾಯನೂ ಬಂದರೆ, ಹೋಗೋಣ ” ಎಂದನು.

ವಿಮಲೆಯು ಸಮೃತಿಯನ್ನು ಸೂಚಿಸಿದಳು.

ಪರಿಚಾರಕನು ಮೂವರಿಗೂ ಚಹಾ ತಂದಿಟ್ಟಿನು. ಅವರು ಚಹಾ ಕುಡಿದು ಹೊರಡಲು ಅನುವಾದರು. ಬಾಗಿಲಿನಲ್ಲಿ ಕಾರು ಸಿದ್ಧವಾಗಿತ್ತು. ಭಟ್ಟ-ವಿಮಲೆ-ವಿಜಯೇಂದ್ರರಾವ್ ಮೂವರೂ ಬಂದು ಕಾರಿನಲ್ಲಿ ಕುಳಿತರು.

ಭಟ್ಟನು ಸೂಚನೆಯಂತೆ ಕಾರು ದೋಭಿತಲಾದಲ್ಲಿ ಮಂಟ್ಲೋ ಧಿಯೇ ಪರಿಗೆ ಹೋಯಿತು.

ಧಿಯೇಟರಿನಲ್ಲಿ ಗಡಿಬಿಡಿಯು ಸ್ಪೃಹ ಹೆಚ್ಚಾಗಿಯೇ ಇದ್ದಿತು. ವಿಜಯನು ಹೋಗಿ ಬಾಕ್ಕು ಟೆಕೆಟ್ಟಿಗೆ ಏಪಾಡು ಮಾಡಿದನು. ಮೂವರೂ ಹೋಗಿ ಬಾಕ್ಕುನಲ್ಲಿ ಕುಳಿತರು. ಚಿತ್ರಪಟವು ಅರಂಭವಾಯಿತು. ಭಟ್ಟನು ಸ್ಪೃಹ ಹೊತ್ತು ಪೌನಿಂದಿದ ಚಿತ್ರವನ್ನು ಸೋಡುತ್ತಿದ್ದ “ ವಿಜಯ. ಈ ಜಸ್ತುದಲ್ಲಿ ಇಂಡಿಯಾದಲ್ಲಿ ಇಂತಹ ಚಿತ್ರಗಳನ್ನು ತಯಾರಾಗ್ಡಿ ಸೋಡಲಾರವೇ ? ” ಎಂದನು.

ವಿಜಯನು “ ಅದೇನು ದೊಡ್ಡ ಮಾತ್ರ ? ಮಾಡಿಯೇ ಮಾಡುತ್ತೇನೇ. ನಾನೇ ಮಾಡಬಹುದು. ಇದರಲ್ಲೇನಿದೆ ? ” ಎಂದನು.

ಭಟ್ಟನು “ ಯಾವುದು ? ನಿನ್ನ ಶಿವ-ಪಾರ್ವತಿಯು ಹಾಗಾಗು ವುದೋ ? ” ಎಂದನು.

ವಿಜಯನು “ಭಟ್ಟಾ. ಹುಚ್ಚಾಗಿ ಮಾತನಾಡ ಬೇಡ. ಶಿವ-ಪಾರ್ವತಿ-ಅದೆಲ್ಲಾ ಚಿತ್ರಪಟದಲ್ಲಿ ಬರಲೇಬಾರದು. ಇಂತಹ ಚಿತ್ರಗಳಾಗ ಬೇಕಾದರೆ ಅವು ಸಾಮಾಜಿಕ ಚಿತ್ರಗಳು. ಚಾರಿತ್ರಿಕ ಚಿತ್ರಗಳನ್ನು ಬಹುಮಟ್ಟಿಗೆ ಈ ಮಂಟ್ಪಕ್ಕೆ ತರಬಹುದು. ಪುರಾಣ, ದೇವರು, ದಿಂಡರು ಅದನ್ನೇಲ್ಲಾ ಮರತೇ ಬಿಡಬೇಕು ” ಎಂದನು.

ಭಟ್ಟನು “ ವಿವಾದೇವಿ. ಇಂತಹ ಚಿತ್ರದಲ್ಲಿ ನೀನು ನಟಿಯಾಗಿ ಅಭಿನಯಿಸಬಲ್ಲಿ ಯಾ ? ” ಎಂದನು.

ವಿವಾದೆಯು ತನ್ನ ಎಡಗೈಯನ್ನು ಭಟ್ಟನ ಭುಜದ ಮೇಲೆ ಹಾಕಿ “ ಅಭಿನಯಿಸದೇ ಏನು ? ನಿಮ್ಮ ಅನುಗ್ರಹವಿದ್ದರೆ ಇಂತಹ ಸಾಹಸ ಮಾಡಬೇಕೆಂದೇ ನಾನು ತಪಸ್ಸ ಮಾಡುತ್ತಿರುವುದು ” ಎಂದಳು.

ವಿಜಯನು “ ಸುಮೃಸಿರು ವಿವಾದೇವಿ. ಇಂಥಾ ಪರ ಮಾಡುವುದಕ್ಕೆ ನಿನ್ನ ತೂಕದ ಚಿನ್ನವನ್ನು ಸುರಿಯಬೇಕು. ಎಲ್ಲದಕ್ಕೂ ಕಾಂಚನವು ಹೊದಲು. ಅದೊಂದಿದ್ದರೆ ಎಲ್ಲವನ್ನೂ ಮಾಡಬಹುದು. ಭಟ್ಟ. ನಿನ್ನಂತಹ ಚಿತ್ರ ನಿಮಾವಕರೀಲುರೂ ಈ ಇಂಗ್ಲೋ ಚಿತ್ರಗಳನ್ನು ನೋಡಿ ಹೀಗೆ ಬಾಯಿ ಬಾಯಿ ಬಿಡುತ್ತಾರೆ. ತಾವು ಅದಕ್ಕಿಂತಲೂ ಸೋಗಸಾದ ಚಿತ್ರಗಳನ್ನು ಮಾಡುತ್ತೇವೆಂದು ಹೆಮ್ಮೆ ಕೊಷ್ಟುತ್ತಾರೆ. ಕೊನೆಗೆ ಅದು ಮೀರಾ, ಮಂಗಮೃ, ಚಂದ್ರಲೀಲಗಳಾಗುತ್ತವೆ. ಅದನ್ನೇ ಪ್ರಶ್ನಣೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಒಬ್ಬ ಧೀರನು ವುಂದೆ ಬಂದು ಈ ದರ್జೆಯ ಚಿತ್ರವನ್ನು ಮಾಡುತ್ತೇನೆ. ಅದು ಈ ಮಟ್ಟಕ್ಕೆ ಬಾರದಿದ್ದರೆ ಸುಟ್ಟು ಹಾಕಿ ಬಿಡುತ್ತೇನೆ - ಎಂಬ ಸಂಕಲ್ಪದಿಂದ ಮುಂದೆ ಬರಬೇಕು. ಹಾಗೆ ಬರುವವನನ್ನು ನಾನು ಕಂಡೇ ಇಲ್ಲ. ಇಂತಹ ಮಾತುಗಳಿಂದ ಏನು ಫಲ, ಬಿಡು. ದುಡ್ಡ ಕೊಟ್ಟಿದ್ದೇವೆ. ಚಿತ್ರ ನೋಡಿಕೊಂಡು ಮನೆಗೆ ಹೋಗುತ್ತೇನೆ. ಅಷ್ಟೇ ಸಾಕು. ಪುಣ್ಯ ಬಂತು ” ಎಂದನು.

ಭಟ್ಟನು ಮೌನವಾಗಿ ಕುಳಿತನು.

ಇಂಟರ್ವಲ್ ಬಂದಿತು. ದೀಪಗಳು ಹತ್ತಿದೆವು.

ವಿಜಯನು “ ಭಟ್ಟ. ಹೊರಗೆ ಬರುವೆಯಾ ? ” ಎಂದು ಕೇಳಿದನು.

ಭಟ್ಟನು ಅಲ್ಲೇ ಬಂದು ಸಿಗರೀಟ್ ಹತ್ತಿಸಿ ತಲೆಯಲ್ಲಾಡಿಸಿದನು.

ವಿಜಯನು ಹೊರಗೆ ಹೋದನು.

ಭಟ್ಟನು ವಿವಾದೆಯ ಕಡೆಗೆ ತಿರುಗಿಕೊಂಡು ನೋಡೆತ್ತಿದ್ದನು.

ವಿವಾದೆಯು ನಾಚಿದೇ.

ಅವಳು ಮೆಲ್ಲನೆಯ ಧ್ವನಿಯಿಂದ “ ಅದೇನು ಹಾಗೆ ದಿಟ್ಟಿಸಿ

నోఇదువిరి. నెన్ను అలంకారదల్లి ఏనాదరూ తప్పిదేయో? ” ఎందు కేళిదళు.

భట్టును “ విమలి, నిన్న రూప లావణ్యగళు అలంకారవన్ను లీకీసువంతిల్ల. నిన్న అంగ సౌష్టవవు ఈ నటిగి సరిహోలుత్తది. ఈ పాతాళ్తు రమణియరంతె దేహవన్ను ఇట్టుకొండిరువ భారత నటియరు ఆపరూప. నినగి ప్రయత్నవిల్లదేయో ఆవేల్లపూ ద్వేవదత్త వాగిదేయిందు నోఇచుత్తిద్దేసి ” ఎందను.

విమలియు “ ద్వేవదత్తవాద సౌభాగ్యవు ఎష్టో కేంగసరిగిరు త్తది. ననగి నత్కనదల్లి బకెళ అని. ఆదన్ను కలియబేకాదరి ఫిసికల్చ కల్చుర్చన ఎష్టో నియమగళన్ను ఆనుసరిసచేశు. ఆదూ ఒందు సాధనే ఎందే హేళబేశు ” ఎందళు.

“ ఓహోఇ, నినగి ఫిసికల్చ కల్చురిన హుచ్చు ఇదేయో? ఆదన్ను యారు కలిసుత్తారే? ? ”

“ నమ్మి చూజా ఇద్దారల్ల. అవరు బకెళ మేహనతు మాచుత్తారే. ”

“ కౌదు. ఆ ముదుకనన్ను నోఇఇదే, ఆవన అంగాంగగళు బకెళ ఒప్పువంతిద్దవు. వయస్సుదరూ ముఖుదల్లాగలీ, కైకాలు గళల్లాగలీ సుక్షేల్ల. ఆదూ ఒందు సాధనేయో కౌదు. ”

విమలియు “ నాను స్వోలినల్లిరువాగలీ బకెళ అంగసాధనే మాచుత్తిద్ద. ఒందెరదు చారి స్వోలినల్లి ప్సేసా సకా బందిదే. అదేల్లా నమ్మి చూ చూ బుపదేశ ” ఎందు కేళిదళు.

ఆష్టోరల్లి పఠవు పునః ఆరంభవాయితు. విమలియు మత్తు స్థాపి భట్టున పక్కక్కె సరిదు కుళతుకొండఁలు. విజయినూ బందు కుళతను. భట్టును విమలియ కై సవరుత్తిద్దను. ఆదొందు అనివాళనియవాద స్పృశ్య సుఖానుభవవాగిత్తు. విజయినిగి అత్తచది గమనవిరలిల్ల. ఆవనిగి యావ అసహజ భావనేయా కోరలిల్ల. ఆటవు పుర్ణిసితు. మూవరూ హోరగి హోరటిరు. కారినల్లి కుళతుకొండరు,

ಭಟ್ಟನು “ವಿಮಲಾದೇವಿ! ನಾನು ಸಿನಗೊಂದು ಮಾತು ಹೇಳುವುದನ್ನು ಮರೆತೆ. ನಾವು ಮೊನ್ನೆ ಪ್ರಯಾಣ ಮಾಡಿ ಬರುವಾಗ ಅಂಥರದ ಹುಡುಗಿಯೊಬ್ಬಳು ನಮ್ಮ ಜೂತೆಯ ಪ್ರಯಾಣಿಕಳಾಗಿದ್ದಳು. ಅವಳ ವ್ಯಾಂಪ್ತು, ಮೈ ಮೇಲಿನ ಜಾಕೆಟ್ಟು, ತಲೆಯ ಬಾಬ್‌ಕಟ್ಟು ಅವೆ ಲಿಪು ಈ ಚಿತ್ರಪರದಲ್ಲಿ ಸೋಡಿದ ನಟಿಯ ಹೋಲಿಕೆಯಂತೆಯೇ ಇದುವು” ಎಂದನು.

విజయను “భట్టా. నినగే బుద్ధి యు సరయాగిల్ల. అవళీల్లి? ఇవళీల్లి? ఎల్లియ హోలికె” ఎందను.

ಭ ಟ್ರೈನು “ವಿಜಯ, ಎಲ್ಲವನ್ನೂ ಅಲ್ಲಿಗಳಿಯವುದು ನಿನ್ನ ಸ್ವಭಾವ. ಕನೆಲ್ಲಿಯ ಕಣ್ಣಗಳು ವಿಶಾಲವಾಗಿದ್ದವು. ಹುಬ್ಬಿಗಳು ನೀಳವಾಗಿದ್ದವು. ಮತ್ತಿಗು ಇಳಸಾಗಿದ್ದಿತು ಅಥರಗಳು ಕೆಂಪಾಗಿದ್ದವು ಕರ್ನೋಲಿಗಳ ಧಾರಾಫ್ರೆಷ್ಯನು ಯೊಚ್ಚಿಯುತ್ತಿತ್ತು. ಎರಡುಎನ್ ಜೊತೆಯಲ್ಲಿದ್ದ ನೋಡಿದ್ದೇನೆ. ಅವಳ ರೂಪಿಗೂ ಈ ಚಿತ್ರದ ಸರ್ಪಿಗೂ ಸನಗೆ ಭೇದವೇ ಕಂಡುಬರುವುದಿಲ್ಲ” ಎಂದನು.

విజయను “స్తుయద సౌందర్యపు ఎష్టో విధ ఆవరణపై ఆవరణ చేంద. హెంగసరు కన్నడియి వసుందే నీంతు సోడిసోళ్లు వాగ రంభి ఉనవ్వ శింయరిగితలూ తావే మిగిలిందుకొళ్లుత్తారే” ఎందు హేళి “ఏను పిచులాదేవి, సీవు హేళిం నాను హేళిదు దెల్లా నిజపోఏ సుళ్లోస్యా?” ఎందను.

“ విమలీయు “ ‘వుహాతయ! ఆచన్సే లక్ష హేకుచష్టు, ప్రాథియు శాశ్వతాన్ని నాశంతూ చేపోత్తు పట్టుకొళ్పున్నదిల్ల ” ఎందశ్శ.

ಭಟ್ಟನು ಎಡಗೈಯಿಂದ ವಿವರಿಸಿ ಬೆನ್ನು ತಟ್ಟಿ “ ಸರಿಯಾದ ಏಟು ಕೊಟ್ಟಿ, ವಿವಲೆ. ಕವಿರಾಜನು ಸೋಲನ್ನೊಮ್ಮೆಕೊಳ್ಳಲೇ ಬೇಕು ” ಎಂದನು.

“ ఏమలేయు నెగుత్తా, “ మాస్టర్. నానేడిందు మాతు హేళు క్రీనే. నిమిషించు బక్కల స్నేహితరు. నిమిషించు వాగాణగళ

ಮಂಧ್ಯದಲ್ಲಿ ನನ್ನನ್ನ ಸಿಲುಕಿಸಬೇಡಿರಿ. ನಾನು ಅಬಲೆ. ನೀವಿಬ್ಬರೂ ಪರಸ್ಪರ ವಿರುದ್ಧವಾದವನ್ನು ತಂದುಕೊಂಡು ನಿಜವೋ ಸುಳ್ಳಾರ್—ನಿಜವೋ ಸುಳ್ಳಾರ್? ಎಂದು ನನ್ನನ್ನ ಕೇಳುತ್ತಿದ್ದರೆ ನಾನೇನು ಹೇಳುವುದು? ಇತ್ತದರಿ-ಅತ್ತಪುಲಿ ಎಂದಂತಾಗುತ್ತದೆ, ನನ್ನ ಅವಸ್ಥೆ. ನಿಮ್ಮ ನಿಮ್ಮ ಮಾತಿನಲ್ಲಿ ನೀವಿಬ್ಬರೂ ನಿಜ. ನೀವಿಬ್ಬರೂ ಸುಳ್ಳಾ ಎಂದಳು.

ಅವರಿಬ್ಬರೂ ಗಹಗಹಿಸಿ ನಕ್ಕರು.

ಭಟ್ಟನು ವಿಮಲೆಯ ಭುಜದ ಮೇಲೆ ಕೈ ಹಾಕಿ ಕುಲುಕುತ್ತೆ “ನಿಜ! ನಿಜ! ನಮ್ಮಿಬ್ಬರ ಮಾತಿಗಿಂತಲೂ ನಿನ್ನ ಮಾತೇ ನಿಜ” ಎಂದು ಹೇಳಿದನು.

ವಿಮಲೆಯು ನಾಚಿಕೆಯಿಂದ ತಲೆ ಬಾಗಿ ಕುಳಿತಳು. ಲಕ್ಷ್ಮೀ ನಿವಾಸವು ಬಂದಿತು. ಮೂವರೂ ಕೋಣಗೆ ಹೋಗಿ ಕುಳಿತರು. ಭಟ್ಟನು ಭೋಜನವನ್ನು ತರುವಂತೆ ಪರಿಚಾರಕನಿಗೆ ಹೇಳಿದನು. ಭೋಜನವು ಬಂದಿತು. ಮೂವರೂ ಮಾತನಾಡುತ್ತ ಉಟವನ್ನು ಮುಗಿಸಿದರು. ಭಟ್ಟನು “ವಿಮಲಾದೇವಿ. ರಾತ್ರಿ ಬಹಳ ಹೊತ್ತುಗಿಡೆ. ನೀನು ಇಲ್ಲಿಯೇ ಮಲಗಿಕೊಳ್ಳಬಾರದೇ?” ಎಂದನು.

ವಿಮಲೆಯು “ಇಲ್ಲ, ನಾನು ಮನೆಗೆ ಹೋಗಬೇಕು. ಬೆಳಗಿನ ದೂರದಲ್ಲಿದ್ದ ಅಂಗಸಾಧನೆ ಮಾಡಬೇಕು ಅದಕ್ಕೆಲ್ಲ ತೊಂದರೆಯಾಗುತ್ತದೆ. ನಾನು ನಮ್ಮ ಮನೆಗೆ ಹೋಗುತ್ತೇನೆ. ನೀವು ಪೂತಾ ಒಂದು ದಿನ ನಮ್ಮ ಮನೆಯಲ್ಲಿರುತ್ತೇವೆಂದು ಮಾತು ಕೊಟ್ಟಿದ್ದೀರಿ. ಜ್ಞಾಪಕವಿದೆಯೇ? ” ಎಂದು ಕೇಳಿದಳು.

ಭಟ್ಟನು “ಜ್ಞಾಪಕವಿದೆ” ಎಂದು ನಗುತ್ತು ಹೇಳಿದನು.

ವಿಜಯನನ್ನು ಕುರಿತು, “ವಿಜಯಾ. ನಿನೆಗೊಂದು ಕೆಲಸ ಹಚ್ಚಿ ಬೇಕಾಗಿದೆ. ಈ ವಿಮಲಾ ದೇವಿಯನ್ನು ಈ ರಾತ್ರಿಯಲ್ಲಿ ಒಬ್ಬಳನ್ನೇ ಕಳಿಸುವುದು ಸರಿಯಲ್ಲ. ನೀನು ಹೋಗಿ ಇವಳನ್ನು ಮನೆಯಲ್ಲಿ ಬಿಟ್ಟು ಬರುವೇಯಾ? ” ಎಂದನು.

ವಿಜಯನು ಒಪ್ಪಿಗೆಯನ್ನು ಸೂಚಿಸಿದನು.

ಇಬ್ಬರೂ ಕೆಳಗಿಳಿದು ವೋಟಾರಿನಲ್ಲಿ ಕುಳಿತು ಹೊರಟಿರು,

ಹೋಗುತ್ತ ಕವಿಯು ವಿಮಲಾ ದೇವಿಯನ್ನು ಕುರಿತು, “ ವಿಮಲಿ ನಿನ್ನ ವಿಷಯವೇ? ಗೊತ್ತಾಗುವಂತಿಲ್ಲ. ನಿನ್ನ ಜೀವನದ ಧೈರ್ಯವೇನು? ನಟಿಯೇ? ಅಥವಾ ಗೃಹಧರ್ಮಾಣಿಯೇ? ” ಎಂದು ಕೇಳಿದನು.

ವಿಮಲೆಗೆ ಆ ಪ್ರಶ್ನೆಯು ಬಹಳ ಕರಿಣವಾಗಿದ್ದ ತು. ಉತ್ತರ ಕೊಡುವುದಂತೂ ಇನ್ನಾನ್ನು ಕಷ್ಟವಾಯಿತು.

ಅವಳು ಮೆಲ್ಲ ದಸಿಯಿಂದ “ಅದೇ ನನ್ನ ಮನಸ್ಸಿನ ಸಮಸ್ಯೆ. ಹಿಂದು ಚಿತ್ರಪರಿದಲ್ಲಿ ಅಭಿನಯಿಸಿ ಬಿಡಬೇಕೆಂದು ತೀವ್ರೇಚ್ಚಿ ಇತ್ತು. ಅದು ನಿಮ್ಮಾಭಿ ಅನುಗ್ರಹದಿಂದ ಸಿದ್ಧಿಸಿದೆ. ಆಮೇಲೆ ಗೃಹಧರ್ಮ ” ಎಂದಳು.

ಕವಿರಾಜನು “ ಅದೂ ಸರಿಯಾಗಿದೆ. ಈ ಚಿತ್ರಪರಿದಲ್ಲಿ ಯಶಸ್ಸು ಬಂದರೆ? ” ಎಂದನು.

ವಿಮಲೆಯು ಸ್ವಲ್ಪ ಹೊತ್ತು ಹೊನ್ನವಾಗಿದ್ದಳು. “ಗೃಹಧರ್ಮವೇ ನನ್ನ ಉಳ್ಳಧೈರ್ಯ. ಹಿಂದೊಮ್ಮೆ ಬೃಂದಾವನಕ್ಕೆ ಬಂದಿದ್ದೆನಲ್ಲಾ ಆ ಸಂಸಾರದ ಆದರ್ಶವೇ ನನ್ನ ಮನದಲ್ಲಿ ಮಿಡಿಯುತ್ತಿದೆ ” ಎಂದಳು.

ವಿಜಯನು ನಕ್ಕು “ ಬೃಂದಾವನ! ಕಲ್ಯಾಣಿಯವರನ್ನು ನೋಡಿದ್ದೆ ಯಷ್ಟು. ಅವರು ಈ ಚಿತ್ರಪರಿದ ವೃತ್ತಿ, ನಟಿಯ ವೃತ್ತಿಯನ್ನು ಮನಸ್ಸಿನಲ್ಲಿಯೂ ಸೃಂಗಸುವುದಿಲ್ಲ ” ಎಂದು ಹೇಳಿದನು.

ಅಪ್ಪರಲ್ಲಿ ವಿಮಲೆಯ ಮನೆಯ ಮುಂದೆ ಶಾರು ನಿಂತಿತು. ಅವಳು ಕವಿರಾಜನಿಗೆ ವಂದಿಸಿ ಮಹಡಿಯ ಮೆಟ್ಟಿಲುಗಳನ್ನು ಹತ್ತಿ ಹೊರಟಿ ಹೋಡಳು. ಬಾಗಿಲಿನಲ್ಲಿಯೇ ಕಾದು ಶುಲ್ಷಿದ್ದ ವೃದ್ಧ ಚಿಕ್ಕಪ್ಪನು ಅವ ಇನ್ನು ಕರೆದುಕೊಂಡು ಹೋಡನು. ವಿಜಯನು ಲಕ್ಷ್ಮೀನಿವಾಸಕ್ಕೆ ಹಿಂದಿರುಗಿದನು.

ಮಾರನೇ ದಿನ ಬೆಳಗ್ಗೆ ಭಟ್ಟನೂ ವಿಜಯನೂ ಎದ್ದು ಚಕ್ಕ ಕುಡಿಯುತ್ತಿದ್ದಾಗಲೇ ವಿಮಲಾದೇವಿಯು ಬಂದು ದರ್ಶನವಿತ್ತಳು.

ಭಟ್ಟನು “ ಏನು ವಿಮಲಾದೇವಿ? ಇಂದು ನಮ್ಮನ್ನು ಸರೆ ಹಿಡಿದು ಕೊಂಡು ಹೋಗಳು ಬಂದಿದ್ದೇರೋ? ಎಂದು ಹಾಸ್ಯ ಮಾಡಿದನು.

ವಿಮಲೆಯು “ ಸರೆ ಹಿಡಿಯುವುದೆಂದರೇನು? ಒಂದು ದಿನ ನಮ್ಮ

ಮನಯಲ್ಲಿ ನೀವು ಆತ್ಮಧ್ಯವನ್ನು ಸ್ವೀಕರಿಸಿದರೆ, ನನಗಿಷ್ಟೋ ಹೇಮೈ. ತಬ್ಬಿಯ ಅಶ್ವಮಹಕ್ಕೆ ರಾಮಲಕ್ಷ್ಮಿಣಿರು ಬಂದಂತಾಗುತ್ತದೆ” ಎಂದು ಹೇಳಿದಳು,

ವಿಜಯನು “ ವಿಮಲಾದೇವಿ. ಈ ಪುರಾಣದ ಕಥೆಯು ನಿಮ್ಮ, ಸ್ವಾಲ್ಪ ಪುಸ್ತಕಗಳಲ್ಲಿದೆಯೇನು? ಇದನ್ನೇಲ್ಲಿ? ” ಕಲಿತೆ ಎಂದು ಕೇಳಿದನು.

ವಿಮಲೆಯು “ ನಾನು ಮರಾಟಿ ಭಾವೆಯಲ್ಲಿ ರಾಮಾಯಣ ಮಹಾ ಭಾರತಗಳನ್ನು ಎಷ್ಟೋ ಬಾರಿ ಒಂದಿದ್ದೇನೆ. ನಾಟಕಗಳು ನಾವೆಲ್ಲಾಗಳಿಗಂ ತಲೂ ನನಗಿ ರಾಮಾಯಣ ಭಾರತಗಳು ಸ್ತ್ರಿಯವಾಗಿವೆ ” ಎಂದಳು.

ವಿಜಯನು “ ಅದಕ್ಕಾಗಿಯೇ ನೀನು ಪಾರ್ವತಿಯ ಪಾತ್ರಕ್ಕೆ ತಕ್ಕವ ಶೆಂದು ನಾನು ಹೇಳುವುದು. ಆ ಪುರಾಣದೆ ಭಾವನೆಯ ಪಾತ್ರಗಳು ತಲೆಯಲ್ಲಿ ತುಂಬಿರಬೇಕು ” ಎಂದನು.

ವಿಮಲೆಯು “ ಸರಿ. ಇನ್ನು ನಮ್ಮ ಮನೆಗೆ ಹೊರಡಿಂಣ. ದಯ ವಿಟ್ಟು ಹೊರಡಿರಿ ” ಎಂದು ಹೇಳಿದಳು.

ಇಬ್ಬರೂ ಬೇಗ ಬೇಗ ಸ್ವಾನವನ್ನು ಪೂರ್ಯಸಿ, ಬಟ್ಟಿಗಳನ್ನು ಹಾಕಿ ಕೊಂಡು ಹೊರಟಿರು. ಕೆಳಗಡಿ ಗಾಡಿಯು ಸಿದ್ಧವಾಗಿದ್ದಿತು. ಮೂರರೂ ವಿಮಲೆಯ ಮನೆಗೆ ಹೋದರು. ವಿಮಲೆಯು ಅತ್ಯಾತ್ಮಾಹದಿಂದ ಅವರಿಬ್ಬ ರನ್ನೂ ಕರೆದುಕೊಂಡು ಹೋಗಿ, ಮಹಡಿಯ ಹಜಾರದಲ್ಲಿ ಹಾಸಿದ್ದ ರತ್ನಗಂಭಿರ ಮೇಲೆ ಕೂಡಿಸಿದಳು. ಒಳಗೆ ಹೋಗಿ, ಇಬ್ಬರ ಮುಂದೆಯೂ ಇಹ ಬಟ್ಟಲುಗಳನ್ನು ತಂದಿಟ್ಟಳು.

“ ವಾಸ್ತುರಾ. ಈಗ ನೀವು ಎಲ್ಲಿಯೂ ಹೊರಗಡಿ ಹೋಗುವುದಿಫ್ಲಿ. ಮೋಟಾರು ಏಕೆ ವೃಥಾ ಕಾದಿರಬೇಕು? ಮಧಾನ್ನು ಮಾರು ಫಂಟಿಗೆ ಬರು ವಂತೆ ಹೇಳಿ ಕಳುಹಿಸಿಬಿಡಲೇ ” ಎಂದು ಕೇಳಿದಕ್ಕು.

ಭಟ್ಟನು ನಗುತ್ತಾ “ ಓಹೋ, ಆಗಬಹುದು. ತಮ್ಮ ಅಧಿಕಾರಿ ದ್ವೀಪೇ. ತಾವು ಅಪ್ಪಣಿ ಮಾಡಿದಂತೆ ಆಗಬಹುದು ” ಎಂದನು.

ವಿಮಲೆಯು “ ಏನಾದರೂ ಹಾಸ್ಯ ಮಾಡಿ. ಕಾರು ವೃಥಾ ಕಾಯು ವುದಂತೂ ಬೇಡ ” ಎಂದು ಹೇಳಿ ಕೆಳಗಳಿಂದು ಹೋಗಿ ದ್ರುವರನ್ನು ಕರೆದು

“ ಕಾರು ತಿಗೆದುಕೊಂಡು ಹೋಗಿ. ಮಧ್ಯಾನ್ನ ಮೂರು ಫಂಟಿಗೆ ಬಂದರೆ ಸಾಕು” ಎಂದು ಹೇಳಿ ಮೇಲಕ್ಕೆ ಬಂದಳು.

ಜಹ ಬಟ್ಟಲುಗಳನ್ನ ಚಾಚಾ ತಿಗೆದ್ದರು. ವಿವುಲೆಯು ಅಡಿಗೆಯ ಮನೆಗೆ ಹೋಗಿ, ಅಡಿಗೆಯ ಏಪಾರ್ ಡುಗಳಲ್ಲಿದ್ದಳು.

ಭಟ್ಟನು ವಿಮುಳಾದೇವಿಯನ್ನ ಕರೆದು “ ಇದೇನು ವಿಮುಳಾದೇವಿ ? ನಮ್ಮನ್ನ ಕರಿತಂದು ಇಲ್ಲಿ ಕಟ್ಟಿಹಾಕಿ ಸೀವು ಅಡಿಗೆಯ ಮನೆಯನ್ನ ಹೊಕ್ಕಿಬಿಟ್ಟಿರಿ. ಇದೇನು ? ” ಎಂದು ಕೇಳಿದನು.

ವಿವುಲೆಯು ಬಂದು ವಿನಯದಿಂದ ನಿಂತುಕೊಂಡು “ ನಾನೇ ಅಡಿಗೆ ಮಾಡಬೇಕು. ನಾನು ನನ್ನ ಕೈಯಿಂದಲೇ ಅಡಿಗೆ ಮಾಡಿ ಬಡಿಸಿದರೆ, ನನಗೆ ಬಹಳ ಸಂತೋಷವಾಗುತ್ತದೆ. ಸಹಾಯಕ್ಕೆ ಒಬ್ಬಕೆಯನ್ನ ಕರಿದ್ದೇನೆ. ಆಕೆಯೂ ಬಂದಿದ್ದಳೇ. ಒಂದು ಗಂಟೆಯಾಳಗೆ, ಅಡಿಗೆಯು ಪೂರ್ವೆಸುತ್ತದೆ. ಅಮೇಲೆ, ನಿಮ್ಮ ಜೂತೆಯಲ್ಲಿಯೇ ಇರುತ್ತೇನೆ ” ಎಂದು ಹೇಳಿದಳು.

ಭಟ್ಟನು ಸುಮ್ಮಾದನು. ವಿಜಯನೂ ಭಟ್ಟನೂ ಮಾತಿಗೆ ಹೊದಲು ಮಾಡಿದರು. ಭಟ್ಟನು “ ಈ ವಿವುಲೆಯು ವಿಚಿತ್ರ ಹೆಣ್ಣಿ, ತಾನೇ ಅಡಿಗೆ ಮಾಡುತ್ತಾಳೆಂತೆ. ಇದೆಲ್ಲಾ ಏನು ವಿಚಿತ್ರ ? ನಟಿಯಾಗುವವರಳು ಚಿಂಕಿಯ ಸೆಕೆಯಲ್ಲಿ ಕುಳತು ಅಡಿಗೆ ಮಾಡುವುದೆ ? ” ಎಂದನು.

ವಿಜಯನು “ ಅದೆಲ್ಲಾ ನಮಗೇಕೆ ? ಅವಕೇನು ಮಾಡಿಕೊಂಡರೆ ನಮಗೇನು ? ನಮ್ಮ ಕೆಲಸ ಸರಿಯಾಗಿ ಮಾಡಿದರಾಯಿತು ” ಎಂದು ಹೇಳಿದನು.

ಭಟ್ಟನು “ ನೋಡು ವಿಜಯಾ. ಮೂರು ತಿಂಗಳ ಮೇಲಾದರೂ ನಮ್ಮ ಚಿತ್ರದ ಶಾಯಿವನ್ನ ತ್ವರಿತವಾಗಿ ಆರಂಭಿಸಬೇಕು. ಅದಕ್ಕೇನು ಏಪಾರ್ ಟು ಮಾಡುವೆಯೋ, ದೇವರೇ ಬಲ್ಲ. ಶಾಂತಾರಾಂ ರವರು ಕುಮಾರ ಸಂಭವದ ಕಥೆಯು ಸರಬೀಳುಪುದಿಲ್ಲವೆಂದು ಹೇಳುತ್ತಾರೆ ” ಎಂದನು.

ವಿಜಯನು “ ಅವರಿಗೇನು ಗೊತ್ತು ? ಅದೃಷ್ಟದಿಂದ ಹೆಸರು ಮಾಡಿದ್ದಾರೆ. ಕುಮಾರ ಸಂಭವದ ಕಥೆಯೂ ಅಲ್ಲ. ಯಾವ ಕಥೆಯೂ ಅಲ್ಲ.

ఆదు నానే ఎదచిసిరువ కథి. హిమవంతన పుత్రియు కృలాసవాసి యున్న వరిశువ తపస్స మాడిద కథి. ఈత్యరన తపస్స-వావ్తియ పరిచయ. ఈత్యరన తస్తోభంగ-వునుః పావ్తతియ తపస్స-ఈత్యరన వరప్రదాన. ఇష్టో నమ్మ కథా వస్తు. ఈ కథియన్న చిత్రపతచ్చే హందిసువుదక్కె ఆగువుదిల్లివెందు హేళిదరి, ఇష్టు దిన నాను మాడిద తపస్సీలాల వ్యధివే శరి. నస్తు తపస్సిగి పరతినసే పుత్స్యక్షవాగబీచు. పరతివన చిత్రవాదరూ ఆగదిద్దరి, అదేను ఫల? ” ఎందను.

“ ఈ తపస్సుగళ మధ్యే గాన నత్కనగళన్నేల్లి కూడిసువే?

“ పావ్తతియ గేళతియిర తండనే ఇరుత్తడి ఆవర గాన నత్కన గళన్న తరుత్తీసే. ఆస్సర స్త్రీయదు పరతివన తస్తో భంగశ్శూగి గాన నత్కనగళన్న మాడువంతి చిత్రదల్లి తరుత్తీసే. మాఘ కవియు వణేసిరువంతి ఆరు ఖుతుగళన్న ఒంచే కాలదల్లి నిమిసి తోరిసుత్తీసే. కృలాసవెందరి, సాక్షూతా కృలాసవే ఇద్దంతి మాడబీచు. హిమవంతన ఆరమనేయిందరి, హిమద చెట్టిదల్లియే కోరిదు మాడిద ఆరమనేయాగిరచీచు ”

హిగి విజయను చిత్రపతిద కల్పనా చిత్రగళన్న వణేసలా రంభిసిదను. ఎష్టు హోత్తుయితో ఇబ్బరిగూ తిళయలే ఇట్లి. విమలీయూ బందు ఆ చిత్రద వణ్ణనేయన్న కేళుత్త కుళతళు.

భట్టును “ విమలాదేవి, ఇదేను భోజనవుంటో ఇట్లవో? నీనూ బందు కథి కేళుత్తు కుళతుబట్టి ” ఎందు కేళదను.

విమలాదేవియు “ ఒళగి భోజనక్కె సిద్ధపడిసిద్దీసే. నిమ్మ ఘాతిన మధ్య అడ్డి పడిసబారదెందు నానూ కథియన్న కేళుత్తు కుళతీ. ఏళరి? భోజనక్కె సిద్ధవాగిదే ” ఎందు హేళ ఇబ్బరన్న భోజనక్కెబిసిదళు.

ఒళగి భోజనద కోణియల్లి ఎరదు మణిగళన్న కాకిద్దుపు. ఎదురిగి మణియ ముందె, మత్తొందు మణియన్నిట్టు, అదర

ಮೇಲೆ ತಟ್ಟಿ ಬಟ್ಟಲುಗಳು ಇಡಲ್ಪಟ್ಟಿದ್ದವು. ನಾರು, ಅಮಿಟೀ, ಪಲ್ಯಿ, ಗೊಜ್ಜ್ಜು, ಕೋಸಂಬರೀ, ಉಪಿನಕಾಯಿ, ಚಟ್ಟಗಳು ಆ ಬಟ್ಟಲುಗಳಲ್ಲಿ ಇಡಲ್ಪಟ್ಟಿದ್ದವು. ಒಂದು ಬಟ್ಟಲಿನಲ್ಲಿ ತುಪ್ಪ, ಮತ್ತೊಂದರಲ್ಲಿ ಕೇನೆ ನೋಸರು. ತಟ್ಟಿಯಲ್ಲಿ ಕೊಂಚವಾಗಿ ಅನ್ನ ಬಡಿಸಿತ್ತು. ವಿಮಲಾ ದೇವಿಯು ಆ ಮಣಿಗಳ ಮೇಲೆ ಭಟ್ಟನನ್ನು, ವಿಜಯನನ್ನು ಕೂಡಿಸಿದಳು.

ವಿಜಯನು “ ವಿಮಲಾದೇವಿ, ನಿಮಗೆ ಭೋಜನಕ್ಕಿಟ್ಟಿಲವಲ್ಲ ” ಎಂದು ಕೇಳಿದನು.

ವಿಮಲೆಯು “ ಇಲ್ಲಾ, ನಾನೇ ಬಡಿಸುತ್ತೇನೆ ” ಎಂದಳು.

ಭಟ್ಟನು “ ಇನ್ನು ಬಡಿಸುವುದೇನಾದರೂ ಇದೆಯೇನು ? ” ಎಂದು ಕೇಳಿದನು.

ವಿಮಲೆಯು ನಗುತ್ತಾ “ ಇದೆ. ಕೊಂಚವಿದೆ. ಹೆಚ್ಚುಗಿ ಏನೂ ಇಲ್ಲ. ಉಂಟಕ್ಕೆ ಆರಂಭಿಸಿರಿ ” ಎಂದು ಹೇಳಿದಳು.

ಇಬ್ಬರು ಗೆಳೆಯರೂ ಕೊಂಚ ಕೊಂಚ ಅನ್ನವನ್ನು ತಿಂದರು. ವಿಮಲೆಯು ಪೂರಿಗಳನ್ನು ತಂದು ಬಡಿಸಿ, ಶ್ರೀಕಂಡ ಬಡಿಸಿದಳು. “ ಇದು ಮಹಾರಾಷ್ಟ್ರ ಸೈವಲ್ ” ಎಂದು ಹೇಳಿದಳು. ಕೊಂಚ ಕೊಂಚ ಮಿಶಾಯಿಗಳನ್ನು ತಂದು ಬಡಿಸಿದಳು. ಎರಡು ಬಟ್ಟಲುಗಳಲ್ಲಿ ಹಾಲು ಖೀರನ್ನು ತಂದಿಟ್ಟಳು. ಭಟ್ಟನೂ ವಿಜಯನೂ ಆ ಅಡಿಗಿಯನ್ನು ಹೊಗಳುತ್ತಾ ಉಂಟ ಮಾಡಿದರು. ವಿಮಲಾದೇವಿಯು ಎದುರಿಗೇ ನಿಂತಿದ್ದಳು.

ಭಟ್ಟನು “ ಸೋಗಸಾದ ಉಂಟ, ವಿಮಲಾದೇವಿ ” ಎಂದು ಹೇಳಿದನು. ಇಬ್ಬರು ಗೆಳೆಯರೂ ಕೈ ತೊಳೆದುಕೊಂಡು ಬಂದು ಹಜಾರದಲ್ಲಿ ಕುಳತು ಕೊಂಡರು.

ವಿಮಲೆಯು ತಾಂಬಾಲದ ತಟ್ಟಿಯನ್ನು ತಂದು ಮುಂದಿಟ್ಟಳು. ಸಿಗರೀಟಿನ ಡಬ್ಬ, ಮ್ಯಾಚ್ ಬಾಕ್ ಗಳನ್ನು ತಂದಿಟ್ಟು ಒಂದು “ ಆಶ್ ಟ್ರಿ ” ಯನ್ನು ತಂದಿಟ್ಟಳು.

ವಿಜಯನು “ ಇದೆಲ್ಲಿ ಸಂಪಾದಿಸಿದೆ ? ” ಎಂದು ಕೇಳಿದನು.

“ ನಿನ್ನೆಯ ದಿನ ಸಿಗರೀಟು ಕೊಂಡುಕೊಳ್ಳುತ್ತದಕ್ಕೆ ಹೋದಾಗ ಅದನ್ನು ಮಾರ್ಚಿಟ್ಟಿನಲ್ಲಿ ತಂದೆ ” ಎಂದು ಹೇಳಿದಳು.

ಭಟ್ಟನೂ ವಿಜಯನೂ ಕಾಂಬಳಲ ಜರ್ವಣಕ್ಕೆ ಅರಂಭ ಮಾಡಿದರು.

ವಿಮಲೀಯು ಒಳಗೆ ಹೋಗಿ ಇದು ಹತ್ತು ನಿಮಿಷಗಳಲ್ಲಿ ಉಟ್ಟವನ್ನು ಪೂರ್ಣಸಿಕೊಂಡು ಬಂದು ಕುಳತಳು. ಸ್ವಲ್ಪ ಹೊತ್ತು ಮಾತನಾಡುತ್ತಿದ್ದಂತೆಯೇ ಅವರಿಬ್ಬಿರಗೂ ತೂಕಟಿಗೆ ಹತ್ತಿತು. ವಿಮಲೀಯು ಕೋಣೆ ಯೋಳಗೆ ಹೋಗಿ ತಲೆದಿಂಬುಗಳನ್ನು ತಂದುಕೊಟ್ಟಳು. ಅವರಿಬ್ಬಿರೂ ಸ್ವಲ್ಪ ವಿಶ್ವನಿಸಿಕೊಂಡರು.

ಅನ್ವರಲ್ಲಿ ವಿಮಲೀಯು ತನ್ನ ಕೋಣೆಗೆ ಹೋಗಿ ತಲೆಯನ್ನು ಬಾಳಿ ಹೆರಳು ಕಟ್ಟಿಕೊಂಡಳು. ಹೂವಿನ ದಂಡಿಯನ್ನು ಆ ಹೆರಳನ ಮೇಲಿಟ್ಟು ಕಟ್ಟಿದಳು. ಎಳಿಗೆಂಪು ಬಣ್ಣದ ಚಾಜೆಟ್ಟು ಸೀರಿಯನ್ನು ಟ್ಪು, ಬ್ರೌಸ್ ಹೊಟ್ಟುಕೊಂಡಳು. ಕಿವಿಗೆ ಮುತ್ತಿನ ಲೋಲಾಕೊಂಡನ್ನು ಧರಿಸಿದಳು. ಕೈಗೆ ಚಿನ್ನದ ಬಳಿಗಳನ್ನು ತೊಟ್ಟಿಕೊಂಡಳು. ಚೆರಳನಲ್ಲಿ ಒಂದೇ ಒಂದು ವಜ್ರದುಂಗುರವಿತ್ತು.

ಅಧರಂಟಿಯೋಳಗಾಗಿ ಭಟ್ಟನು ಎದ್ದು ಕುಳತು ಸಿಗರೀಟ್ ಹಳ್ಳಿ “ ವಿಜಯಾ ! ನಿಡ್ದೆ ಮಾಡುವೆಯೇನು ? ” ಎಂದು ಕೇಳಿದನು.

ವಿಜಯನು “ ನಾನೆಲ್ಲಿ ಮಲಗಿದ್ದೀನೇ ? ಎದ್ದೀ ಇದ್ದೀನೇ ಎಂದು ಹೇಳುತ್ತಾ ಕುಳತುಕೊಂಡನು.

ಭಟ್ಟನು “ ವಿಮಲಾದೇವಿ ” ಎಂದು ಕರೆದನು.

ವಿಮಲೀಯು ಕೋಣೆಯೋಳಗಿನಿಂದ ಬಂದು ನಿಂತಳು.

ಭಟ್ಟನು ಓಹೋ ! ಅಲಂಕಾರವೆಲ್ಲಾ ಪೂರ್ಣಸಿದೆ. ಎಲ್ಲಿಗೆ ಹೊರ ಟಿಂಡಿಯೇ ” ಎಂದು ಕೇಳಿದನು.

ವಿಮಲೀಯು “ ಎಲ್ಲಿಗೆ ಹೊರಡಬೇಕು ? ನಿಮಗೆ ಚಹಾ ಕೊಟ್ಟು ಅಪ್ಪಣಿ ಕೊಟ್ಟರಿ ಸ್ವಲ್ಪ ಸಂಗೀತವನ್ನು ಹಾಡೋಣವೆಂದಿದ್ದೀನೇ ” ಎಂದು ಹೇಳಿದಳು.

ಭಟ್ಟನು ತಲೆದೂಗಿದನು.

ವಿಮಲೀಯು ಎರಡು ಕಪ್ಪುಗಳಲ್ಲಿ ಚಹಾ ತಂದಿಟ್ಟಳು.

ಭಟ್ಟನು “ ಇದೀನು, ವಿಮಲಾದೇವಿ. ಈಗಲೂ ನೀನು ನಮ್ಮೆಯಾದ್ದಿ ಚಹಾ ತೀಗಿದುಕೊಳ್ಳುವುದಿಲ್ಲವೇನು ? ” ಎಂದಷ್ಟು.

ವಿಮಲೀಯು “ ಅದೇನೂ ಇಲ್ಲ. ಚಹಾ ಕುಡಿದರೆ ಹಾಡುವುದಕ್ಕೆ ಆಗುವುದಿಲ್ಲ ” ಎಂದು ಹೇಳಿ ಒಳಗೆ ಹೋಗಿ ಒಂದು ಕಷ್ಟಿನಲ್ಲಿ ಸ್ವಲ್ಪ ಚಹಾ ತಂದು ಕೊಂಚ ಕೊಂಚವಾಗಿ ಆಸ್ತಾದನ ಮಾಡಲಾರಂಭಿಸಿದಳು.

ಚಹಾ ಪುಂಪೈಸಿತು. ಭಟ್ಟನು ವರಗುದಿಂಬನ್ನು ಉರಿದನು.

ವಿಮಲೀಯು “ ಚಾಚಾ ” ಎಂದು ಶರೆದಳು.

ಸ್ವದ್ಧ ಸೇವಕನು ಬಂದು ತಲೆದಿಂಬಾಗಳನ್ನು ತೆಗೆದುಕೊಂಡು ಹೋಗಿ ಒಳಗಿಟ್ಟನು.

ಭಟ್ಟನು “ ವಿಮಲಾ ದೇವಿ. ಈ ಚಾಚಾ ಯಾರು? ” ಎಂದು ಹೇಳಿದನು.

ವಿಮಲೀಯು “ ಅವನು ನಮ್ಮ ತಂದೆಯ ಸ್ತ್ರೀತಿಪಾತ್ರನಾದ ಆಳು. ನನಗೆ ತಂದೆ-ತಾಯಿ ಎಲ್ಲರೂ ಸತ್ಯಹೋದರು ಅವನೊಬ್ಬನ್ನು ಅವರೆಲ್ಲರ ಸಾಥ ನದಲ್ಲಿಯೂ ಇಟ್ಟು ಕೊಂಡಿದ್ದೇನೆ. ಅವನೂ ಹಾಗೆಯೇ ಇದ್ದಾನೆ ” ಎಂದು ಹೇಳಿದಳು.

ಭಟ್ಟನು “ ಸರ. ಅಂತಹವರಿರಚೀಕು. ನಿನಗೊಬ್ಬ ಆತ್ಮನಿದ್ವಾನೆ. ಸಂತೋಷ ” ಎಂದು ಹೇಳಿದನು.

ವಿಮಲೀಯು “ ಸ್ವಲ್ಪ ಸಂಗೀತವನ್ನು ಹಾಡಲೇ? ” ಎಂದು ಹೇಳಿದಳು
ಭಟ್ಟನು “ ಓಹೋ! ಸಿದ್ಧವಾಗಿದ್ದೇನೆ. ಹಾಡು ಕೇಳಿಂಣ ಎಂದು ಹೇಳಿದನು.

ವಿಮಲೀಯು ಕೋಣೆಯೋಳಗೆ ಹೋಗಿ ದೊಡ್ಡ ತಂಬಾರಿಯನ್ನು ತೆಗೆದುಕೊಂಡು ಬಂದು ರುಳಿತಳು.

ಕವಿಯು “ ಇದೇನು, ವಿಮಲಾ ದೇವಿ. ಇಷ್ಟ ದೊಡ್ಡ ತಂಬಾರಿ? ” ಎಂದನು.

ವಿಮಲೀಯು “ ನಮ್ಮ ಸೋದರಮಾವನವರೊಬ್ಬಿರದ್ದರು. ಅವರನ್ನು ಮಹಾರಾಷ್ಟ್ರದಲ್ಲಿಲ್ಲಾ ಸವಾಯ್ ಗಂಧವ್ ಎಂದು ಶರೀಯತ್ತಿದ್ದರು. ಅವರದು ಈ ತಂಬಾರ. ಅವರೇ ಈ ಗಂಧವ್ ವಿಡ್ಯೆಯನ್ನು ಆರಂಭದಲ್ಲಿ ಕರಿಸಿದವರು ” ಎಂದು ಹೇಳಿದಳು.

“ ಓಹೋ ! ಅವರದೇಂಳಿ ಈ ವಾದ್ಯ. ಸಂಗೀತ ನಿಮಗೆ ಮೊದಲಿ ನಿಂದಲೂ ಒಲಿದಿದೆ. ಒಕ್ಕೆಯದು. ತಬಲ ಇದೆಯೋ ? ” ಎಂದು ವಿಜಯನು ಕೇಳಿದನು.

ವಿಮಲೆಯು “ ನಮ್ಮ ನಸ್ತಾದರ ತಬಲ ಅದೆ. ಅವರು ತಬಲ ತಂದಿಡದೇ ಪಾಠಕ್ಕೆ ಶುರುಮಾಡುವುದೇ ಇಲ್ಲ ” ಎಂದು ಹೇಳಿದಳು.

ವಿಜಯನು “ ಅದನ್ನೂ ತೆಗೆದುಕೊಂಡು ಬಾ, ನೋಡೋಣ ” ಎಂದು ಹೇಳಿದನು.

ವಿಮಲೆಯು ಹಿಂತಿರುಗಿ ನೋಡಿದ ಜು. ಚೂಚೆ ತಬಲ ತಂದಿಟ್ಟನು.

ವಿಜಯನು ಎರಡು ತಬಲಗಳನ್ನೂ ಮುಂದಿಟ್ಟುಕೊಂಡು, ಬೆರಳು ಗಳಿಂದ ಒಂದೇಟು ಹೊಡೆದು ನೋಡಿದನು. ಮದ್ದಳೆಯು ಧ್ವನಿಗೃಹಿತು.

ವಿಜಯನು “ ಇದೇ ಶ್ರುತಿಯು ತಂಬಾರಿಗೂ ಇದೆಯೋ ? ” ಎಂದು ಕೇಳಿದನು,

“ ಹೌದು. ನಸ್ತಾದರೇ ಇಟ್ಟು ಕೊಟ್ಟಿರುವ ಶ್ರುತಿ ” ಯೆಂದು ವಿಮಲೆ ತಂಬಾರಿಯನ್ನು ವಿಾಟಿದಳು.

ತಂಬಾರಿಯಾ ರ್ಮೀಎಕರಿಸಿತು.

“ ವಿಮಲೆ, ಈ ಕಾನದಲ್ಲಿ ಎಷ್ಟು ಹೊತ್ತು ಹಾಡಬಲ್ಲೇ ? ” ಎಂದು ವಿಜಯನು ಕೇಳಿದನು.

ವಿಮಲೆಯು “ ಎಷ್ಟು ಹೊತ್ತಾದರೂ ಹಾಡಬೇಕು. ಅದೇ ಸಾಧನೆ ಎಂದು ಹೇಳಿದ್ದಾರೆ, ನಸ್ತಾದರು ” ಎಂದು ಹೇಳಿ ತಂಬಾರಿಯನ್ನು ಮಾಟುತ್ತಾ ಗಾನವನ್ನು ಆರಂಭಿಸಿದಳು.

ವಿಜಯನು ತಬಲ ಬಾರಿಸುತ್ತಿದ್ದನು. ಒಂದು ಹಾಡು ಪೂರ್ಣಿಸುತ್ತಿಲೇ ವಿಮಲೆಯು ವಿಜಯನ ಕಡೆ ತಿರುಗಿ “ ನೀವು ನಮ್ಮಷ್ಟಾದಂಗೇನು ಕಡಿಮೆ ಇಲ್ಲ. ಅವರು ನಿಮ್ಮನ್ನು ನೋಡಿದ್ದರೆ ಬಾಚಿ ತಬ್ಬಿಕೊಂಡು ಬಿಡುತ್ತಿದ್ದರು ” ಎಂದು ಹೇಳಿದಳು.

ಮತ್ತೊಂದು ಹಾಡು, ಮಗದೊಂದು. ಹೀಗೆ ಮೂರು ನಾಲ್ಕು ಹಾಡು

ಗಳನ್ನು ಹಾಡಿದರು. ಮುಖವು ಬೆವರಿ ಸಣ್ಣ ಸಣ್ಣ ಬೆವರು ಹನಿಗಳು ವಿಮಲೀಯ ಮುಖದ ಮೇಲೆ ಮೂಡಿದವು.

ಭಟ್ಟನು ಕೆಂಪೇರಿದ ಬೆವರು ತುಂತುರುಗಳಿಂದ ಅಲಂಕೃತವಾದ ವಿಮಲೀಯ ಮುಖವನ್ನು ನೋಡುತ್ತು ಇವಕ್ಕಿಷ್ಟು ಸುಂದರಳಾಗಿ ಕಾಣುತ್ತಾಳೆ—ಎಂದು ಮನಸ್ಸಿನಲ್ಲಿಯೇ ಭಾವಿಸಿಕೊಂಡನು.

ಭಟ್ಟನು “ವಿಮಲಾ ದೇವಿ-ನಿಮಗೆ ಆಯಾಸವಾಗಿದೆ. ಸಾಕು. ಮತ್ತೊಂದು ದಿನ ಸಂಗೀತವನ್ನು ಹಾಡುವಿರಂತೆ” ಎಂದು ಹೇಳಿದನು.

ವಿಜಯನು “ನಿಮ್ಮ ಮಾವನ ಸಂಗೀತ ಮಾರ್ಗವು ಇದೇಯೇನು?” ಎಂದು ಕೇಳಿದನು.

ವಿಮಲೀಯು “ಅಲ್ಲ. ಅವರದು ಹಳೆಯ ಗಂಧರ್ವ ವಿದ್ಯೆ. ಈಗನ ಸಿನಿಮಾಕ್ಕೆ ಅದು ಅಪ್ಪು ಸರಿಯಾದ ಮೇಳವಾಗುವುದಿಲ್ಲ. ಇದು ಹಿಂದೂ ಸಾಫಿನೇ ನವೀನ ಮಾರ್ಗ” ಎಂದು ಹೇಳಿದಳು.

ವಿಜಯನು “ಆ ಹಳೆಯ ಮಾರ್ಗವೂ ಅಭ್ಯಾಸವಿದ್ದರೆ ಒಂದೆರಡು ತುಣಕು ಅನ್ನಿರಿ, ನೋಡೋಣ” ಎಂದು ಕೇಳಿದನು.

ವಿಮಲೀಯು ಕಂಠವನ್ನು ಸರಿಪಡಿಸಿಕೊಂಡು ನಿದಾನವಾಗಿ ಹಾಡುತ್ತೊಡಗಿದಳು.

ಒಂದು ನಿಮಿಷಗಳ ನಂತರ ವಿಜಯನು “ಚೆನ್ನಾಗಿದೆ. ಇದರ ಜೊತೆಗೆ ದಕ್ಷಿಣದ ರಾಗ ಜ್ಞಾನವು ಅಭ್ಯಾಸವಾದರೆ ಬಹಳ ಚೆನ್ನಾಗಿ ಕೋಭಿಸುತ್ತದೆ” ಎಂದು ಹೇಳಿದನು.

ವಿಮಲೀಯು ಕೈ ಮುಗಿದು “ದಯಮಾಡಿ ದಕ್ಷಿಣಾದಿಯ ಕೃತ ಯೋಂದನ್ನು ಹಾಡಿ. ಕೇಳೋಣ” ಎಂದು ವಿಜಯನನ್ನು ಪ್ರಾರ್ಥಿಸಿದಳು.

ವಿಜಯನು “ನನಗಿ ಹಾಡುವುದಕ್ಕೆ ಬರುತ್ತದೆಂದು ನಿನಗಾರು ಹೇಳಿದರು? ನಿಷ್ಟುದು ಸ್ತ್ರೀಕಂತ ಅದರ ಜೊತೆಗೆ ನನ್ನ ಕಂಠವು ಸರಿಗಟ್ಟಿಬಳ್ಳುದೇ?” ಎಂದನು.

ವಿಮಲೀಯು “ನಿಮ್ಮ ತಬಲಾ ಗತಿಯನ್ನು ನೋಡಿದಾಗಲೇ ನನಗಿಗೊತ್ತಾಯಿತು. ನಮ್ಮ ವುಸ್ತುದರು ಯಾವಾಗಲಾ ರಾಗಾಲಾಪ ಮಾಡಿಕೊಳ್ಳುತ್ತಾರೆ. ರಾಗವನನ್ನು ಧ್ಯಾನ ಮಾಡುತ್ತಲೇ ಬೀದಿಯಲ್ಲಿ ನಡೆದು

ಹೋಗುತ್ತಾರೆ. ಅವರ ಮೇಲೆ ಹೋಟಾರು ಹರಿದು ಹೋಡರೂ ಅವರಿಗೆ ಪರಿವೆಯೇ ಇರುವುದಿಲ್ಲ. ಹಾಗೆಯೇ ನೀವೂ ಹಾಡಬಹುದೆಂದು ಭಾವಿಸಿದೆ ಕ್ವೈಸಿರ್ ” ಎಂದು ಹೇಳಿದಳು.

ವಿಜಯನು ತಂಬಾರಿಯನ್ನು ಕೈಗೆ ತೆಗೆದುಕೊಂಡು ಶ್ವತಿ ಮಾಡಿ ವಿಮಲೀಯ ಕೈಗೆ ಕೊಟ್ಟು “ ಇಲ್ಲಿ ಕುಳಿಕೋ ” ಎಂದು ಪಕ್ಕದಲ್ಲಿ ಕೈತೋರಿಸಿದನು. ತಬಲಕ್ಕೆ ಕೆಳಗಡಿ ವಶ್ತು ಕೊಟ್ಟು ಮುಂದೆ ಇಟ್ಟು ಕೊಂಡನು. ಭೃರವಿಯ ಕೃತಿಯಾಂದನ್ನು ಹಾಡಿದನು. ರಾಗ, ವಿಸ್ತಾರ, ಪಲ್ಲವಿಗಳನ್ನು ಮುಗಿಸುವ ಹೋತ್ತಿಗೆ ಬಂದು ಗಂಟೀಯ ಕಾಲವು ಹಿಡಿಯಿತು. ಆ ಮಹಡಿಯೆಲ್ಲವೂ ಪ್ರತಿಧ್ವನಿಯಿಂದ ರ್ಯಾಂಕರಿಸುವಂತೆ ರಾಗಧ್ವನಿಯು ತುಂಬಿಹೋರಿಯಿತು.

ವಿಮಲೀಯು ಶಿಲಾ ಪ್ರತಿಮೆಯಂತೆ ಕುಳಿತುಬಿಟ್ಟಳು.

ಭಟ್ಟನು ಆ ಗಾನದಲ್ಲಿ ಮುಳುಗಿದನು.

ಗಾನವು ಪೂರ್ದೆಸುತ್ತಲೇ ಭಟ್ಟನು “ ವಿಜಯಾ ! ನೀನೇಕೆ ಬೇರೆಯ ನಟನನ್ನು ಹುಡುಕಿದೆ ? ನಿನ್ನ ಗಾನ ಅಭಿನಯಗಳು ಈ ಸಿನಿಮಾ ಪ್ರಪರಚ ವನ್ನು ಮೆಟ್ಟಿ ಹಾರುವಂತಿದೆ ” ಎಂದು ಹೇಳಿದನು.

ವಿಜಯನು “ ಅದಕ್ಕೆ ಕಾರಣವನ್ನು ಈಗಾಗಲೇ ಹೇಳಿದ್ದೇನೆ. ನಿನಗೆ ನೆನಪಿಲ್ಲವೆ ? ಎಂದು ಕೇಳಿದನು.

ವಿಮಲೀಯು ವಿಜಯನಿಗೆ ಕೈ ಮುಗಿದು “ ಎಷ್ಟು ವರ್ಷಗಳಾದರೂ ಜೋತೆಗೆ ನಿಲ್ಲುವ ಸಾಮಧ್ಯವು ಯಾವ ನಟಿಗೂ ಬರಲಾರದು ” ಎಂದು ಹೇಳಿ ಕೈ ಮುಗಿದಳು.

ಚಾಚಾ ಬಂದು ತಂಬಾರಿಯನ್ನು ತೆಗೆದುಕೊಂಡು ಹೋಗಿ ಒಳಗಿಟ್ಟಿನು. ತಬಲವನ್ನೂ ಒಳಕ್ಕೆ ತೆಗೆದುಕೊಂಡು ಹೋಡನು.

ವಿಮಲೀಯು ಮೂರು ಗಾಜಿನ ಲೋಟಾಗಳಲ್ಲಿ ಹಣ್ಣಿನ ರಸವನ್ನು ತಂದಿಟ್ಟು ತೆಗೆದುಕೊಳ್ಳುವಂತೆ ಆ ಸ್ನೇಹಿತರಿಬ್ಬರನ್ನೂ ವಾರ್ಧಿಸಿದಕ್ಕು.

ಅವರು ಸ್ವೀಕರಿಸಿದರು.

ಭಟ್ಟನು, “ ವಿಮಲೀ, ನೀನೂ ತೆಗೆದುಕೋ. ಬಹಳ ಜಿನ್ನಾಗಿ ತಯಾರು ಮಾಡಿದ್ದೀಯೇ ” ಎಂದು ಹೇಳಿದನು.

ಹೆಚ್ಚಿನ ರಸವನ್ನು ತೆಗೆದುಕೊಳ್ಳುವಾಗ ಭಟ್ಟೆನು “ ಕಾರು ಬಂದಿರ ಬಹುದಲ್ಲವೇ ? ” ಎಂದು ಹೇಳಿದನು.

ವೃದ್ಧ ಸೇವಕನು ಕಿಟಕಿಯಿಂದ ನೋಡಿ “ ಕಾರು ಬಂದಿದೆ ” ಎಂದು ಹೇಳಿದನು.

ವಿನುಲೆಯು “ ಹೊರಟ್ಟಿ ಬಿಡುವಿರೇನು, ಈ ದಿವಸ ಪೂರಾ ಇರುವು ಡಾಗಿ ವಚನ ಕೊಟ್ಟಿರಲಿಲ್ಲವೇ ? ” ಎಂದಳು.

ಭಟ್ಟೆನು “ ಈ ದಿನ ಪೂರಾ ನಿನ್ನೊಂದನೆ ಇರುವುದಾಗಿ ವಚನ ಕೊಟ್ಟಿದ್ದೇವು. ಈಗ ನಾವು ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಡೆ ನಮ್ಮ ಜೊತೆಯಲ್ಲಿ ಈದಿನ ಬೋಟಿನಲ್ಲಿ “ ಎಲಿಫೆಂಟ್ ” ಗುಹೆ ” ಯಾ ದ್ವೀಪಕ್ಕೆ ಹೋಗಿ ಬರಲು ಬೋಟನ್ನು ರಿಜವ್‌ ಮಾಡಿದ್ದೇ ನೀ ” ಎಂದು ಹೇಳಿದನು.

ವಿನುಲೆಯು ಕೋಣೆಯೋಳಗೆ ಹೋಗಿ ವಾಂಬಿವನ್ನು ತೊಳೆದು ವರಸಿ ಕೊಂಡು ಹಣಿಗೆ ಬೊಟ್ಟಿನ್ನು ಇಟ್ಟುಕೊಂಡು, ಬೇರೆ ಬಟ್ಟೆಗಳನ್ನು ಬದಲಾ ಯಿಸಿ, ಕಾಲಿಗೆ ಶೂ ಹಾಕಿಕೊಂಡು, ವ್ಯಾನಿಟಿಬ್ಯಾಗ್ ತೆಗೆದುಕೊಂಡು ಹೊರಗೆ ಬಂದಳು.

ಭಟ್ಟೆನು “ ವಿಮಾಲಾದೇವಿ ! ಇನ್ನು ಹೊತ್ತು ಗೃಹಸ್ತರ ಹೆಚ್ಚಿನಂತೆ ಇದ್ದೆ. ಈಗ ಸಿನಿಮಾ ನಟಿಯಂತೆ ಆಗಿಬಟ್ಟಿ. ಎನ್ನು ಬೇಗ ತಿದ್ದಿ ವೇಣ ಬದಲಾಯಿಸುವುದನ್ನು ಕಲಿತ್ತಿದ್ದೀಯೇ ? ” ಎಂದು ಹಾಸ್ಯ ಮಾಡಿದನು.

ವಿನುಲೆಯು “ ಅದೇನೂ. ಇಲ್ಲ ನಾನು ಯಾವಾಗಲೂ ಗೃಹಸ್ತರ ಹೆಚ್ಚಿ. ಉಡುಪನ್ನು ಬದಲಾಯಿಸಿದಾಗ ನಿಮ್ಮ ಕಣ್ಣಿಗೆ ನಟಿಯಂತೆ ಕಾಣು ತ್ತಿರುವೇನೋ ಏನೋ ? ” ಎಂದಳು

ಮೂವರೂ ಹೆಟ್ಟಿಲುಗಳನ್ನು ಇಲ್ಲದು ಹೋಗಿ ಕಾರಿನಲ್ಲಿ ಕುಳಿತು, ಗೀಟ್‌ವೇ ಹತ್ತಿರ ಹೋದರು.

THE CANARA MUTUAL ASSURANCE CO., LTD.

Managing Director :—T. R. A. PAI

Head Office : UDIPI, S. India]

[Estd : 1935

ಅತ್ಯುತ್ತಮ ಬೋನಸ್

ಲಾಭ ಸಹಿತ ವ್ಯೋಲಿಸಿಗಳಿಗೆ ವಿವಾ ವೊಬಲಗಿನ

ಪ್ರತಿ ಸಾವಿರ ರಘವಾಯಿಗೆ ವರ್ಷಕ್ಕೆ

ರೂ. 18/-

ರೂ. 15/-

ಹೋಲ್ ಲೈಫ್ ಎತ್ತಾರೀಸಿನಿಗೆ | ಎಂಡೋಮೆಂಟ್ ಎತ್ತಾರೀಸಿನಿಗೆ

31-12-1953 ನೇ ತಾರೀಖಾದ 1951 ರಿಂದ 1953ರ ವರ್ಷಿನ
ಅವಧಿಯ ವಿವಾ ಗಣಸೆಯ ಫಲಿತಾಂಶ್.

ದಿ ಕೆನರಾ ಮ್ಯಾಚುವಲ್ ಎತ್ತಾರೀಸ್ ಕಂಪನಿ, ಲಿಮಿಟೆಡ್.

ಪ್ರಧಾನಕಾರ್ಯಾಲಯ : ಉದುಸಿ, ದ. ಭಾರತ]

[ಸ್ಥಾಪನೆ : 1935

ಸ್ಥಾಪನೆಯಾದಂದಿನಿಂದಲೂ ಪ್ರತಿಯೊಂದು ವರ್ಷಕ್ಕೂ
ಬೋನಸ್ ಹಂಚಿದ ಕಂಪನಿ.

CHIEF AGENTS :

THE COMMERCIAL CORPORATION OF INDIA, LTD.

UDIPI, S. INDIA

ಭಿಷಗ್ರಹ್, ಅಯುವೆಂದ ವಿಧ್ಯಾತ್ ಬಿ. ವಿ. ಹಂಡಿಕರ

★ ನೀಲ ★

ಸುವಾಸನೆಯುಳ್ಳ - ಸ್ವಭಾವಿಕ ಬಣ್ಣವನ್ನು ಕೊಡುವ

ಹೇರ್ ಆಯಿಲ್

○ ○ ○

ಶ್ರೀಕರ ಆಮೋದಿನಿ

ಕಂಡಕ್ಕೆ ಹಿತವಾದ ಮನೋಹರ ಸುವಾಸನೆಯು

ಮಾತ್ರೆಗಳು

○ ○ ○

ನಂಜನಗೂಡು ಟ್ರೋತ್ ಹೌಡರ್

ಸರ್ವದಾ ಉಪಯೋಗಿಸಿರಿ

ಸದ್ಯದ್ವಾಲಾ, ನಂಜನಗೂಡು

ತಾಟಿಗಳು:—ಮೈಸೂರು, ಚಂಗಳೂರು, ಮಂಗಳೂರು, ಹುಬ್ಬಿಕ್ಕಿ

సావిరారు జనర ఆయ్య

ಈ ಸಂಸ್ಕೃತಿ ದಿನಾಲು 2,00,000 ಜನರ ಉಳಿತಾಯಕ್ಕೆ ಇತ್ಯೇಸ್ವರ ಸಹಾಯ
 ವಸ್ತೀಯುತ್ತದೆ. ಇದರ 93 ಶಾಪಿಗಳು ದಕ್ಷಿಣ ಹಿಂದುಸ್ಥಾನ
 ದಲ್ಲಿ ಲ್ಲಾ ವಿಸ್ತು ರಿಸಿದ್ದು, 29 ವರ್ಷಗಳ ಆನುಭವವಿಂದ ನಿವಾರಿ
 ಯಾವತ್ತೂ ಬಿಲ್ಲಾ ಯಾ ಚೆಕ್ಕೆನ್ನು ವಾಟಾಯಿಸಬರೆ
 ಪ್ರತಿಸ್ಪರ್ಧೆ ಇಲ್ಲದ ಸೌಕರ್ಯವನ್ನು ಗಿನಿ
 ಕೊಡಬಲ್ಲೆನ್ನು ಸೀಷ್ಟ ನಮ್ಮೆ ತೀರ್ಪೆ
 ಮತ್ತು ಮಿಶ್ರತ್ವದ
 ಸೇವಿಂಗ್ಸ್ ಬ್ಯಾಂಕ್
 ಸೇವೆಯ ನ್ನು ಮೆಚ್ಚುವಿರಿ.
 ಎಲ್ಲಾ ದಜ್ಜೆಯ ಜನರಿಗೆ ಒಪ್ಪುವಂತಹ
 ಅಕ್ಷರಿಕೆ ಉಳಿತಾಯ ಯೋಜನೆಗಳು ನಮ್ಮಲ್ಲಿವೆ.
 6,50,00,000 ಮಿಕ್ಕಿದ ಆಸರೆಗಳು.

ದಿ ಕ್ರಿಸ್ತನರಾ ಇಂಡಿಯಲ್ ಎಂಡ್ ಬ್ರ್ಯಾಂಕೆಂಗ್ ಮಿಂಡಿಕ್ಸ್‌ಟ್ರೀ ಲಿಮಿಟೆಡ್
ಸ್ಥಾಪನೆ: 1921 : : ರೆಡ್ ಫ್ರೆಕ್ಸ್ : ೩೧೮೪

The Canara Industrial & Banking Syndicate Ltd.

Estd : 1921 : : : H. O. : Udupi.

ಆಧುನಿಕ ಸಂಸ್ಥಾನದ ಆತ್ಮಾಧುನಿಕ ಗಿರಣೆ

ಯುದ್ಧ ಸಂಶರ ವಸ್ತು ತಯಾರಿಕೆಯ ಯೋಜನೆಯಲ್ಲಿ

ಪ್ರಸಾರ ಸಂಸ್ಥಾನದಲ್ಲಿ ಬಟ್ಟಿ ತಯಾರಿಕೆಯನ್ನು

ವೊಟ್ಟಿನೊಡಲಾಗಿ ವೊದ್ದು ಮಾಡಿದ ಗಿರಣೆ

ಶ್ರೀ ಶಂಕರ ಟಿಕ್ಕೆಟ್‌ಲ್ಯಾ ನಿಲ್‌ಲ್ಯಾ ಲಿಮಿಟೆಡ್

ಬ್ರೇ. ಬಾಕ್‌ನಂ. 3

::

ದಾವಣಗೆರೆ

ಉತ್ತಮ ಡಿಫೆಯಾ ಸೂಲು 10 ರಿಂದ 80

ಸಂಬಂಧಿತವಾಗಿ ಸಿಂಗಲ್ ಮತ್ತು ಡಬಲ್

ದಾರಗಳಿಗೆ 1950 ಮತ್ತು 1954 ರಲ್ಲಿ

ಮತ್ತು

ಉತ್ತಮ ಪಂಚಿಗೆ 1953 ರಲ್ಲಿ

ಚಿನ್ನದ ಪದಕ

ಮೃಸೂರು ಸರ್ಕಾರದಿಂದ ಗಳಿಸಿರುತ್ತದೆ.

